



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ- 6-ಬಿ
Part - VI - B

ಬೆಳಗಾವಿ, ಸೋಮವಾರ, ಸೆಪ್ಟೆಂಬರ್ ೨೫, ೨೦೨೩ (ಆಶ್ವಯುಜ ಮಾಸ ೦೩, ಶಕ ವರ್ಷ ೧೯೪೫)
Belagavi, Monday, September 25, 2023 (Ashwayuja masa 03, Shaka Varsha 1945)

ನಂ. 87
No. 87



ನೋಂದಣಿ ಮತ್ತು ಮುದ್ರಾಂಕ ಇಲಾಖೆ
ಜಿಲ್ಲಾ ನೋಂದಣಾಧಿಕಾರಿಗಳ ಕಾರ್ಯಾಲಯ ವಿಜಯಪುರ ಜಿಲ್ಲೆ
ಅಧಿಸೂಚನೆ

ಸಂಖ್ಯೆ: ನೋ&ಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ: 25-09-2023.

ವಿಷಯ: ವಿಜಯಪುರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಸಿಂದಗಿ ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ನೋಂದಣಿಗಾಗಿ, ಪರಿಷ್ಕೃತ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿಯ ದರಪಟ್ಟಿಯ ಕುರಿತು.

ಉಲ್ಲೇಖ: 1) ಸಿಂದಗಿ ಉಪಸಮಿತಿ ನಡವಳಿ ಸಂಖ್ಯೆ: ಸಿ.ವಿ.ಸಿ/ಉ.ನೋ.ಕ.ಸಿ/2023-24, ದಿನಾಂಕ:21-09-2023

2) ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: ನೋ&ಮು/ಸಿವಿಸಿ/99/2023-24, ದಿನಾಂಕ:25-09-2023.

1. ವಿಜಯಪುರ ಜಿಲ್ಲೆಯ ವಿಜಯಪುರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಎಲ್ಲಾ ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ದಿನಾಂಕ: 01-01-2019 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರದ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಜಾರಿಗೆ ತರಲಾಗಿತ್ತು.
2. ಪರಿಷ್ಕೃತ ಮಾರ್ಗಸೂಚಿ ದರಪಟ್ಟಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗಿರುವಂತೆ ಆಯಾ ಉಪನೋಂದಣಿ ಕಛೇರಿಗಳಲ್ಲಿ/ಜಿಲ್ಲಾನೋಂದಣಿ ಕಛೇರಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ಮೌಲ್ಯಮಾಪನ ಉಪ-ಸಮಿತಿಗಳ ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಆಕ್ಷೇಪಣೆ /ಸಲಹೆ/ಸೂಚನೆಗಳನ್ನು ಕೂಲಂಕುಷವಾಗಿ ಸಂಬಂಧಿಸಿದ ಉಪ-ಸಮಿತಿಗಳಲ್ಲಿ ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸಿ ಈ ಕ್ರಮವಹಿಸಿರುವ ವಿಷಯವನ್ನು ಉಲ್ಲೇಖ(2)ರ ಕೇಂದ್ರಮೌಲ್ಯ ಮಾಪನ ಸಮಿತಿಯಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದು ಅಂತಿಮಗೊಳಿಸಲಾಗಿದೆ.
3. ಪ್ರಸ್ತುತ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು, 2003ರ ಪ್ರಕಾರ ಕರ್ನಾಟಕ ಸರ್ಕಾರವು ರಚಿಸಿರುವ ಕೇಂದ್ರ ಮೌಲ್ಯ ಮಾಪನ ಸಮಿತಿಯು ಮಾರುಕಟ್ಟೆಯಲ್ಲಿನ ಸ್ಥಿರಾಸ್ತಿಗಳ ಮೌಲ್ಯಗಳಲ್ಲಿ ಆಗಿರುವ ಭೌತಿಕ ಬದಲಾವಣೆಗಳನ್ನು ಮತ್ತು ಚಾಲ್ತಿಯಲ್ಲಿರುವ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಶೀಲಿಸಿ, ಇಲಾಖೆಯು ನ್ಯೂನತೆಗಳನ್ನು ಸರಿಪಡಿಸಿ ಪರಿಷ್ಕರಿಸಿದ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ಮಾರ್ಗಸೂಚಿ ದರಗಳು ಅನುಬಂಧದಲ್ಲಿರುವ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕೆಳಗೆ ಪಟ್ಟಿ, ಮಾಡಿರುವ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. ಈ ಅಧಿಸೂಚನೆಯು **2023-24ನೇ ಸಾಲಿಗೆ "ದಿನಾಂಕ: 01-10-2023 ರಿಂದ" ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.**
4. ಈ ಕೆಳಕಂಡ **ಸಿಂದಗಿ** ಉಪ ನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ

ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳನ್ನು ಹಾಗೂ ರೆಡಿರೆಕ್ಟರ್‌ಗಳನ್ನು ಕ್ರಮವಾಗಿ ಅನುಬಂಧ -1, ಅನುಬಂಧ -2 ಮತ್ತು ಅನುಬಂಧ - 3 ರಲ್ಲಿ ಪ್ರಕಟಿಸಲಾಗಿದೆ.

ಕ್ರ.ನಂ	ಉಪ ನೋಂದಣಿ ಕಛೇರಿಯ ಹೆಸರು	ಪುಟ ಸಂಖ್ಯೆ
1	ಅಧಿಸೂಚನೆ	1 to 2
2	ಸಿಂದಗಿ ಉಪನೋಂದಣಿ ಕಛೇರಿ	3 to 92

ಜಿ ಆರ್ ನಾಡಗೌಡ

ಜಿಲ್ಲಾ ನೋಂದಣಾಧಿಕಾರಿಗಳು ಮತ್ತು ಮುದ್ರಾಂಕಗಳ ಉಪ- ಆಯುಕ್ತರು
ವಿಜಯಪುರ ಜಿಲ್ಲೆ ಮತ್ತು ಸದಸ್ಯರು ಕೇಂದ್ರ ಮೌಲ್ಯ ಮಾಪನ ಸಮಿತಿ

ಅನುಬಂಧ-1

(ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹಾಗೂ ಮಂಗಳೂರು ನಗರ /ತಾಲ್ಲೂಕು, ಮುಲ್ಕಿ, ಉಡುಪಿ, ಮಂಗಳೂರು ಜಿಲ್ಲೆ ಹೊರತುಪಡಿಸಿ) ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

1. ಅ. ಈ ಕೆಳಕಂಡ ಕೃಷಿ ಜಮೀನು ಅಥವಾ ಭೂ ಪರಿವರ್ತನೆಯಾದ *ಅಭಿವೃದ್ಧಿಹೊಂದಿದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(i)	5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನಿಗೆ (5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
-----	--	---

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

ಸಿವಿಸಿ ನಿಯಮಗಳು, 2003 ರ ನಿಯಮ 6(2)(a) ರನ್ವಯ ಈ ಕೆಳಕಂಡಂತೆ ದರ ನಿಗದಿಪಡಿಸಿದೆ:

ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ ಮಹಾನಗರ ಪಾಲಿಕೆ ವ್ಯಾಪ್ತಿಯ "ಒಳಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:

ಆ. ಕೆಳಕಂಡ ಭೂಪರಿವರ್ತನೆಯಾದ ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಿಭಾರ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(ii)	5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(iii)	7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(iv)	10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (20 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(v)	20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ (1 ಎಕರೆ) ವಿಸ್ತೀರ್ಣದ ಜಮೀನಿಗೆ (40 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(vi)	1 ಎಕರೆ ಮೇಲ್ಪಟ್ಟು ವಿಸ್ತೀರ್ಣದ ಜಮೀನಿಗೆ	ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ <table border="1" data-bbox="835 1128 1801 1295"> <tbody> <tr> <td>ಕೃಗಾರಿಕೋಪಯೋಗಿ</td> <td>55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಸೋಪಯೋಗಿ</td> <td>65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಣಿಜ್ಯೋಪಯೋಗಿ / ವಸತಿಯೇತರ</td> <td>80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)</td> </tr> </tbody> </table>	ಕೃಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
ಕೃಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)							

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಸಕ್ಷಮ ಪ್ರಾಧಿಕಾರದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

2. ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ "ಹೊರಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:

ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದದ ಸ್ವತ್ತುನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ಹೆಚ್ಚಳ ದರವನ್ನು ಮೂಲ ಕೃಷಿ ದರಗಳಿಗೆ ಅಳವಡಿಸತಕ್ಕದ್ದು.

(i)	5 ಗುಂಟೆ ಮೇಲ್ಪಟ್ಟು 10 ಗುಂಟೆವರೆಗಿನ ಜಮೀನುಗಳಿಗೆ ಶೇ.65% ರಷ್ಟು ಆಯಾ ಮೂಲ ಕೃಷಿ ಜಮೀನಿನ ಹೆಚ್ಚಿನ ದರಕ್ಕೆ ಅಳವಡಿಸತಕ್ಕದ್ದು.
(ii)	ಕೈಗಾರಿಕೋಪಯೋಗಿ 55 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಸೋಪಯೋಗಿ 65 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iv)	ವಾಣಿಜ್ಯೋಪಯೋಗಿ/ವಸತಿಯೇತರ 80 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

• **ಅಭಿವೃದ್ಧಿ ಹೊಂದದ ಸ್ವತ್ತುಗಳು ಅಂದರೆ:** ಭೂಪರಿವರ್ತನೆಯಾದ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನಾಸ ನಕ್ಕೆಗೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಬಡಾವಣೆಯಲ್ಲಿನ ಸರ್ವೆ ವೃತ್ತ / ಆಂತರಿಕ ರಸ್ತೆಗಳು ಇತ್ಯಾದಿ.... ಅಭಿವೃದ್ಧಿಪಡಿಸದೆ ಇರುವ ಪ್ರದೇಶವಾಗಿರುತ್ತದೆ.

3. ಕರ್ನಾಟಕ ಭೂಸುಧಾರಣೆ ಕಾಯ್ದೆ, 1961 ರ ಕಲಂ 109ರ ಅಡಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಜಮೀನು ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ / ಸಂದರ್ಭದಲ್ಲಿ ಮಾತ್ರ ಪೂರ್ಣ ಸರ್ವೆ ನಂ/ಹಿಸ್ಸಾ ಸರ್ವೆ ನಂ/ಭಾಗಶಃ ಸರ್ವೆ ನಂ / 10 ಗುಂಟೆಗೆ ಮೇಲ್ಪಟ್ಟು ವಿಸ್ತೀರ್ಣವುಳ್ಳ ಜಮೀನುಗಳಿಗೆ ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕೆ ಭೂಪರಿವರ್ತಿತ ಜಮೀನುಗಳ ದರಗಳಂತೆ ಪರಿಗಣಿಸಿ, ಕ್ರಮ ಸಂಖ್ಯೆ 1(ಆ) ಮತ್ತು 2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ. ಇತರೆ ಸಂದರ್ಭಗಳಲ್ಲಿ ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ಸದರಿ ಕ್ರಮ ಸಂಖ್ಯೆ 1 ಮತ್ತು 2 ರಲ್ಲಿ ನಮೂದಿಸಿರುವ ಸೂಚನೆಗಳು / ಷರತ್ತುಗಳು ಅನ್ವಯವಾಗುತ್ತವೆ.

4. ಮಾರ್ಗಸೂಚಿ - ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕೃಷಿ (5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನು ಸೇರಿ) ಕೃಷಿಯೇತರ ಜಮೀನುಗಳು / ಸ್ವತ್ತುಗಳಿಗೆ ರಾಷ್ಟ್ರೀಯ ಹೆದ್ದಾರಿ / ಬೈಪಾಸ್ / ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಗಳಿಗೆ 50% ರಷ್ಟು, ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ 35% ರಷ್ಟು, ಜಿಲ್ಲಾಮುಖ್ಯ ರಸ್ತೆ ಅಥವಾ 80 ಅಡಿ ಅಗಲದ (ಆರ್ಟೀರಿಯಲ್) ರಸ್ತೆಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಕ್ಕೆ 30% ರಷ್ಟು ದರ ನಿಗದಿಪಡಿಸುವುದು.
5. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತುಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಕಡ 50 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. (ಈಗಾಗಲೇ ವಾಣಿಜ್ಯ/ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ).
6. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೇ ಇರುವ ವಾಣಿಜ್ಯ/ವಸತಿಯೇತರ ಫ್ಲಾಟ್‌ಗಳಿಗೆ/ಸರ್ವೀಸ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್‌/ಫ್ಲಾಟ್‌ಗಳ ದರದ 40% ರಷ್ಟು ಹಾಗೂ ವಾಣಿಜ್ಯ (ಮಾಲ್ /ಮಲ್ಟಿಪ್ಲೆಕ್ಸ್) ಗೆ ಶೇ. 50 ರಷ್ಟು ನಿಗದಿಪಡಿಸುವುದು. (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).
7. ಮೂಲ ನಿವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆಗೆ ಹೊಂದಿರುವ ನಿವೇಶನಗಳಿಗೆ ಆಯಾ ಪ್ರದೇಶದ ನಿವೇಶನ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
8. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ಪಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು, ಯಾವ ಪ್ರದೇಶಗಳಲ್ಲಿ ಕೈಗಾರಿಕ ದರವನ್ನು ನಿಗದಿಪಡಿಸದೇ ಇರುವ 10 ಗುಂಟೆಗಿಂತ ಕಡಿಮೆ ಇರುವ ಕೈಗಾರಿಕೋಪಯೋಗಿ ಪ್ರದೇಶದ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರ ನಿಗದಿಪಡಿಸುವುದು. 10 ಗುಂಟೆಗಿಂತ ಹೆಚ್ಚಿನ ವಿಸ್ತೀರ್ಣದ ಕೈಗಾರಿಕೋಪಯೋಗಿ ಸ್ವತ್ತುಗಳಿಗೆ 10 ಗುಂಟೆ ವರೆಗಿನ ಪ್ರದೇಶಕ್ಕೆ ಅಥವಾ ಕಟ್ಟಡ ಆಕ್ರಮಿಸಿರುವ ಜಾಗಕ್ಕೆ ಯಾವುದು ಹೆಚ್ಚು ಆ ಜಾಗಕ್ಕೆ ನಿವೇಶನದ ದರ (ಚದರ ಮೀಟರ್) ಅಳವಡಿಸಿ, ತದನಂತರದ ಖಾಲಿ ಜಾಗದ ವಿಸ್ತೀರ್ಣಕ್ಕೆ ನಿವೇಶನ ದರದ ಶೇಕಡ 50 ರಷ್ಟು ದರಗಳನ್ನು ಅಳವಡಿಸಿ, ದರ ನಿಗದಿಪಡಿಸುವುದು.
9. ವಿಲ್ಲಾಫೆಂಟ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಜಿನಲ್ಲಿ ಸೂಪರ್ ಬಿಲ್ಡಿಂಗ್ ಏರಿಯಾ ದರಗಳನ್ನು ಅನ್ವಯಿಸುವಲ್ಲಿ ಓಪನ್ ಟೆರೇಸ್ / ಗಾರ್ಡನ್ ಏರಿಯಾ/ ಎಕ್ಸ್‌ಕ್ಯೂಸಿವ್ ಯೂಸೇಜ್ ಏರಿಯಾಗಳಿಗೆ 40% ರಷ್ಟು ಸೂಪರ್ ಬಿಲ್ಡಿಂಗ್ ಏರಿಯಾ ದರಗಳನ್ನು ನಿಗದಿಪಡಿಸುವುದು.

10. **ಅನುಬಂಧ-3** ರಲ್ಲಿಯ ಆಪಾರ್ಟ್‌ಮೆಂಟ್ / ಫ್ಲಾಟ್ ದರಗಳು ಸೂಪರ್ ಬಿಲ್ಡ್‌ಫ್ ಏರಿಯಾದ ಪ್ರಾಥಮಿಕ ದರಗಳಾಗಿರುತ್ತವೆ.
(only basic rate); ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ = ಸೂಪರ್ ಬಿಲ್ಡ್‌ಫ್ ಏರಿಯಾದ ಪ್ರಾಥಮಿಕ ದರದ ಮೌಲ್ಯ (only basic rate)+ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ.
ಅನುಬಂಧ- 2 ರಲ್ಲಿಯ ಅಪಾರ್ಟ್‌ಮೆಂಟ್ ದರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.
11. ಅನುಬಂಧ-2 ರಲ್ಲಿಯ ವಿಲ್ಲಾ / ರೋ ಹೌಸ್‌ಗಳ ದರಗಳು ವಿಲ್ಲಾ / ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು, ವಿಲ್ಲಾ / ರೋ ಹೌಸ್ ಒಟ್ಟು ಮೌಲ್ಯ =ವಿಲ್ಲಾ / ರೋ ಹೌಸ್‌ಗಳ ನಿವೇಶನ ದರದ ಮೌಲ್ಯ + ವಿಲ್ಲಾ / ರೋ ಹೌಸ್ ಕಟ್ಟಡದ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ ಹೊಸದರಗಳನ್ನು ನಿಗದಿಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.
12. ನೋಂದಣಿ ಪೂರ್ವದಲ್ಲಿ ಹೊಸ ಬಡಾವಣೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್ / ವಿಲ್ಲಾ / ರೋ ಹೌಸ್ ಗಳು/ ವಿಲ್ಲಾಮೆಂಟ್ ಹೈಬ್ರಿಡ್ /ಇತರೆಗಳಿಗೆ ಅನುಬಂಧ 3 ರಲ್ಲಿಯ ಪ್ರಸ್ತಾವನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರ ಮೌಲ್ಯ ಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
13. ಸ್ಥಳೀಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ / ಮೇಲ್ದರ್ಜೆಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಅಳವಡಿಸಬೇಕು. (ಉದಾ: ನಗರಸಭೆಯು ಮಹಾನಗರ ಪಾಲಿಕೆಯಾದಾಗ /ಪಟ್ಟಣ ಪುರಸಭೆಗಳು ನಗರಸಭೆಯಾದಾಗ / ಗ್ರಾಮ ಪಂಚಾಯ್ತಿಗಳು, ಪಟ್ಟಣ ಪಂಚಾಯ್ತಿಯಾಗಿ ಉನ್ನತೀಕರಣಗೊಂಡಲ್ಲಿ / ಮೇಲ್ದರ್ಜೆಗೊಂಡಾಗ ಸಂಬಂಧಿಸಿದ ಪಟ್ಟಣ ಪಂಚಾಯ್ತಿ/ಪುರಸಭೆ/ ನಗರಸಭೆ/ಮಹಾನಗರ ಪಾಲಿಕೆಯ ಕಟ್ಟಡ ದರಗಳನ್ನು ಅಳವಡಿಸಬೇಕು).
14. ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ಹಾಗೆಯೇ ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ದಿನಾಂಕ: 01-10-2023 ರಿಂದ ನೋಂದಣಿ ಮಾಡಿಕೊಳ್ಳುವ ದಸ್ತಾವೇಜುಗಳಿಗೆ ಹೊಸದಾಗಿ ನಿಗದಿಪಡಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಕಲಂ 45(ಎ)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.
15. 1 ಚದರ ಮೀಟರ್=10.764 ಚದರ ಅಡಿಗಳು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.
16. Super built-up area in square meter-1.25 X Carpet Area in square meter.
ಉದಾ:- ಒಂದು ಫ್ಲಾಟ್‌ನಲ್ಲಿ 120 ಚ.ಮೀ.ಕಾರ್ಪೆಟ್ ಏರಿಯಾ
ಸೂಪರ್ ಬಿಲ್ಡ್‌ಫ್ ಏರಿಯಾ, ಚದರ ಮೀಟರ್ = 1.25 X 120 = 150 ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾ
ದರಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನ ಸೂಪರ್ ಬಿಲ್ಡ್‌ಫ್ ಏರಿಯಾ ದರ ರೂ. 25000/- ಪ್ರತಿ ಚ.ಮೀ.

ಫ್ಲಾಟ್‌ನ ಒಟ್ಟು ಮೌಲ್ಯ = 150 X 25000=37,50,000/-

ಅಥವಾ

ಫ್ಲಾಟ್‌ನ ಒಟ್ಟು ಮೌಲ್ಯ =(1.25 X120)X25000 =37,50,000/-

ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ ಮತ್ತು
ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು.

**2. ಕೇಂದ್ರ ಮೌಲ್ಯ ಮಾಪನ ಸಮಿತಿ. (ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹೊರತುಪಡಿಸಿ)
ಮೌಲ್ಯಮಾಪನಕ್ಕೆ ಅನುಸರಿಸಬೇಕಾದ PWD ಪ್ರಸ್ತಾವಿತ ಕಟ್ಟಡಗಳ ದರಗಳು (ಲೋಕೋಪಯೋಗಿ ಇಲಾಖೆ ಪತ್ರ ದಿನಾಂಕ: 29-10-2018)**

ಕ್ರ.ಸಂ.	ಕಟ್ಟಡದ ತರಹ	ರಾಜ್ಯಾದ್ಯಂತ ಎಲ್ಲಾ ಮಹಾನಗರ ಪಾಲಿಕೆ/ನಗರ ಸಭೆ/ಪಟ್ಟಣ ಪುರಸಭೆ/ಪಟ್ಟಣ ಪಂಚಾಯಿತಿ ಪ್ರದೇಶ ಕಛೇರಿ		ರಾಜ್ಯಾದ್ಯಂತ ಇತರೆ ಉಳಿದ ಪ್ರದೇಶಗಳಿಗೆ	
		ನೆಲಮಹಡಿ	ಮೇಲ್ಮಹಡಿ	ನೆಲಮಹಡಿ	ಮೇಲ್ಮಹಡಿ
		ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ
1	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	18183	16298	14600	14000
2	ಆರ್.ಸಿ.ಸಿ ಛಾವಣಿ, ಇಟ್ಟಿಗೆ ಗೋಡೆ, ಗ್ರಾನೈಟ್ ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	16963	15300	14400	13800
3	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ವಿಟ್ರಿಫೈಡ್ ನೆಲಹಾಸು, ಹೊನ್ನೆಮರದ ಕಿಟಕಿ ಮತ್ತು ಬಾಗಿಲುಗಳು	14690	13000	11300	10800
4	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ವೊಸಾಯಿಕ್/ ಪಾಲಿಷ್ಡ್/ ಸರಾಮಿಕ್/ ಶಾಹಬಾದ ಕಡಪ/ ಬೇತಮ್ ಚೆರ್ಲಿ/ ರೆಡಾಕ್ಸೈಡ್ ನೆಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಮತ್ತು ಬಾಗಿಲುಗಳು.	14524	12584	10800	10300
5	ಮದ್ರಾಸ್ ತಾರಸಿ/ ಕಡಪ ತಾರಸಿ, ಮಂಗಳೂರು ಹೆಂಚು, ಇಟ್ಟಿಗೆ/ ಮಣ್ಣಿನ ಗೋಡೆ, ಎ.ಸಿ.ಶೀಟ್ ಛಾವಣಿ, ರೆಡಾಕ್ಸೈಡ್ ನೆಲಹಾಸು, ಕಾಡಿನ ಮರದ ಕಿಟಕಿ ಮತ್ತು ಬಾಗಿಲುಗಳು	11518	10064	4300	3800

6	ಕರಿ ಹೆಂಚು, ಮಣ್ಣಿನ ಮೇಲ್ಮೈದ್ದು, ಕಡಪ ಸ್ಕ್ವಾಬ್ ಇಟ್ಟಿಗೆ/ಮಣ್ಣಿನ ಗೋಡೆ, ಕಾಡಿನ ಮರದ ಕಿಟಕಿ ಬಾಗಿಲುಗಳು	6000	5200	3600	
---	---	------	------	------	--

- ಷರಾ:** 1. ಮೇಲ್ಕಂಡ ದರಗಳಲ್ಲಿ ಕನಿಷ್ಠ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ/ನೈರ್ಮಲೀಕರಣ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.
2. ತಳಮಹಡಿ ಕಟ್ಟಡ (cellar, partial cellar& stilt) ಪಾರ್ಕಿಂಗ್‌ಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕಡ 66.00 ರಷ್ಟು (2/3) ದರಗಳನ್ನು ಅಳವಡಿಸಿಕೊಳ್ಳಬೇಕು.
3. ಬಿ.ಎಂ.ಆರ್.ಡಿ.ಎ ವ್ಯಾಪ್ತಿಗೆ ಶೇ 3.00 ರಷ್ಟು ಏರಿಯಾ ವೇಟೇಜ್ (Weightage) ಸೇರಿದ ಮೇಲ್ಕಂಡ ದರಗಳಾಗಿರುತ್ತದೆ. ಈ ದರಗಳಿಗೆ ಜಿ.ಎಸ್.ಟಿ ಸೇರಿರುವುದಿಲ್ಲ.

2. ವಾಹನ ನಿಲ್ದಾಣ ದರಗಳು

ಕ್ರ.ಸಂ	ಸ್ವತ್ತಿನ ಒಟ್ಟು ಮೌಲ್ಯ ಅ) ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ (ಸೂಪರ್ ಬಿಲ್ಡಿಂಗ್ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ	ಮೇಲ್ವಾವಣಿಯುಳ್ಳ	ಮೇಲ್ವಾವಣಿ ರಹಿತ
		(Covered Car parking)	(Open Car parking)
1	ರೂ.50,00,000/- ವರೆಗೆ	ರೂ. 2,00,000	ರೂ. 1,85,000
2	ರೂ.50,00,001/- ರಿಂದ ರೂ.1,00,00,000/- ವರೆಗೆ	ರೂ. 2,50,000	ರೂ. 2,00,000
3	ರೂ.1,00,00,001/-ರಿಂದ ಮೇಲ್ಪಟ್ಟು	ರೂ. 3,00,000	ರೂ. 2,50,000

3. ಅಪಾರ್ಟ್‌ಮೆಂಟ್/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ.

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ
1	ನೆಲ ಅಂತಸ್ತಿನಿಂದ 5 ಅಂತಸ್ತಿನ ವರೆಗೆ	ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.0.%
2	6ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 0.5%	8	12ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.5%
3	7ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+	9	13ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+

		1.0%			4.0%
4	8ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 1.5%	10	14ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 4.5%
5	9ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ +2.0%	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ +5.0%
6	10ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 2.5%			

ಅಪಾರ್ಟ್‌ಮೆಂಟ್ / ಫ್ಲಾಟ್ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ (ಉದಾಹರಣೆ: 30,00,000 ಮೌಲ್ಯದ (1000 ಚದರ ಮೀಟರ್ X ರೂ.3000 ಪ್ರತಿ ಚದರ ಮೀಟರ್) ಅಪಾರ್ಟ್‌ಮೆಂಟ್‌ಗೆ ಮೇಲ್ಕಂಡ ದರಗಳಂತೆ ಅಗುವ ಹೆಚ್ಚುವರಿ ಮೌಲ್ಯ).

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು
1	ನೆಲ ಅಂತಸ್ತಿನಿಂದ ಯಿಂದ 5 ಅಂತಸ್ತು	30,00,000+ ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತು	30,00,000+(30,00,000 X 3.0%)=30,90,000/-
2	6ನೇ ಅಂತಸ್ತು	30,00,000+(30,00,000 X 0.5%)=30,15,000/-	8	12ನೇ ಅಂತಸ್ತು	30,00,000+(30,00,000 X 3.5%)=31,05,000/-
3	7ನೇ ಅಂತಸ್ತು	30,00,000+(30,00,000 X 1.0%)=30,30,000/-	9	13ನೇ ಅಂತಸ್ತು	30,00,000+(30,00,000 X 4.0%)=31,20,000/-
4	8ನೇ ಅಂತಸ್ತು	30,00,000+(30,00,000 X 1.5%)=30,45,000/-	10	14ನೇ ಅಂತಸ್ತು	30,00,000+(30,00,000 X 4.5%)=31,35,000/-
5	9ನೇ ಅಂತಸ್ತು	30,00,000+(30,00,000 X 2.0%)= 30,60,000/-	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	30,00,000+(30,00,000 X 5.0%)=31,50,000/-
6	10ನೇ ಅಂತಸ್ತು	30,00,000+(30,00,000 X 2.5%)=30,75,000/-			

4. ಅಪಾರ್ಟ್‌ಮೆಂಟ್/ವಿಲ್ಲಾ/ವಿಲ್ಲಾಮೆಂಟ್/ ಟೇನಮೆಂಟ್/ ಗೇಟೆಡ್ ಕಮ್ಯೂನಿಟಿ ಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದ ದರ ಮಾತ್ರ.
2) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including higher floor additional rate but excluding Car Parking rate)+ಶೇಕಡಾ 0.75% ರಷ್ಟು ಹೆಚ್ಚುವರಿ ದರ. (ಅಂದರೆ 5 ಗುಂಪುಗಳಿಗೆ - 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಠ 7.5%).

5. 2023-24 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ಅನ್ನು ಅನುಷ್ಠಾನಗೊಳಿಸುವಲ್ಲಿ ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು *ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳ ಮಾರ್ಗಸೂಚಿ ದರ ನಿಗದಿಪಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ:

ಸಾಮಾನ್ಯವಾಗಿ ಅಪಾರ್ಟ್‌ಮೆಂಟ್ ನಿರ್ಮಾಣವಾದ *ಹತ್ತು ವರ್ಷಗಳ ನಂತರ (ಸರ್ಕಾರದ ಪ್ರಾಧಿಕಾರದಿಂದ ಮಂಜೂರಾದ ನಕ್ಷೆ, Occupancy Certificate ಇತ್ಯಾದಿ ದಾಖಲೆಗಳ ಪ್ರಕಾರ) ಶೇ. 95 ಕ್ಕೂ ಹೆಚ್ಚಿನ ಫ್ಲಾಟ್‌ಗಳು ಖರೀದಿಸಲಾಗಿದ್ದು, ಪುನಃ ಎರಡನೇ ಬಾರಿ ನೋಂದಣಿಗಾಗಿ ಬರುತ್ತಿರುವುದು ಕಂಡುಬರುತ್ತದೆ, ಇಂತಹ ಸಂದರ್ಭದಲ್ಲಿ ಖರೀದಿದಾರರು ಅಥವಾ ಮಾರಾಟಗಾರರು ನಿವೇಶನದ ವಿಸ್ತೀರ್ಣ ಷೆಡ್ಯೂಲ್-ಎ ರಂತೆ 500 ಚ.ಮೀ. ಗೂ ಹೆಚ್ಚು ಇದ್ದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿಗೆ ದರ ನಿಗದಿಪಡಿಸಲು ಅಗತ್ಯ ದಾಖಲೆ ಪ್ರತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗಸೂಚಿ ದರ ನಿಗದಿಪಡಿಸಿಕೊಳ್ಳಲು ಸಾರ್ವಜನಿಕರಿಗೆ (Single Purchaser/ ಏಕ ಖರೀದಿದಾರರಿಗೆ) ತೊಂದರೆ ಆಗದಂತೆ *ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಅನ್ವಯವಾಗುವಂತೆ ಸೂಕ್ತ ದಾಖಲೆಗಳನ್ನು (ಸರ್ಕಾರದ ಪ್ರಾಧಿಕಾರದಿಂದ ನೀಡುವ ಕಟ್ಟಡ ಪರವಾನಿಗೆ ನಕ್ಷೆ, ಪ್ರಾರಂಭಿಕ ಪ್ರಮಾಣ ಪತ್ರ, ಸ್ವಾಧೀನ ಅನುಭವ ಪ್ರಮಾಣ ಪತ್ರ ಇತ್ಯಾದಿ) ಪರಿಶೀಲಿಸಿ 2017-18 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ರನ್ವಯ (ಷೆಡ್ಯೂಲ್-ಎ ವಿಸ್ತೀರ್ಣದ ಮಿತಿ ಇಲ್ಲದಂತೆ) ಕೋಷ್ಟಕವನ್ನು ಮತ್ತು ವಿಶೇಷ ಸೂಚನೆಯ ಅಂಶಗಳನ್ನು ಉಪಯೋಗಿಸಿಕೊಂಡು ಕಟ್ಟಡದ ನೋಂದಣಿ ಮೌಲ್ಯ ನಿರ್ಧರಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

- ರೆಡಿರೆಕನರ್ ದರಕ್ಕೆ ಕಡಿಮೆ ಇಲ್ಲದಂತೆ ವಿಶೇಷ ಸೌಲಭ್ಯಗಳ ಹೆಚ್ಚುವರಿ ದರವನ್ನು ಅಳವಡಿಸಿಕೊಂಡು ಮಾರ್ಗಸೂಚಿ ದರ ನಿಗದಿಪಡಿಸುವುದು.
- ಪ್ರತಿ ಮಾಹೆಯಲ್ಲಿ ಪ್ರಸ್ತಾವಿತ ಅಪಾರ್ಟ್‌ಮೆಂಟ್‌ಗೆ ನಿಗದಿಪಡಿಸಿದ ಮಾರ್ಗಸೂಚಿ ದರ, (ಗ್ರಾಮ, PID ನಂ, ಸರ್ವೆ ನಂ, ಖಾತಾ ನಂ, ರೇರಾ ಸಂಖ್ಯೆ) ಈ ಎಲ್ಲಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕೇಂದ್ರ ಮೌಲ್ಯ ಮಾಪನ ಸಮಿತಿಗೆ ಸಲ್ಲಿಸಿ ಘಟನೋತ್ತರ ಮಂಜೂರಾತಿ ಪಡೆದು, ರಾಜ್ಯಪತ್ರದಲ್ಲಿ ಪ್ರಕಟಿಸಿಕೊಳ್ಳತಕ್ಕದ್ದು.


- ನಿಗದಿಪಡಿಸಿದ ಅಪಾರ್ಟ್‌ಮೆಂಟ್‌ನ ಮಾರ್ಗಸೂಚಿ ದರವನ್ನು (ರಾಜ್ಯ ಪತ್ರದಲ್ಲಿರುವಂತೆ) ಗಣಕಶಾಖೆಯಲ್ಲಿ ಕಾವೇರಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳತಕ್ಕದ್ದು.

ಸೂಚನೆ: * ನೋಂದಣಿ ಸಮಯದಲ್ಲಿ ಹಾಜರುಪಡಿಸುವ ದಾಖಲೆಗಳಂತೆ ಪ್ರಸ್ತಾಪಿತ ಕಟ್ಟಡವು ಸಕ್ಷಮ ಪ್ರಾಧಿಕಾರವು ನೀಡಿರುವ ದಾಖಲೆಗಳಂತೆ ಹತ್ತು ವರ್ಷ ಹಳೆಯದಾಗಿರತಕ್ಕದ್ದು.

List of Special Amenities provided for Apartments / Villas / Villaments / Tenement / Gated Community Houses.

(Select the amenities by underlining the same and put ✓ mark in column no 3).

Group No	Special Amenities / Facilities /Benefits	✓ Mark
1	2	3
Exempted	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities are fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot lot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazaar, Nandini Milk outlet, Provision store,	

Group No	Special Amenities / Facilities /Benefits	 Mark
1	2	3
	Parlour, Cafeteria, Super market, Plaza and similar types of amenities.	
5	All type of outdoor play area, Badminton, Tennis, Basket ball, Volly ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carrom room, Indoor games area and similar types of amenities.	
7	Swimming pool indoor, Kids pool, wading pool, aqua gym and similar types of amenities.	
8	Cargo lift, elevator, Mechanical lift for car park, High speed elevator and similar types of amenities.	
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlour, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlour, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

ಸೂಚನೆ : ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾಪುಂಟ್ಸ್/ರೋ ಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೋಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪಮೌಲ್ಯ ತಡೆಗಟ್ಟುವ ನಿಯಮಾವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.
ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮಿ ಪಿ ಬೆಳಗಲಿ

ಸದಸ್ಯ ಕಾರ್ಯದರ್ಶಿ.

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಅನುಬಂಧ-3

ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಬಹುಮಹಡಿ ಕಟ್ಟಡ/ಫ್ಲಾಟ್/ವಿಲ್ಲಾಪುಂಟ್ಸ್/ಆಯಾ ಪ್ರದೇಶದಲ್ಲಿ ಬರುವ ಗುರುತಿಸಿದ ವಸತಿ ಅಪಾರ್ಟ್‌ಮೆಂಟ್‌ಗಳ ಸೂಪರ್ ಬಿಲ್ಡಿಂಗ್ ಏರಿಯಾದ ಕನಿಷ್ಠ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ

ಹಾಗೂ

ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಬರುವ ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ ಮಾತ್ರ ಸೂಪರ್ ಬಿಲ್ಡಿಂಗ್ ಏರಿಯಾದ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ:

ದರಗಳು ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಯಮಾನುಸಾರ ಉಪಯೋಗಿಸತಕ್ಕದ್ದು:

1. (i). ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ, ಪ್ರಸ್ತಾಪಿತ ಯೋಜನೆಯ ಒಟ್ಟು ಷೆಡ್ಯೂಲ್-"ಎ" (ಯೋಜನೆಯ ಎಫ್.ಎ.ಆರ್ ಲೆಕ್ಕಾಚಾರ ಮಾಡಲು ಉಪಯೋಗಿಸುವ ಒಟ್ಟು ವಿಸ್ತೀರ್ಣ) ಅಂದರೆ ನೆಲದ/ನಿವೇಶನ/ಪಿ.ಐ.ಡಿ ಖಾತೆವುಳ್ಳ / ಸರ್ವೆ ನಂ. ಜಮೀನಿನ 500 ಚದರ ಮೀಟರ್ ವಿಸ್ತೀರ್ಣದವರೆಗೆ ಮತ್ತು Stilt ಅಥವಾ ತಳಮಹಡಿ+ನೆಲಮಹಡಿ+3 ಮೇಲ್ಮಹಡಿಗಳನ್ನೊಳಗೊಂಡ ಕಟ್ಟಡ (ಎತ್ತರ 15 ಮೀಟರ್ ಒಳಗೆ ಸೀಮಿತಗೊಂಡಂತೆ ಇರುವ ಬಹುಮಹಡಿ ಕಟ್ಟಡ/ಫ್ಲಾಟ್‌ಗಳು)
- (ii). ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" (ವಿಸ್ತೀರ್ಣದ ನಿರ್ಬಂಧವಿಲ್ಲದೇ) ಮಾತ್ರ.
2. (i). ಸದರಿ ದರಗಳು ಸರ್ಕಾರದ ಪ್ರಾಧಿಕಾರದ ವಸತಿ ನಿವೇಶನ ದರಗಳಾಗಿದ್ದು, ವಸತಿಯೇತರ ದರಗಳಿಗೆ ಶೇ. 40 ರಷ್ಟು ಹಾಗೂ ಮಾಲ್ / ಮಲ್ಟಿಫ್ಲೆಕ್ಸ್ ವಾಣಿಜ್ಯ ದರಗಳಿಗೆ ಶೇ 50 ರಷ್ಟು ಹೆಚ್ಚುವರಿ ದರ ನಿಗದಿಪಡಿಸುವುದು ಅಲ್ಲದೇ ಉಳಿದ ಇತರ ಹೆಚ್ಚುವರಿ ವಿಶೇಷ ಸೌಲಭ್ಯಗಳನ್ನು ಹೊಂದಿದ್ದಲ್ಲಿ ಅನುಬಂಧ-1 ರ ಪ್ರಕಾರ ಗುಂಪಿನ ಹೆಚ್ಚುವರಿ ದರಗಳು ಅನ್ವಯವಾಗುತ್ತವೆ.
- (ii). "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" ಸಂಬಂಧಿಸಿದಂತೆ ಜಮೀನುಗಳಾಗಿದ್ದಲ್ಲಿ ಅನುಬಂಧ-1 ರಲ್ಲಿನ ಕ್ರಮ ಸಂಖ್ಯೆ: 1 ಮತ್ತು 2 ರಲ್ಲಿನ ದರಗಳು ಅನ್ವಯವಾಗುತ್ತವೆ.

ಅಪಾರ್ಟ್‌ಮೆಂಟ್ ದರ (ರೆಡಿ ರೆಕ್ನರ್) READY RECKONER FOR APARTMENT RATE

ಕ್ರ.ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡ್‌ಫ್ ಏರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ)	ಕ್ರ.ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡ್‌ಫ್ ಏರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ)
1	2	3	1	2	3
1	UPTO 1000	19200	201	201000	135200
2	2000	19700	202	202000	135700
3	3000	20300	203	203000	136300
4	4000	20800	204	204000	136900
5	5000	21300	205	205000	137400
6	6000	21800	206	206000	138000
7	7000	22400	207	207000	138600
8	8000	22900	208	208000	139200
9	9000	23400	209	209000	139700
10	10000	23900	210	210000	140300
11	11000	24500	211	211000	140900

12	12000	25000	212	212000	141400
13	13000	25500	213	213000	142000
14	14000	26000	214	214000	142600
15	15000	26600	215	215000	143200
16	16000	27100	216	216000	143700
17	17000	27600	217	217000	144300
18	18000	28100	218	218000	144900
19	19000	28700	219	219000	145400
20	20000	29200	220	220000	146000
21	21000	29700	221	221000	146600
22	22000	30200	222	222000	147200
23	23000	30800	223	223000	147700
24	24000	31300	224	224000	148300
25	25000	31800	225	225000	148900
26	26000	32300	226	226000	149400
27	27000	32900	227	227000	150000
28	28000	33400	228	228000	150600
29	29000	33900	229	229000	151200
30	30000	34500	230	230000	151700
31	31000	35000	231	231000	152300
32	32000	35500	232	232000	152900
33	33000	36000	233	233000	153400

34	34000	36600
35	35000	37100
36	36000	37600
37	37000	38100
38	38000	38700
39	39000	39200
40	40000	39700
41	41000	40200
42	42000	40800
43	43000	41300
44	44000	41800
45	45000	42300
46	46000	42900
47	47000	43400
48	48000	43900
49	49000	44400
50	50000	45000
51	51000	47500
52	52000	48000
53	53000	48600
54	54000	49100
55	55000	49700

234	234000	154000
235	235000	154600
236	236000	155200
237	237000	155700
238	238000	156300
239	239000	156900
240	240000	157400
241	241000	158000
242	242000	158600
243	243000	159200
244	244000	159700
245	245000	160300
246	246000	160900
247	247000	161400
248	248000	162000
249	249000	162600
250	250000	163200
251	251000	163700
252	252000	164300
253	253000	164900
254	254000	165400
255	255000	166000

56	56000	50200
57	57000	50800
58	58000	51300
59	59000	51900
60	60000	52400
61	61000	53000
62	62000	53500
63	63000	54000
64	64000	54600
65	65000	55100
66	66000	55700
67	67000	56200
68	68000	56800
69	69000	57300
70	70000	57900
71	71000	58400
72	72000	59000
73	73000	59500
74	74000	60100
75	75000	60600
76	76000	61200
77	77000	61700

256	256000	166600
257	257000	167200
258	258000	167700
259	259000	168300
260	260000	168900
261	261000	169400
262	262000	170000
263	263000	170600
264	264000	171200
265	265000	171700
266	266000	172300
267	267000	172900
268	268000	173400
269	269000	174000
270	270000	174600
271	271000	175200
272	272000	175700
273	273000	176300
274	274000	176900
275	275000	177400
276	276000	178000
277	277000	178600

CF

78	78000	62300
79	79000	62800
80	80000	63400
81	81000	63900
82	82000	64500
83	83000	65000
84	84000	65600
85	85000	66100
86	86000	66700
87	87000	67200
88	88000	67800
89	89000	68300
90	90000	68900
91	91000	69400
92	92000	70000
93	93000	70500
94	94000	71100
95	95000	71600
96	96000	72200
97	97000	72700
98	98000	73200
99	99000	73800

278	278000	179200
279	279000	179700
280	280000	180300
281	281000	180900
282	282000	181400
283	283000	182000
284	284000	182600
285	285000	183200
286	286000	183700
287	287000	184300
288	288000	184900
289	289000	185400
290	290000	186000
291	291000	186600
292	292000	187200
293	293000	187700
294	294000	188300
295	295000	188900
296	296000	189400
297	297000	190000
298	298000	190600
299	299000	191200

100	100000	74300		300	300000	191700
101	101000	74900		301	301000	192300
102	102000	75400		302	302000	192900
103	103000	76000		303	303000	193400
104	104000	76500		304	304000	194000
105	105000	77100		305	305000	194600
106	106000	77600		306	306000	195200
107	107000	78200		307	307000	195700
108	108000	78700		308	308000	196300
109	109000	79300		309	309000	196900
110	110000	79800		310	310000	197400
111	111000	80400		311	311000	198000
112	112000	80900		312	312000	198600
113	113000	81500		313	313000	199200
114	114000	82000		314	314000	199700
115	115000	82600		315	315000	200300
116	116000	83100		316	316000	200900
117	117000	83700		317	317000	201400
118	118000	84200		318	318000	202000
119	119000	84800		319	319000	202600
120	120000	85300		320	320000	203200
121	121000	85900		321	321000	203700

122	122000	86400	322	322000	204300
123	123000	87000	323	323000	204900
124	124000	87500	324	324000	205400
125	125000	88100	325	325000	206000
126	126000	88600	326	326000	206600
127	127000	89200	327	327000	207200
128	128000	89700	328	328000	207700
129	129000	90300	329	329000	208300
130	130000	90800	330	330000	208900
131	131000	91400	331	331000	209400
132	132000	91900	332	332000	210000
133	133000	92400	333	333000	210600
134	134000	93000	334	334000	211200
135	135000	93500	335	335000	211700
136	136000	94100	336	336000	212300
137	137000	94600	337	337000	212900
138	138000	95200	338	338000	213400
139	139000	95700	339	339000	214000
140	140000	96300	340	340000	214600
141	141000	96800	341	341000	215200
142	142000	97400	342	342000	215700
143	143000	97900	343	343000	216300

144	144000	98500	344	344000	216900
145	145000	99000	345	345000	217400
146	146000	99600	346	346000	218000
147	147000	100100	347	347000	218600
148	148000	100700	348	348000	219200
149	149000	101200	349	349000	219700
150	150000	101800	350	350000	220300
151	151000	102300	351	351000	220900
152	152000	102900	352	352000	221400
153	153000	103400	353	353000	222000
154	154000	104000	354	354000	222600
155	155000	104500	355	355000	223200
156	156000	105100	356	356000	223700
157	157000	105600	357	357000	224300
158	158000	106200	358	358000	224900
159	159000	106700	359	359000	225400
160	160000	107300	360	360000	226000
161	161000	107800	361	361000	226600
162	162000	108400	362	362000	227200
163	163000	108900	363	363000	227700
164	164000	109500	364	364000	228300
165	165000	110000	365	365000	228900

166	166000	110600	366	366000	229400
167	167000	111100	367	367000	230000
168	168000	111600	368	368000	230600
169	169000	112200	369	369000	231200
170	170000	112700	370	370000	231700
171	171000	113300	371	371000	232300
172	172000	113800	372	372000	232900
173	173000	114400	373	373000	233400
174	174000	114900	374	374000	234000
175	175000	115500	375	375000	234600
176	176000	120900	376	376000	235200
177	177000	121400	377	377000	235700
178	178000	122000	378	378000	236300
179	179000	122600	379	379000	236900
180	180000	123200	380	380000	237400
181	181000	123700	381	381000	238000
182	182000	124300	382	382000	238600
183	183000	124900	383	383000	239200
184	184000	125400	384	384000	239700
185	185000	126000	385	385000	240300
186	186000	126600	386	386000	240900
187	187000	127200	387	387000	241400

188	188000	127700		388	388000	242000
189	189000	128300		389	389000	242600
190	190000	128900		390	390000	243200
191	191000	129400		391	391000	243700
192	192000	130000		392	392000	244300
193	193000	130600		393	393000	244900
194	194000	131200		394	394000	245400
195	195000	131700		395	395000	246000
196	196000	132300		396	396000	246600
197	197000	132900		397	397000	247200
198	198000	133400		398	398000	247700
199	199000	134000		399	399000	248300
200	200000	134600		400	400000	248900

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮಿ ಪಿ ಬೆಳಗಲಿ
 ಸದಸ್ಯ ಕಾರ್ಯದರ್ಶಿ.
 ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು

2023-24 ನೇ ಸಾಲಿನ ಸಿಂದಗಿ ಉಪ ನೋಂದಣಿ ಕಛೇರಿ ವ್ಯಾಪ್ತಿಯ ಕೃಷಿ ಜಮೀನುಗಳು ಹಾಗೂ ನಿವೇಶನದ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ಮೌಲ್ಯದ ದರಪಟ್ಟಿ.

PÀæ.ÀA.	SL.No.	ಗ್ರಾಮದ/ಪ್ರದೇಶ/ ರಸ್ತೆಯ ಹೆಸರು Village/Area/Road Name.	Village/ Area/ Road Name	ಋಷಿ /Dry	ತರಿ	ಸ್ಥಳೀಯ ಸಂಸ್ಥೆ /ಗ್ರಾಮ ರಾಣಿ ವ್ಯಾಪ್ತಿಗೆ ಬರುವ ವಿಸ್ತೀ	ಸಕ್ಷಮ ಪಾದಿಕಾರದಿಂದ ಅನುಮೋದಿತ ಲೇಔಟನ
				ಮಸಾರಿ, ಮರಡಿ, ಬಿಳಚಿ, ಕರಲು,			
1	2	3	4	5	6	7	8
1	ಅಂತರಗಂಗಿ	Antaragangi	100000	120000	180000	1000	1500
2	ಅಂತರಗಂಗಿ ಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ಂÀÀ:- 05, 01, 04, 2, 03, 14, 13, 12, 16.	Village Sy.No:- 05, 01, 04, 2, 03, 14, 13, 12, 16.	120000	140000	210000	-	-
3	ಆನೇಮಡು	Anemadu	110000	130000	190000	1000	1500
4	ಆನೇಮಡು ದಿಂದ ಹೋಗುವ ರಸ್ತೆಗೆ ಹೋಗುವ ಸರ್ವೆ ನಂ:- 01, 02, 03, 34, 35, 36, 22, 23, 29, 36, 07.	Village Sy.No:- 01, 02, 03, 34, 35, 36, 22, 23, 29, 36, 07,	130000	150000	230000	-	-
5	ಕರವಿನಾಳ	Karavinal	110000	130000	190000	1000	1500

6	ಕರವೀನಾಳ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 149, 150, 153, 112, 113, 110, 111, 154, 156, 157, 01, 02, 9, 10, 11, 25, 26, 27, 138, 139, 142, 143, 141, 147, 141.	Village Sy.No:- 01, 149, 150, 153, 112, 113, 110, 111, 154, 156, 157, 01, 02, 9, 10, 11, 25, 26, 27, 138, 139, 142, 143, 141, 147, 141.	130000	150000	230000	-	-
7	ಕಣ್ಣಗುಡ್ಡಿಹಾಳ	Kannaguddihal	100000	120000	180000	1000	1500
8	ಕಣ್ಣಗುಡ್ಡಿಹಾಳ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 6/1, 6/2, 5/1, 1, 2, 3, 4.	Village Sy.No:- 6/1, 6/2, 5/1, 1, 2, 3, 4.	120000	140000	210000	-	-
9	ಕನ್ನೋಳ್ಳಿ	Kannolli	110000	130000	190000	1000	1800
10	ಕನ್ನೋಳ್ಳಿ ಗ್ರಾಮದ ಬರುವಂತಹ ರಾಷ್ಟ್ರೀಯ ಹೆದ್ದಾರಿ ಅಕ್ಕ-ಪಕ್ಕ ರಿ.ಸ.ನಂ.ಗಳು :- 254, 258, 246, 247ಬಿ, 247ಅ, 248, 233, 249ಅ, 02, 149, 148, 03, 04, 147, 145, 146, 143, 144, 142, 16, 17, 18, 140, 19, 20, 21, 129, 22, 128, 127, 116ಬಿ, 116ಅ, 117, 176, 125, 119, 124, 123, 122,	Kannolli:- 254, 258, 246, 247B, 247A, 248, 233, 249C, 02, 149, 148, 03, 04, 147, 145, 146, 143, 144, 142, 16, 17, 18, 140, 19, 20, 21, 129, 22, 128, 127, 116B, 116A, 117, 176, 125, 119, 124, 123, 122.	180000	210000	320000	-	-
11	ಕನ್ನೋಳ್ಳಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-657, 656, 652, 657,658, 659, 660, 66, 241, 242, 243, 244, 245, 246, 247ಅ, 250, 638, 639, 640, 641, 642, 643, 644, 65, 646, 10, 11, 37, 36, 38, 42, 43, 46, 47, 56, 57, 59	Village Sy.No:-657, 656, 652, 657,658, 659, 660, 66, 241, 242, 243, 244, 245, 246, 247C, 250, 638, 639, 640, 641, 642, 643, 644, 65, 646, 10, 11, 37, 36, 38, 42, 43, 46, 47, 56, 57, 59	130000	150000	230000	-	-
12	ಕಲಹಳ್ಳಿ	Kalahalli	120000	140000	220000	1000	1500
13	ಕಲಹಳ್ಳಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 03, 04, 5, 6, 7, 8, 12, 27, 20, 21, 26, 28, 29, 35, 36, 43, 44.	Village Sy.No:- 03, 04, 5, 6, 7, 8, 12, 27, 20, 21, 26, 28, 29, 35, 36, 43, 44.	140000	160000	270000	-	-
14	ಕೊಕ್ಕಟನೂರ	Kokatanur	110000	120000	190000	1000	1500

15	ಕೊಕ್ಕಟನೂರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 264, 266, 267, 268, 421, 424, 428, 426, 427, 428, 454, 455, 456, 458, 479, 480, 481, 482, 483, 527, 528, 529, 530, 548, 549, 553, 554, 555, 598, 599, 600, 602, 362, 360, 359, 354, 353, 343, 342, 341, 323, 322, 319, 318, 317, 288, 287, 286, 285, 284, 384, 380, 378, 377, 373, 772, 370, 362, 364.	Village Sy.No:- 264, 266, 267, 268, 421, 424, 428, 426, 427, 428, 454, 455, 456, 458, 479, 480, 481, 482, 483, 527, 528, 529, 530, 548, 549, 553, 554, 555, 598, 599, 600, 602, 362, 360, 359, 354, 353, 343, 342, 341, 323, 322, 319, 318, 317, 288, 287, 286, 285, 284, 384, 380, 378, 377, 373, 772, 370, 362, 364.	130000	150000	220000	-	-
16	ಖಾನಾಪೂರ	Khanapur	110000	120000	190000	1000	1500
17	ಖಾನಾಪೂರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 1, 7, 8, 9, 10, 11, 127, 128, 123, 111, 110, 109, 97, 96, 95, 94, 75, 69, 68, 63, 61.	Village Sy.No:- 1, 7, 8, 9, 10, 11, 127, 128, 123, 111, 110, 109, 97, 96, 95, 94, 75, 69, 68, 63, 61.	130000	140000	230000	-	-
18	ಖೈನೂರ	Khynoor	120000	130000	220000	1000	1500
19	ಖೈನೂರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 07, 08, 09, 10, 11.	Village Sy.No:- 01, 07, 08, 09, 10, 11.	130000	160000	270000	-	-
20	ಗಣಿಹಾರ	Ganihar	110000	120000	190000	1000	1500
21	ಗಣಿಹಾರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 101, 133, 132, 134ಬ, 131, 130, 123, 122, 168, 169, 167, 166, 165, 149, 148, 167, 146, 138, 137, 136, 135, 160, 161, 202, 282/2, 284, 286, 277, 276, 278, 287, 314, 316, 317, 320, 322, 323, 01, 03, 04, 05, 11, 30, 29, 33, 34, 35, 32, 31, 206, 306, 307, 318, 319, 321, 322, 360, 323.	Village Sy.No:-101, 133, 132, 134ಽ, 131, 130, 123, 122, 168, 169, 167, 166, 165, 149, 148, 167, 146, 138, 137, 136, 135, 160, 161, 202, 282/2, 284, 286, 277, 276, 278, 287, 314, 316, 317, 320, 322, 323, 01, 03, 04, 05, 11, 30, 29, 33, 34, 35, 32, 31, 206, 306, 307, 318, 319, 321, 322, 360, 323.	130000	150000	230000	-	-
22	ಗುತ್ತರಗಿ	Guttaragi	110000	120000	190000	1000	1500

23	ಗುತ್ತರಗಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 51, 50, 52, 55, 54, 53, 63, 54, 59, 60, 187, 186, 185, 184, 45, 6, 7, 192, 81, 80, 79, 74, 75, 73, 72, 70, 68, 67, 66, 52.	Village Sy.No:- 01, 51, 50, 52, 55, 54, 53, 63, 54, 59, 60, 187, 186, 185, 184, 45, 6, 7, 192, 81, 80, 79, 74, 75, 73, 72, 70, 68, 67, 66, 52.	130000	150000	230000	-	-
24	ಗುಬ್ಬೇವಾಡ	Gubbewad	110000	120000	190000	1000	1500
25	ಗುಬ್ಬೇವಾಡ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 55, 52, 51, 48, 57, 56, 58, 47, 59, 43, 42, 67, 37, 68, 36, 71, 35, 27, 101, 184, 183, 180, 116, 120, 121, 126, 130, 131, 143, 144, 151, 152, 153, 91, 92, 93, 94, 95, 96, 102, 103, 107, 108, 113, 115, 116, 181, 184, 112, 111, 110, 109, 108, 106, 105, 81, 80, 79, 64, 63, 62, 61, 55, 182	Village Sy.No:- 55, 52, 51, 48, 57, 56, 58, 47, 59, 43, 42, 67, 37, 68, 36, 71, 35, 27, 101, 184, 183, 180, 116, 120, 121, 126, 130, 131, 143, 144, 151, 152, 153, 91, 92, 93, 94, 95, 96, 102, 103, 107, 108, 113, 115, 116, 181, 184, 112, 111, 110, 109, 108, 106, 105, 81, 80, 79, 64, 63, 62, 61, 55, 182	130000	150000	230000	-	-
26	ಗೋರವಗುಂಡಗಿ	Goravagundagi	110000	120000	190000	1000	1500
27	ಗೋರವಗುಂಡಗಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 92, 93, 96, 100, 103, 102, 101, 110, 113, 117, 87, 34, 56, 35, 36, 85, 60, 25, 59, 58, 93, 96, 113, 100, 102, 101, 110.	Village Sy.No:-92, 93, 96, 100, 103, 102, 101, 110, 113, 117, 87, 34, 56, 35, 36, 85, 60, 25, 59, 58, 93, 96, 113, 100, 102, 101, 110.	130000	150000	230000	-	-
28	ಗೋಲಗೇರಿ	Golageri	110000	130000	210000	1000	1800
29	ಗೋಲಗೇರಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 3, 4, 6, 6, 61, 62, 63, 66, 67, 68, 69, 70, 91, 92, 93, 94, 95, 96, 97, 98, 99, 100, 101, 102.	Village Sy.No:-01, 3, 4, 6, 6, 61, 62, 63, 66, 67, 68, 69, 70, 91, 92, 93, 94, 95, 96, 97, 98, 99, 100, 101, 102.	130000	160000	240000	-	-
30	ಚಿಕ್ಕಲ್ಲಾಪುರ	Chikkallapur	100000	120000	180000	1000	1500
31	ಚಿಕ್ಕಲ್ಲಾಪುರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 21, 07, 12, 14, 15, 17, 18, 20, 21, 11, 01, 32, 21,	Village Sy.No:-21, 07, 12, 14, 15, 17, 18, 20, 21, 11, 01, 32, 21,	120000	140000	210000	-	-
32	ಚಿಕ್ಕಸಿಂದಗಿ	Chikkasindagi	110000	120000	190000	1000	1800

33	ಚಿಕ್ಕಸಿಂಧಗಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 105, 103+104, 102, 101, 100, 94, 93, 92, 91, 90, 89, 88, 87, 64, 63, 62, 43, 42, 41, 20, 19, 01, 02, 03, 04, 08, 9/1, 779, 717, 718, 778, 776, 719, 758, 760, 761, 735, 764, 773, 771, 766, 770, 769, 1025, 1026.	Village Sy.No:-105, 103+104, 102, 101, 100, 94, 93, 92, 91, 90, 89, 88, 87, 64, 63, 62, 43, 42, 41, 20, 19, 01, 02, 03, 04, 08, 9/1, 779, 717, 718, 778, 776, 719, 758, 760, 761, 735, 764, 773, 771, 766, 770, 769, 1025, 1026.	130000	150000	220000	-	-
34	ರಾಂಪೂರ ಪಿ.ಎ	Rampur P A	110000	120000	190000	1000	1500
35	ರಾಂಪೂರ ಪಿ ಎ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 88, 87, 48, 47, 40, 46, 41, 42.	Village Sy.No:- 88, 87, 48, 47, 40, 46, 41, 42.	130000	150000	230000	-	-
36	ಯಂಕಂಚಿ	Yankanchi	110000	130000	190000	1000	1800
37	ಯರಗಲ್ಲ ಕೆ.ಡಿ	Yaragalla K D	120000	140000	220000	1000	1500
38	ಯರಗಲ್ಲ ಕೆ ಡಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 73, 74, 72, 140, 139, 138, 137, 136, 124, 123, 120, 119, 75, 01, 17, 02, 02, 16, 04, 07, 08, 14,	Village Sy.No:- 73, 74, 72, 140, 139, 138, 137, 136, 124, 123, 120, 119, 75, 01, 17, 02, 02, 16, 04, 07, 08, 14,	140000	160000	270000	-	-
39	ಯರಗಲ್ಲ ಬಿ.ಕೆ.	Yaragalla B K	120000	140000	220000	1000	1500
40	ಯರಗಲ್ಲ ಬಿ ಕೆ. ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 418, 417, 340, 339, 338, 337, 301, 300, 299, 298, 297, 296, 295, 272, 271, 270, 287, 256, 255, 254, 253, 237, 238, 236, 234, 232, 231, 230, 200, 199, 198, 236, 234, 232, 231, 230, 200, 199, 198, 188, 175, 152, 151, 140, 137, 168, 03, 04, 421, 394, 393, 392, 391, 8, 9, 10.	Village Sy.No:- 418, 417, 340, 339, 338, 337, 301, 300, 299, 298, 297, 296, 295, 272, 271, 270, 287, 256, 255, 254, 253, 237, 238, 236, 234, 232, 231, 230, 200, 199, 198, 188, 175, 152, 151, 140, 137, 168, 03, 04, 421, 394, 393, 392, 391, 8, 9, 10.	140000	160000	270000	-	-

41	ಯರಗಲ್ಲ ಬಿ ಕೆ ಗ್ರಾಮದ ಬರುವಂತಹ ರಾಷ್ಟ್ರೀಯ ಹೆದ್ದಾರಿ ಅಕ್ಕ-ಪಕ್ಕ ರಿ.ಸ.ನಂ.ಗಳು 327, 326, 328, 322, 329, 319, 330, 348, 331, 347, 346, 403, 347, 413, 414, 412, 415, 411, 410, 416, 418, 420, 419, 132, 421, 132, 131, 05, 27, 29, 130, 122, 30, 120, 133, 134, 121, 129, 37, 38, 78, 77, 44, 76, 45, 51, 47, 50.	Yaragalla:- 327, 326, 328, 322, 329, 319, 330, 348, 331, 347, 346, 403, 347, 413, 414, 412, 415, 411, 410, 416, 418, 420, 419, 132, 421, 132, 131, 05, 27, 29, 130, 122, 30, 120, 133, 134, 121, 129, 37, 38, 78, 77, 44, 76, 45, 51, 47, 50.	200000	230000	370000	-	-
42	ಡಂಬಳ	Dambal	110000	120000	190000	1000	1500
43	ಡಂಬಳ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 86, 85, 84, 76, 75, 74, 73, 66, 65, 64, 63, 57, 59, 55, 52, 51, 47, 46, 45, 41, 35, 34, 33, 26, 25, 23, 22, 01, 02, 02ಅ, 21, 20, 18, 13, 12, 11, 19, 03	Village Sy.No:- 86, 85, 84, 76, 75, 74, 73, 66, 65, 64, 63, 57, 59, 55, 52, 51, 47, 46, 45, 41, 35, 34, 33, 26, 25, 23, 22, 01, 02, 02C, 21, 20, 18, 13, 12, 11, 19, 03	130000	150000	230000	-	-
44	ಡವಳಾರ	Davalar	110000	120000	190000	1000	1500
45	ಡವಳಾರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 1, 220, 217, 215, 214, 213, 212, 211, 22, 21, 20, 16, 15, 14, 3, 4, 2.	Village Sy.No:- 1, 220, 217, 215, 214, 213, 212, 211, 22, 21, 20, 16, 15, 14, 3, 4, 2.	130000	150000	230000	-	-
46	ಶಾಖಾಪೂರ	Khanapur	100000	120000	180000	1000	1500
47	ಶಾಖಾಪೂರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 63, 61, 62, 11, 12, 13, 15, 16, 17, 32, 31, 33, 43, 44, 47, 48, 49, 57, 58, 60.	Village Sy.No:- 63, 61, 62, 11, 12, 13, 15, 16, 17, 32, 31, 33, 43, 44, 47, 48, 49, 57, 58, 60.	120000	140000	210000	-	-
48	ಹಿಕ್ಕನಗುತ್ತಿ	Hikkanagutti	110000	120000	230000	1000	1500
49	ಹಿಕ್ಕನಗುತ್ತಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 20, 21, 22, 54, 31, 32, 38, 37, 39, 43, 44, 53, 55, 56, 01, 2, 3, 71, 76, 75, 73, 74, 75, 66, 67, 60, 68, 53.	Village Sy.No:- 20, 21, 22, 54, 31, 32, 38, 37, 39, 43, 44, 53, 55, 56, 01, 2, 3, 71, 76, 75, 73, 74, 75, 66, 67, 60, 68, 53.	130000	150000	230000	-	-
50	ನಂದಗೇರಿ	Nandageri	120000	140000	220000	1000	1500

51	ನಂದಗೇರಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 48, 47, 46, 43, 42, 33, 32, 58, 57, 56, 55, 54, 53, 52, 49, 150, 149, 7, 8, 6, 4, 1, 48, 145, 144, 136, 124, 123, 122, 121, 120, 119, 112, 110, 109, 108, 106, 105, 102, 101, 100, 99, 93, 92, 91, 90, 89, 77, 76	Village Sy.No:- 48, 47, 46, 43, 42, 33, 32, 58, 57, 56, 55, 54, 53, 52, 49, 150, 149, 7, 8, 6, 4, 1, 48, 145, 144, 136, 124, 123, 122, 121, 120, 119, 112, 110, 109, 108, 106, 105, 102, 101, 100, 99, 93, 92, 91, 90, 89, 77, 76	140000	160000	270000	-	-
52	ನಾಗಾವಿ ಕೆ.ಡಿ	Nagavi K D	120000	140000	220000	1000	1500
53	ನಾಗಾವಿ ಕೆ ಡಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 3, 13, 12, 11, 39, 37, 36, 35, 34, 46, 45, 44, 43, 42, 41, 40, 10, 9, 8, 6, 5, 1, 4.	Village Sy.No:- 3, 13, 12, 11, 39, 37, 36, 35, 34, 46, 45, 44, 43, 42, 41, 40, 10, 9, 8, 6, 5, 1, 4.	140000	160000	270000	-	-
54	ನಾಗಾವಿ ಬಿ.ಕೆ	Nagavi B K	120000	140000	220000	1000	1500
55	ನಾಗಾವಿ ಬಿ ಕೆ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 159, 80, 81, 85, 94, 95, 104, 103, 96, 92, 93, 86, 84, 82, 154, 155, 157, 01, 159, 79, 76, 75, 72, 73, 48, 47, 46, 33, 32, 31, 30, 29, 28, 27, 15, 65, 4.	Village Sy.No:-159, 80, 81, 85, 94, 95, 104, 103, 96, 92, 93, 86, 84, 82, 154, 155, 157, 01, 159, 79, 76, 75, 72, 73, 48, 47, 46, 33, 32, 31, 30, 29, 28, 27, 15, 65, 4.	140000	160000	270000	-	-
56	ಪುರದಾಳ	Puradal	100000	120000	180000	1000	1500
57	ಪುರದಾಳ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 75, 74, 51, 50, 49, 48, 47, 36, 35, 37, 34, 33, 32, 29, 22, 21, 8, 7, 6.	Village Sy.No:-75, 74, 51, 50, 49, 48, 47, 36, 35, 37, 34, 33, 32, 29, 22, 21, 8, 7, 6.	120000	140000	210000	-	-
58	ಬಂಕಲಗಿ	Bankalagi	110000	120000	190000	1000	1500
59	ಬಂಕಲಗಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 10, 07, 16, 17, 19, 22, 23, 24, 25, 06, 01	Village Sy.No:- 10, 07, 16, 17, 19, 22, 23, 24, 25, 06, 01	130000	150000	230000	-	-
60	ಬಂದಾಳ	Bandal	110000	120000	190000	1000	1500

61	ಬಂದಾಳ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 135, 136, 137, 139, 144, 103, 104, 105, 111, 112, 113, 134, 167, 166, 165, 162, 161, 152, 151, 150, 146, 145, 142, 141, 137, 136, 135, 108, 297, 296, 295, 294, 293, 292, 291, 255, 254.	Village Sy.No:- 135, 136, 137, 139, 144, 103, 104, 105, 111, 112, 113, 134, 167, 166, 165, 162, 161, 152, 151, 150, 146, 145, 142, 141, 137, 136, 135, 108, 297, 296, 295, 294, 293, 292, 291, 255, 254	130000	150000	220000	-	-
62	ಬನ್ನೇಟ್ಟಿ ಪಿ.ಎ	Bannetti P A	100000	120000	180000	1000	1500
63	ಬನ್ನೇಟ್ಟಿ ಪಿ ಎ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 40, 39, 20, 19, 18, 15, 16, 17, 12, 11, 08, 07, 06, 32, 01, 29, 80, 41, 42, 43, 50, 55, 56, 58, 59, 70, 71, 72, 73,	Village Sy.No:- 40, 39, 20, 19, 18, 15, 16, 17, 12, 11, 08, 07, 06, 32, 01, 29, 80, 41, 42, 43, 50, 55, 56, 58, 59, 70, 71, 72, 73,	120000	150000	210000	-	-
64	ಬ್ಯಾಕೋಡ	Byakod	110000	120000	190000	1000	1500
65	ಬ್ಯಾಕೋಡ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 173, 171, 170, 121, 116, 115, 91, 90, 87, 86, 59, 60, 50, 51, 58, 57, 16, 14, 13, 12, 5, 4, 02, 256, 253, 251, 248, 246, 237, 239, 225, 240, 241, 245, 244, 250, 252, 255, 151, 152, 153, 126, 163, 164, 165, 167, 168, 174, 125, 170, 186, 187.	Village Sy.No:- 01, 173, 171, 170, 121, 116, 115, 91, 90, 87, 86, 59, 60, 50, 51, 58, 57, 16, 14, 13, 12, 5, 4, 02, 256, 253, 251, 248, 246, 237, 239, 225, 240, 241, 245, 244, 250, 252, 255, 151, 152, 153, 126, 163, 164, 165, 167, 168, 174, 125, 170, 186, 187.	130000	150000	230000	-	-
66	ಬ್ಯಾಲಿಹಾಳ	Byalihal	110000	120000	190000	1000	1500
67	ಬ್ಯಾಲಿಹಾಳ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 53, 12, 11, 10/2, 10/3, 08, 09, 12/5	Village Sy.No:- 01, 53, 12, 11, 10/2, 10/3, 08, 09, 12/5	130000	150000	230000	-	-
68	ಬೂದಿಹಾಳ ಪಿ.ಎಚ್	Budihal P H	100000	120000	180000	1000	1500

69	ಬೂದಿಹಾಳ ಪಿ ಎಚ್ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 02, 65, 66, 68, 75, 76, 77, 82, 90, 91, 92, 94, 95, 97, 105, 106, 17, 108, 109, 110, 111, 112, 113, 114, 115, 116, 120, 121, 118, 116, 119.	Village Sy.No:- 01, 02, 65, 66, 68, 75, 76, 77, 82, 90, 91, 92, 94, 95, 97, 105, 106, 17, 108, 109, 110, 111, 112, 113, 114, 115, 116, 120, 121, 118, 116, 119.	120000	140000	210000	-	-
70	ಬಬಲೇಶ್ವರ	Babaleshwar	120000	140000	220000	1000	1500
71	ಬಬಲೇಶ್ವರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 139, 03, 04, 11, 10, 09, 12, 19, 02, 01, 22, 21, 27, 37, 38, 39, 49, 5, 52, 53, 54, 6, 62, 26, 28, 23, 69, 67, 66, 63, 80, 81, 82, 83, 84, 56, 57, 58, 6, 62, 75, 24, 23, 70, 237, 136, 123, 124, 125, 113, 114, 121, 122, 71, 69,	Village Sy.No:- 139, 03, 04, 11, 10, 09, 12, 19, 02, 01, 22, 21, 27, 37, 38, 39, 49, 5, 52, 53, 54, 6, 62, 26, 28, 23, 69, 67, 66, 63, 80, 81, 82, 83, 84, 56, 57, 58, 6, 62, 75, 24, 23, 70, 237, 136, 123, 124, 125, 113, 114, 121, 122, 71, 69,	140000	160000	270000	-	-
72	ಬಸ್ತಿಹಾಳ	Bastihal	100000	120000	180000	1000	1500
73	ಬಸ್ತಿಹಾಳ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 25, 68, 76, 29, 30, 31, 45, 46, 47, 48, 49, 50, 51, 52, 55, 56, 57, 60, 64.	Village Sy.No:- 01, 25, 68, 76, 29, 30, 31, 45, 46, 47, 48, 49, 50, 51, 52, 55, 56, 57, 60, 64	120000	140000	210000	-	-
74	ಬೆನಕೋಟಗಿ	Benakotagi	110000	120000	190000	1000	1500
75	ಬೆನಕೋಟಗಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 116, 117, 115, 10, 109, 108, 03, 04, 05, 2C, 01, 23, 24, 42, 43, 58, 59, 71, 72, 76, 77, 78, 122, 121	Village Sy.No:- 116, 117, 115, 10, 109, 108, 03, 04, 05, 2C, 01, 23, 24, 42, 43, 58, 59, 71, 72, 76, 77, 78, 122, 121	130000	150000	230000	-	-
76	ಬೋರಗಿ	Boragi	100000	150000	180000	1000	1500
77	ಬೋರಗಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-01, 02, 54, 56, 57, 58, 68, 69, 72, 73, 74, 75, 76, 78, 79, 70, 80, 118, 117, 116, 115, 114, 130, 129, 127, 126, 125, 124, 123, 122, 119, 194,	Village Sy.No:- 01, 02, 54, 56, 57, 58, 68, 69, 72, 73, 74, 75, 76, 78, 79, 70, 80, 118, 117, 116, 115, 114, 130, 129, 127, 126, 125, 124, 123, 122, 119, 194,	130000	140000	210000	-	-

78	ಬ್ರಹ್ಮದೇವನಮಠ	B.devanamdu	110000	120000	190000	1000	1500
79	ಬ್ರಹ್ಮದೇವನಮಠ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-75, 81,76, 77, 78, 01, 02, 03, 04, 05, 06, 07, 12, 13, 14, 19, 20, 28, 29, 30, 32, 33, 36, 38, 39, 40	Village Sy.No:- 75, 81, 76, 77, 78, 01, 02, 03, 04, 05, 06, 07, 12, 13, 14, 19, 20, 28, 29, 30, 32, 33, 36, 38, 39, 40	130000	150000	230000	-	-
80	ಓತಿಹಾಳ	Otihal	110000	120000	190000	1000	1500
81	ಓತಿಹಾಳ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-1ಬ, 1ಕ, 1ಅ, 144, 143, 140, 122, 126, 127, 128, 128, 116, 117, 121, 54, 53, 50, 145, 145, 50, 51, 57, 58, 69, 84, 83, 82, 81, 79, 78, 74, 73, 72, 71, 70, 42, 43, 44, 45, 47, 49, 36ಬ, 36ಅ.	Village Sy.No:-1§, 1PA, 1C, 144, 143, 140, 122, 126, 127, 128, 128, 116, 117, 121, 54, 53, 50, 145, 145, 50, 51, 57, 58, 69, 84, 83, 82, 81, 79, 78, 74, 73, 72, 71, 70, 42, 43, 44, 45, 47, 49, 36B, 36A.	130000	150000	230000	-	-
82	ಚಟ್ಟರಕಿ	Chattarki	110000	120000	190000	1000	1500
83	ಚಟ್ಟರಕಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-223, 222, 216, 215, 208, 207, 206, 247, 246, 245, 245, 244, 238, 237, 233, 232, 224, 26, 03, 452, 451, 447, 446, 439, 438, 435, 434, 433, 224, 225, 227ಅ, 227ಬ, 228, 280, 277, 276, 297, 320, 319, 317, 336, 337, 338, 343, 344, 345, 315, 316, 304, 303, 298, 296, 291, 290, 286, 285, 284, 281, 430, 226,	Village Sy.No:-223, 222, 216, 215, 208, 207, 206, 247, 246, 245, 244, 238, 237, 233, 232, 224, 26, 03, 452, 451, 447, 446, 439, 438, 435, 434, 433, 224, 225, 227C, 227§, 228, 280, 277, 276, 297, 320, 319, 317, 336, 337, 338, 343, 344, 345, 315, 316, 304, 303, 298, 296, 291, 290, 286, 285, 284, 281, 430, 226,	130000	150000	230000	-	-
84	ಚಾಂದಕವಾಲೆ	Chandakavate	110000	120000	190000	1000	1800
85	ಮನ್ನಾಪೂರ	Mannapur	110000	120000	190000	1000	1500
86	ಮನ್ನಾಪೂರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-1/ಬ, 1/ಅ, 2/2, 3/3, 4, 5, 7/2, 7/1,	Village Sy.No:- 1/B, 1/A, 2/2, 3/3, 4, 5, 7/2, 7/1,	130000	150000	230000	-	-
87	ಮುರಡಿ	Muradi	120000	140000	220000	1000	1500

88	ಮುರಡೆ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-142, 92, 91, 87, 86, 77, 76, 75, 74, 01, 2, 3, 10, 11, 40, 39, 42, 41, 57, 58, 59, 60, 62, 63, 73, 74, 138, 136, 129, 130, 131, 132, 134, 135,	Village Sy.No:- 142, 92, 91, 87, 86, 77, 76, 75, 74, 01, 2, 3, 10, 11, 40, 39, 42, 41, 57, 58, 59, 60, 62, 63, 73, 74, 138, 136, 129, 130, 131, 132, 134, 135,	140000	160000	270000	-	-
89	ಮಾಡಬಾಳ	Madabal	110000	120000	190000	1000	1500
90	ಮಾಡಬಾಳ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 57, 58, 124, 125, 126, 203, 202, 204, 13, 16, 17, 28, 27, 26, 25, 24, 21, 18, 15, 14, 57, 58, 56, 59, 121, 110, 113, 104, 105, 106, 107, 108, 109, 110, 112, 113, 116, 119.	Village Sy.No:- 57, 58, 124, 125, 126, 203, 202, 204, 13, 16, 17, 28, 27, 26, 25, 24, 21, 18, 15, 14, 57, 58, 56, 59, 121, 110, 113, 104, 105, 106, 107, 108, 109, 110, 112, 113, 116, 119.	130000	150000	230000	-	-
91	ಹಂದಿಗನೂರ	Handiganur	100000	120000	180000	1000	1500
92	ಹಂದಿಗನೂರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 393, 392, 379, 378, 367, 366, 361, 360, 348, 347, 346, 338, 337, 336, 335, 332, 330, 327, 329, 298, 297, 296, 294, 292, 244, 243, 242, 237, 236, 235, 211, 209, 200, 199, 197, 196, 222, 221, 220, 229, 216, 215, 205.	Village Sy.No:- 393, 392, 379, 378, 367, 366, 361, 360, 348, 347, 346, 338, 337, 336, 335, 332, 330, 327, 329, 298, 297, 296, 294, 292, 244, 243, 242, 237, 236, 235, 211, 209, 200, 199, 197, 196, 222, 221, 220, 229, 216, 215, 205.	120000	140000	220000	-	-
93	ಹಡಗಿನಾಳ	Hadaginal	100000	120000	180000	1000	1500
94	ಹಡಗಿನಾಳ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 24, 22, 32, 34, 35, 36, 37, 31, 29, 28, 25ಬ, 25ಅ, 101, 96, 92, 93, 88, 87, 76, 75, 74, 65, 66, 63, 64, 56, 55, 54, 44, 43, 42, 1, 2, 6, 12, 13, 23, 24.	Village Sy.No:- 24, 22, 32, 34, 35, 36, 37, 31, 29, 28, 25ಽ, 25C, 101, 96, 92, 93, 88, 87, 76, 75, 74, 65, 66, 63, 64, 56, 55, 54, 44, 43, 42, 1, 2, 6, 12, 13, 23, 24.	120000	140000	220000	-	-
95	ಹಚ್ಚಾಳ	Hachyal	120000	140000	200000	1000	1500

96	ಹತ್ಯಾಳ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-01, 02,07, 11, 12, 13, 14, 28, 29, 30, 40, 57, 58, 61, 62, 66, 68, 70, 71, 72, 73, 75, 76, 78, 79, 80, 56, 41, 42, 44ಅ, 45, 46, 157, 156, 148, 147, 125, 126, 127, 128, 129, 130, 131, 108, 109, 110, 114, 115, 124, 53, 52, 49, 48, 47, 46.	Village Sy.No:-01, 02, 07, 11, 12, 13, 14, 28, 29, 30, 40, 57, 58, 61, 62, 66, 68, 70, 71, 72, 73, 75, 76, 78, 79, 80, 56, 41, 42, 44C, 45, 46, 157, 156, 148, 147, 125, 126, 127, 128, 129, 130, 131, 108, 109, 110, 114, 115, 124, 53, 52, 49, 48, 47, 46.	140000	160000	240000	-	-
97	ಹೊನ್ನಳ್ಳಿ	Honnalli	120000	140000	220000	1000	1500
98	ಹೊನ್ನಳ್ಳಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01,02, 03..	Village Sy.No:-01, 02, 03..	140000	160000	270000	-	-
99	ಸುಂಗತಾಣ	Sungathan	120000	140000	220000	1000	1500
100	ಸುಂಗತಾಣ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 18, 19, 20, 21, 32, 38, 39, 51, 50, 49, 47, 52, 56, 57, 59, 60, 80, 81, 89, 90, 91, 92, 94, 95.	Village Sy.No:- 01, 18, 19, 20, 21, 32, 38, 39, 51, 50, 49, 47, 52, 56, 57, 59, 60, 80, 81, 89, 90, 91, 92, 94, 95.	140000	160000	270000	-	-
101	ಸುರಗಿಹಳ್ಳಿ	Suragihalli	110000	120000	190000	1000	1500
102	ಸುರಗಿಹಳ್ಳಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-25, 26, 27, 28, 31, 32, 39, 40, 45, 48, 49, 50, 52, 76, 77, 78, 101, 102, 103, 104, 105, 106, 106, 108, 96, 91, 85, 84, 67, 64, 63, 62, 65, 66, 87, 86, 90, 109, 116, 117.	Village Sy.No:- 25, 26, 27, 28, 31, 32, 39, 40, 45, 48, 49, 50, 52, 76, 77, 78, 101, 102, 103, 104, 105, 106, 106, 108, 96, 91, 85, 84, 67, 64, 63, 62, 65, 66, 87, 86, 90, 109, 116, 117.	130000	150000	230000	-	-
103	ಸಾಸಾಬಾಳ	Sasabal	110000	120000	190000	1000	1500
104	ಸೊಂಪೂರ	Sompur	100000	120000	180000	1000	1500
105	ಸೊಂಪೂರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 90, 89, 87, 85, 84, 83, 82, 42, 43, 44, 45, 46, 35, 37, 38, 39, 40, 41, 31, 29, 28, 13, 12, 28, 13, 12, 2ಅ, 2ಬ, 01,	Village Sy.No:-90, 89, 87, 85, 84, 83, 82, 42, 43, 44, 45, 46, 35, 37, 38, 39, 40, 41, 31, 29, 28, 13, 12, 2A, 2B, 01,	120000	140000	220000	-	-
106	ಸಿಂದಗಿ	Sindagi	130000	150000	220000	0	-

107	ಸಿಂದಗಿ ಪಟ್ಟಣ, ಪುರಸಭೆ ವ್ಯಾಪ್ತಿಯಲ್ಲಿ ಬರುವಂತಹ ರಿ.ಸ.ನಂ ಗಳ : 719, 718, 720, 723, 782, 794, 795 800, 798, 799, 813, 816, 814, 810, 812, 854, 852, 855, 865, 853, 866, 872, 873, 851, 849, 869, 870, 946, 947, 948, 949, 958, 959, 272, 270, 1011, 100&1009, 270, 272, 300, 301, 299, 473, 475, 479, 480, 499, 497, 494, 744, 742, 739, 741, 727, 726, 726, 725, 724, 723, 720, 719, 718	S.No:- 719, 718, 720, 723, 782, 794, 795 800, 798, 799, 813, 816, 814, 810, 812, 854, 852, 855, 865, 853, 866, 872, 873, 851, 849, 869, 870, 946, 947, 948, 949, 958, 959, 272, 270, 1011, 100&1009, 270, 272, 300, 301, 299, 473, 475, 479, 480, 499, 497, 494, 744, 742, 739, 741, 727, 726, 726, 725, 724, 723, 720, 719, 718	330000	390000	490000	-	-
108	ಸಿಂದಗಿ ಪಟ್ಟಣ ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲಿ ಬರುವಂತಹ ರಿ.ಸ.ನಂ ಗಳ :2, 1, 113, 826, 839, 847, 848, 848, 837, 853, 956, 955, 1027, 837, 1012ಎ, 1012ಬಿ, 129, 83, 119, 120, 122, 116, 15, 129, 128, 127, 126, 130, 275, 274, 276, 273, 277, 279, 289, 291, 292, 288, 289, 295, 296, 272, 297, 298, 474, 284, 285, 483, 286, 481, 488, 489, 491, 498, 493, 487, 486, 748, 746, 750, 745, 753, 752, 751, 766, 749, 765, 763, 762, 760, 758, 757, 759, 756, 755, 754, 771, 770, 778, 1022, 777, 776, 796, 774, 797, 773, 821, 820, 818, 779, 843, 842, 844, 957, 953, 769.	S.No:- :2, 1, 113, 826, 839, 847, 848, 848, 837, 853, 956, 955, 1027, 837, 012J, 1012©, 129, 83, 119, 120, 122, 116, 15, 129, 128, 127, 126, 130, 275, 274, 276, 273, 277, 279, 289, 291, 292, 288, 289, 295, 296, 272, 297, 298, 474, 284, 285, 483, 286, 481, 488, 489, 491, 498, 493, 487, 486, 748, 746, 750, 745, 753, 752, 751, 766, 749, 765, 763, 762, 760, 758, 757, 759, 756, 755, 754, 771, 770, 778, 1022, 777, 776, 796, 774, 797, 773 821, 820, 818, 779, 843, 842, 844, 957, 953, 769.	900000				
109	ಮಲ್ಲಾಳ	Mallal	100000	120000	180000	1000	1500
110	ಮಾರಿಹಾಳ	Marihal	100000	120000	180000	1000	1500
111	ರುಕುಂಪೂರ	Rukumpur	100000	120000	180000	1000	1500

ಆಲಮೇಲ ಹೋಬಳಿ ಗ್ರಾಮಗಳು

112	ಸೋಮಜ್ಯಾಳ	Somajyal	120000	140000	220000	1000	1500
113	ಸೋಮಜ್ಯಾಳ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 152, 153, 154, 155, 156, 160, 161, 1, 2, 3, 4, 184, 185, 192, 161, 162, 163, 178, 873, 174, 175, 189, 190.	Village Sy.No:- 152, 153, 154, 155, 156, 160, 161, 1, 2, 3, 4, 184, 185, 192, 161, 162, 163, 178, 873, 174, 175, 189, 190.	140000	160000	260000	-	-
114	ಆಲಮೇಲ	Alamel	120000	150000	240000	-	-
115	ಆಲಮೇಲ	Alamel	-	-	-	-	1500
116	ಆಲಮೇಲದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 12, 802/ಅ, 13, 801, 22, 279, 97, 23, 795, 24, 36,37, 794, 38, 790, 39, 789, 787, 749, 792, 745,793, 743, 45, 804ಅ, 25, 994, 795, 792, 767, 760, 769, 758, 770, 757, 753, 754, 735, 734, 731, 737, 728, 722, 729, 723, 715, 714, 708, 709, 704, 705, 799, 810, 791, 624, 759, 625, 755, 642, 733, 643, 729, 644, 727, 645, 725, 677, 713, 678, 712, 711, 688, 701, 683, 700, 686, 693, 692, 694, 614, 612, 613, 615, 607, 619, 617, 622, 621, 626, 636, 638, 648, 649, 647, 667, 671, 667, 670, 668, 669, 613, 609ಅ, 607, 608, 606, 605, 618, 595, 619, 631, 632, 580, 655, 577, 656, 575, 611, 515, 610, 514, 516, 513, 517, 509, 519, 505, 520, 502, 533, 501, 534, 495, 535, 494, 493, 542, 492, 478, 543, 476, 475, 544.	Village Sy.No:- 12, 802/C, 13, 801, 22, 279, 97, 23, 795, 24, 36, 37, 794, 38, 790, 39, 789, 787, 749, 792, 745, 793, 743, 45, 804C, 25, 994, 795, 792, 767, 760, 769, 758, 770, 757, 753, 754, 735, 734, 731, 737, 728, 722, 729, 723, 715, 714, 708, 709, 704, 705, 799, 810, 791, 624, 759, 625, 755, 642, 733, 643, 729, 644, 727, 645, 725, 677, 713, 678, 712, 711, 688, 701, 683, 700, 686, 693, 692, 694, 614, 612, 613, 615, 607, 619, 617, 622, 621, 626, 636, 638, 648, 649, 647, 667, 671, 667, 670, 668, 669, 613, 609C, 607, 608, 606, 605, 618, 595, 619, 631, 632, 580, 655, 577, 656, 575, 611, 515, 610, 514, 516, 513, 517, 509, 519, 505, 520, 502, 533, 501, 534, 495, 535, 494, 493, 542, 492, 478, 543, 476, 475, 544.	150000	180000	290000	-	-
117	ಅಲಹಳ್ಳಿ	Alahalli	120000	140000	220000	1000	1500

118	ಅಲಹಳ್ಳಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-108, 106, 107, 98, 112, 97, 114, 123, 118, 119,120, 127, 122, 126, 121, 04, 91, 90, 92, 84, 93, 83, 03, 89, 9, 75, 10, 74, 11, 55, 12, 54, 22, 35, 23, 33, 30, 32, 31,	Village Sy.No:- 108, 106, 107, 98, 112, 97, 114, 123, 118, 119, 120, 127, 122, 126, 121, 04, 91, 90, 92, 84, 93, 83, 03, 89, 9, 75, 10, 74, 11, 55, 12, 54, 22, 35, 23, 33, 30, 32, 31,	140000	160000	260000	-	-
119	ಆಹೇರಿ	Aheri	120000	140000	220000	1000	1500
120	ಆಹೇರಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 116,117, 124, 103, 125, 102, 129, 10, 137, 190, 135, 89, 139, 176, 140, 75, 141, 69, 142, 158, 94, 159, 63, 160, 57, 166, 56, 165, 02, 03, 167, 164, 4, 58, 48, 55, 53, 54, 52, 47, 12, 49, 13, 45, 18, 42, 19, 41, 34, 38, 37.	Aheri Village Sy.No:- 116, 117, 124, 103, 125, 102, 129, 10, 137, 190, 135, 89, 139, 176, 140, 75, 141, 69, 142, 158, 94, 159, 63, 160, 57, 166, 56, 165, 02, 03, 167, 164, 4, 58, 48, 55, 53, 54, 52, 47, 12, 49, 13, 45, 18, 42, 19, 41, 34, 38, 37.	140000	160000	260000	-	-
121	ಆಸಂಗಿಹಾಳ	Asangihal	120000	140000	220000	1000	1500
122	ಆಸಂಗಿಹಾಳದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-2, 82, 91, 91, 65, 90, 85, 66, 84, 71, 75, 77, 76, 01, 29, 03, 25, 06, 07, 22, 8, 910, 11, 21, 15, 16, 54, 38, 53, 50, 52, 51.	Asangihal Village Sy.No:- 2, 82, 91, 91, 65, 90, 85, 66, 84, 71, 75, 77, 76, 01, 29, 03, 25, 06, 07, 22, 8, 910, 11, 21, 15, 16, 54, 38, 53, 50, 52, 51.	140000	160000	260000	-	-
123	ಉಚಿತನಾವದಗಿ	Uchitanavadgi	120000	140000	220000	1000	1500
124	ಉಚಿತನಾವದಗಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 258, 44, 45, 49, 48, 51, 50, 56, 57, 55, 55, 54, 01, 02, 03, 04, 05, 12, 13, 14, 15, 16, 18, 19, 58,	Village Sy.No:- 258, 44, 45, 49, 48, 51, 50, 56, 57, 55, 55, 54, 01, 02, 03, 04, 05, 12, 13, 14, 15, 16, 18, 19, 58,	140000	160000	260000	-	-
125	ಕಕ್ಕಳಮೇಲಿ	Kakkalameli	120000	140000	230000	1000	1800
126	ಕಕ್ಕಳಮೇಲಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 248, 282, 281, 272, 277, 276, 275,	Village Sy.No:- 248, 282, 281, 272, 277, 276, 275, 274, 271.	140000	160000	280000	-	-
127	ಕಡಣಿ	Kadani	120000	140000	220000	1000	1500

128	ಕಡಲೆಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 233,232, 235, 229, 230, 226, 214, 225, 215, 224, 218, 223, 219, 222, 220, 221, 275, 274, 09, 232, 43, 44, 45, 46,203, 61, 200, 199, 65, 198, 97, 6೨/2, 67, 96, 95, 77, 94, 78, 86, 85, 87, 84, 88.	Village Sy.No:-233, 232, 235, 229, 230, 226, 214, 225, 215, 224, 218, 223, 219, 222, 220, 221, 275, 274, 09, 232, 43, 44, 45, 46, 203, 61, 200, 199, 65, 198, 97, 66C/2, 67, 96, 95, 77, 94, 78, 86, 85, 87, 84, 88.	140000	160000	260000	-	-
129	ಕಡ್ಲೇವಾಡ ಪಿ.ಎ	Kadlewad P A	120000	140000	200000	1000	1500
130	ಕಡ್ಲೇವಾಡ ಪಿ ಎ ಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 28, 03, 27, 05, 24, 16, 23, 17, 18, 106, 29, 86, 85, 30, 26, 31, 25, 24, 37, 38, 62, 39, 40, 41, 61, 42, 43.	Village Sy.No:-28, 03, 27, 05, 24, 16, 23, 17, 18, 106, 29, 86, 85, 30, 26, 31, 25, 24, 37, 38, 62, 39, 40, 41, 61, 42, 43.	140000	160000	240000	-	-
131	ಕುರುಬತಹಳ್ಳಿ	Kurubatahalli	120000	140000	220000	1000	1500
132	ಕುರುಬತಹಳ್ಳಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 22, 23, 24, 26, 27, 29, 31, 34, 35, 36, 37, 38, 39, 40, 41, 42, 43, 44, 45, 47, 118, 133, 134, 135, 138, 142, 143, 144, 144, 142, 138, 135, 134, 118, 119, 120, 131, 130, 129, 121, 122.	Village Sy.No:- 22, 23, 24, 26, 27, 29, 31, 34, 35, 36, 37, 38, 39, 40, 41, 42, 43, 44, 45, 47, 118, 133, 134, 135, 138, 142, 143, 144, 144, 142, 138, 135, 134, 118, 119, 120, 131, 130, 129, 121, 122.	140000	160000	260000	-	-
133	ಕುಳೇಕುಮಟಗಿ	Kulekumatagi	120000	140000	220000	1000	1500
134	ಕುಳೇಕುಮಟಗಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 194, 188, 187, 186, 182, 181, 168, 166, 165, 164, 149, 151, 144, 148, 147, 137, 119, 118, 117, 116, 114, 113, 112, 111, 100, 101, 98, 99, 91, 90, 89, 01, 02, 03, 04, 70, 71, 74, 75, 76, 86, 87, 195, 89, 01, 02, 05, 193, 28, 29, 30, 31, 37, 38, 39, 175, 176, 177, 178, 184, 191, 192, 193.	Village Sy.No:- 194, 188, 187, 186, 182, 181, 168, 166, 165, 164, 149, 151, 144, 148, 147, 137, 119, 118, 117, 116, 114, 113, 112, 111, 100, 101, 98, 99, 91, 90, 89, 01, 02, 03, 04, 70, 71, 74, 75, 76, 86, 87, 195, 89, 01, 02, 05, 193, 28, 29, 30, 31, 37, 38, 39, 175, 176, 177, 178, 184, 191, 192, 193.	140000	160000	260000	-	-

135	ಕುಮಸಗಿ	Kumasagi	120000	140000	220000	1000	1500
136	ಕುಮಸಗಿಯಿಂದ ಹೋಗುವ ರಸ್ತೆಗೆ ಹೊಂದಿಕೋಂಡಿರುವ ಸರ್ವೆ ನಂ:- 322, 321, 318, 317, 316, 315, 314, 382, 288,289, 295, 293, 294, 246, 249., 250, 25, 285, 286, 276, 275, 223, 224, 01, 269, 287, 58, 59, 60, 78, 79, 80, 81, 82, 98, 99, 100, 103, 104, 105, 106, 107, 127, 128, 129, 140, 141, 142, 143, 144, 146, 147, 149, 199, 200, 201, 202, 203, 234, 261, 262, 265, 266, 270, 274, 01, 268, 52, 56, 52, 51, 49, 48, 47, 71, 70, 68, 67, 66, 57, 267, 269, 324.	Village Sy.No:- 322, 321, 318, 317, 316, 315, 314, 382, 288,289, 295, 293, 294, 246, 249., 250, 25, 285, 286, 276, 275, 223, 224, 01, 269, 287, 58, 59, 60, 78, 79, 80, 81, 82, 98, 99, 100, 103, 104, 105, 106, 107, 127, 128, 129, 140, 141, 142, 143, 144, 146, 147, 149, 199, 200, 201, 202, 203, 234, 261, 262, 265, 266, 270, 274, 01, 268, 52, 56, 52, 51, 49, 48, 47, 71, 70, 68, 67, 66, 57, 267, 269, 324.	140000	160000	260000	-	-
137	ಕೆರೂರ	Kerur	110000	120000	190000	1000	1500
138	ಕೆರೂರದಿಂದ ಹೋಗುವ ರಸ್ತೆಗೆ ಹೊಂದಿಕೋಂಡಿರುವ ಸರ್ವೆ ನಂ:-64, 65,33, 31, 30, 25, 24, 22, 21, 15, 14, 13, 12, 03, 02, 92, 103, 104, 105, 01, 151, 124, 127, 128, 129, 130, 137, 115, 116, 121, 122, 123, 65, 90, 91, 96, 88, 89, 103, 104, 01, 4, 5, 7, 8, 142, 143, 144, 150,	Village Sy.No:- 64, 65, 33, 31, 30, 25, 24, 22, 21, 15, 14, 13, 12, 03, 02, 92, 103, 104, 105, 01, 151, 124, 127, 128, 129, 130, 137, 115, 116, 121, 122, 123, 65, 90, 91, 96, 88, 89, 103, 104, 01, 4, 5, 7, 8, 142, 143, 144, 150,	130000	150000	230000	-	-
139	ಕೋರಹಳ್ಳಿ	Korahalli	120000	140000	220000	1000	1500
140	ಕೋರಹಳ್ಳಿಯಿಂದ ಹೋಗುವ ರಸ್ತೆಗೆ ಹೊಂದಿಕೋಂಡಿರುವ ಸರ್ವೆ ನಂ:- 02, 03, 17, 18, 28, 29, 36, 37, 39, 40, 41, 42, 43, 16, 15, 14, 13, 12, 22, 21, 20, 19, 17, 153, 152, 151, 140, 149, 148, 146, 147, 145, 143, 141, 140, 138, 177, 176, 175, 172, 171, 168, 167, 162, 160, 161, 159, 154, 155.	Village Sy.No:- 02, 03, 17, 18, 28, 29, 36, 37, 39, 40, 41, 42, 43, 16, 15, 14, 13, 12, 22, 21, 20, 19, 17, 153, 152, 151, 140, 149, 148, 146, 147, 145, 143, 141, 140, 138, 177, 176, 175, 172, 171, 168, 167, 162, 160, 161, 159, 154, 155.	140000	160000	260000	-	-
141	ಗುಂದಗಿ	Gundagi	120000	140000	220000	1000	1500

142	ಗುಂದಗಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 175, 126, 236, 220, 235, 234, 225, 177, 181, 168, 182, 167, 188, 164, 163, 169, 160, 190, 159, 01, 02, 171, 04, 169, 166, 110, 154, 111, 153, 115, 152, 116, 15, 117, 147, 146, 143, 144, 145, 229, 03, 278, 03, 07, 08, 107, 109, 106, 101, 39, 100, 93, 40, 43, 92, 44, 85, 67, 84, 68, 83, 69, 78, 77, 71, 73, 72, 277, 278, 13, 12, 11, 16, 10, 17, 38, 25, 37, 26, 36, 30, 32, 31, 14, 276, 275, 272, 15, 270, 18, 269, 19, 268, 20, 238, 276, 275, 253, 254, 249, 255, 248, 256, 247, 257, 258.	Village Sy.No:- 175, 126, 236, 220, 235, 234, 225, 177, 181, 168, 182, 167, 188, 164, 163, 169, 160, 190, 159, 01, 02, 171, 04, 169, 166, 110, 154, 111, 153, 115, 152, 116, 15, 117, 147, 146, 143, 144, 145, 229, 03, 278, 03, 07, 08, 107, 109, 106, 101, 39, 100, 93, 40, 43, 92, 44, 85, 67, 84, 68, 83, 69, 78, 77, 71, 73, 72, 277, 278, 13, 12, 11, 16, 10, 17, 38, 25, 37, 26, 36, 30, 32, 31, 14, 276, 275, 272, 15, 270, 18, 269, 19, 268, 20, 238, 276, 275, 253, 254, 249, 255, 248, 256, 247, 257, 258.	140000	160000	230000	-	-
143	ಗುಡ್ಡಳ್ಳಿ	Guddalli	120000	140000	220000	1000	1500
144	ಗುಡ್ಡಳ್ಳಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 34, 03, 33, 10, 11, 32, 12, 13, 29, 19, 20, 21,.	Village Sy.No:- 34, 03, 33, 10, 11, 32, 12, 13, 29, 19, 20, 21,.	140000	160000	260000	-	-
145	ಗಬಸಾವಳಗಿ	Gabasavalgi.	120000	140000	230000	1000	1800
146	ಗಬಸಾವಳಗಿ ಗ್ರಾಮದ ಬರುವಂತಹ ರಾಷ್ಟ್ರೀಯ ಹೆದ್ದಾರಿ ಅಕ್ಕ-ಪಕ್ಕ ರಿ.ಸ.ನಂ.ಗಳು 144, 145, 141, 143, 146, 140, 147, 149, 139, 150, 151, 100, 99, 98, 96, 97, 94, 94ಅ, 93, 01, 03, 02, 232, 05, 231, 06, 230, 11, 12, 13, 14, 225, 224.	Gabasavalagi :-144, 145, 141, 143, 146, 140, 147, 149, 139, 150, 151, 100, 99, 98, 96, 97, 94, 94A, 93, 01, 03, 02, 232, 05, 231, 06, 230, 11, 12, 13, 14, 225, 224.	200000	230000	380000	-	-
147	ಗಬಸಾವಳಗಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 180, 96, 98, 179, 160, 159, 157, 152, 153, 156, 155, 95, 91, 90, 103/ಅ, 88, 87, 104, 84, 112, 83, 79, 113, 74, 72, 119, 71, 120, 69, 121, 68, 26, 92, 27, 86, 29, 30, 81, 51, 52, 76, 53, 75, 56, 74, 57, 62, 58, 60, 59.	Village Sy.No:- 180, 96, 98, 179, 160, 159, 157, 152, 153, 156, 155, 95, 91, 90, 103/C, 88, 87, 104, 84, 112, 83, 79, 113, 74, 72, 119, 71, 120, 69, 121, 68, 26, 92, 27, 86, 29, 30, 81, 51, 52, 76, 53, 75, 56, 74, 57, 62, 58, 60, 59.	140000	160000	270000	-	-
148	ಜಟ್ಟಾಳ	Jatnal	120000	140000	220000	1000	1500

149	ಜಟ್ಟಾಳಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 89, 46, 88, 71, 47, 70, 69, 55, 68, 69, 01, 13, 05, 12, 06, 11, 08, 09, 37, 90, 36, 38, 39, 40, 35, 41, 42, 30, 29.	Village Sy.No:- 89, 46, 88, 71, 47, 70, 69, 55, 68, 69, 01, 13, 05, 12, 06, 11, 08, 09, 37, 90, 36, 38, 39, 40, 35, 41, 42, 30, 29.	140000	160000	260000	-	-
150	ರಾಮನಹಳ್ಳಿ	Ramanahalli	120000	140000	220000	1000	1500
151	ರಾಮನಹಳ್ಳಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 93, 94, 91, 90, 85, 80, 79, 78, 77, 63, 62, 61, 59, 58, 42, 47, 46, 88, 89, 95	Village Sy.No:- 93, 94, 91, 90, 85, 80, 79, 78, 77, 63, 62, 61, 59, 58, 42, 47, 46, 88, 89, 95	140000	160000	260000	-	-
152	ತಾರಾಪೂರ	Tarapur	120000	140000	220000	1000	1500
153	ತಾರಾಪೂರ ಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 71, 70, 40, 41, 42, 67, 66, 62, 72, 81, 80, 1, 72, 81, 80, 73, 74, 79, 77, 76, 75, 2, 3, 4, 11, 12, 13, 19, 20, 21, 24, 25, 26, 27, 28, 29, 70, 71.	Village Sy.No:-71, 70, 40, 41, 42, 67, 66, 62, 72, 81, 80, 1, 72, 81, 80, 73, 74, 79, 77, 76, 75, 2, 3, 4, 11, 12, 13, 19, 20, 21, 24, 25, 26, 27, 28, 29, 70, 71.	140000	160000	260000	-	-
154	ತಾವರಖೇಡ	Tavarakhed	120000	140000	220000	1000	1500
155	ತಾವರಖೇಡ ಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 39, 38, 127, 37, 37, 36, 35, 18, 19, 22, 23, 24, 26, 28, 29, 23, 33, 32, 34, 43, 42, 41, 108, 109, 101, 100, 99, 89, 91, 92, 93, 90, 98, 114, 113, 112, 111, 221, 122, 41, 46, 47, 48, 49, 50, 54, 55, 56, 71, 70, 22, 23, 75, 75, 76, 70, 78, 104, 105, 106, 107, 108	Village Sy.No:- 01, 39, 38, 127, 37, 37, 36, 35, 18, 19, 22, 23, 24, 26, 28, 29, 23, 33, 32, 34, 43, 42, 41, 108, 109, 101, 100, 99, 89, 91, 92, 93, 90, 98, 114, 113, 112, 111, 221, 122, 41, 46, 47, 48, 49, 50, 54, 55, 56, 71, 70, 22, 23, 75, 75, 76, 70, 78, 104, 105, 106, 107, 108	140000	160000	260000	-	-
156	ತೊಂಟಾಪೂರ	Tontapur	120000	140000	220000	1000	1500
157	ತೊಂಟಾಪೂರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-1, 2, 31, 32, 4/1, 19, 4/2, 5, 6, 7, 9, 10, 11, 1/1, 21, 22/1, 22/2, 23, 26/ಅ, 26/ಆ, 27ಬ/2, 27ಬ/1, 27ಅ/4, 27ಅ/3, 27ಅ/1, 16, 28, 29.	Village Sy.No:-1, 2, 31, 32, 4/1, 19, 4/2, 5, 6, 7, 9, 10, 11, 1/1, 21, 22/1, 22/2, 23, 26/C, 26/C, 27§/2, 27§/1, 27C/4, 27C/3, 27C/1, 16, 28, 29.	140000	160000	260000	-	-
158	ಶಂಬೇವಾಡ	Shambewad	100000	120000	180000	1000	1500

159	ಶಂಭೇವಾಡ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 93, 94, 91, 90, 85, 80, 79, 78, 77, 63, 62, 61, 59, 58, 42, 47, 46, 88, 89, 95	Village Sy.No:- 93, 94, 91, 90, 85, 80, 79, 78, 77, 63, 62, 61, 59, 58, 42, 47, 46, 88, 89, 95	120000	140000	210000	-	-
160	ದೇವರನಾವದಗಿ	Devaranavagi	120000	140000	230000	1000	1500
161	ದೇವರನಾವದಗಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 173, 309, 308, 174, 175, 249, 176, 244, 185, 243, 186, 240, 198, 235, 198, 135, 199, 224, 225, 226, 165, 164, 166, 163, 167, 168, 161, 159, 160, 157, 118ಬ, 129, 123, 211, 107, 28, 106, 29, 105, 31, 93, 33, 34, 82, 50, 81, 51, 64, 67, 65, 66, 308, 01, 307, 03, 304, 303, 05, 302ಬ, 06, 301, 312, 09, 27, 315, 11, 25, 12, 17, 24, 19, 22, 20, 21.	Village Sy.No:- 173, 309, 308, 174, 175, 249, 176, 244, 185, 243, 186, 240, 198, 235, 198, 135, 199, 224, 225, 226, 165, 164, 166, 163, 167, 168, 161, 159, 160, 157, 118§, 129, 123, 211, 107, 28, 106, 29, 105, 31, 93, 33, 34, 82, 50, 81, 51, 64, 67, 65, 66, 308, 01, 307, 03, 304, 303, 05, 302§, 06, 301, 312, 09, 27, 315, 11, 25, 12, 17, 24, 19, 22, 20, 21.	150000	170000	280000	-	-
162	ದೇವಣಗಾವ	Devanagav	120000	140000	230000	1000	1800
163	ದೇವಣಗಾವದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-232, 231ಅ, 233ಬ, 229, 234, 221, 235, 220, 240, 212, 252, 211, 253, 201, 254, 257, 200, 199, 258, 267, 128, 227, 276, 130, 176, 543, 177, 224, 296, 179, 182, 183, 184, 162, 163, 156.	Village Sy.No:-232, 231C, 233§, 229, 234, 221, 235, 220, 240, 212, 252, 211, 253, 201, 254, 257, 200, 199, 258, 267, 128, 227, 276, 130, 176, 543, 177, 224, 296, 179, 182, 183, 184, 162, 163, 156.	150000	170000	280000	-	-
164	ನಾಗರಹಳ್ಳಿ	Nagarahalli	120000	140000	220000	1000	1500
165	ನಾಗರಹಳ್ಳಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- :-108, 107, 106, 105, 104, 103, 102, 101, 100, 89, 88, 87, 60, 59, 58, 57, 01, 02, 04, 05, 7, 8, 9.	Village Sy.No:-108, 107, 106, 105, 104, 103, 102, 101, 100, 89, 88, 87, 60, 59, 58, 57, 01, 02, 04, 05, 7, 8, 9,	140000	160000	260000	-	-
166	ಭಂಟನೂರ	Bhantanur	120000	140000	220000	1000	1500
167	ಭಂಟನೂರದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-01, 179, 176, 175, 174, 26, 27, 31, 25, 24, 23, 33, 102, 82, 103, 81, 104, 80, 105, 107, 108, 75.	Village Sy.No:-01, 179, 176, 175, 174, 26, 27, 31, 25, 24, 23, 33, 102, 82, 103, 81, 104, 80, 105, 107, 108, 75,	140000	160000	260000	-	-

168	ಬಗಲೂರ	Bagalur	120000	140000	220000	1000	1500
169	ಬಗಲೂರದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 51, 129, 52, 125, 53, 121, 63, 120, 64, 65, 106, 105, 75, 74, 92, 76, 89, 91, 90.	Village Sy.No:-51, 129, 52, 125, 53, 121, 63, 120, 64, 65, 106, 105, 75, 74, 92, 76, 89, 91, 90.	140000	160000	260000	-	-
170	ಬಳಗಾನೂರ	Balaganur	120000	140000	230000	1000	1800
171	ಬಳಗಾನೂರದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 2, 183, 07, 100, 9, 99, 38, 98, 41, 97, 95, 96, 94, 115, 89, 119, 84, 120, 121, 122, 83, 82, 123, 182, 101, 181, 178, 103, 177, 104, 176, 105, 175, 174, 106, 167, 107, 112, 166, 135, 118, 132, 125, 126, 124, 105, 187, 189, 193, 194, 200, 201, 203, 207, 209, 210, 211, 212.	Village Sy.No:-2, 183, 07, 100, 9, 99, 38, 98, 41, 97, 95, 96, 94, 115, 89, 119, 84, 120, 121, 122, 83, 82, 123, 182, 101, 181, 178, 103, 177, 104, 176, 105, 175, 174, 106, 167, 107, 112, 166, 135, 118, 132, 125, 126, 124, 105, 187, 189, 193, 194, 200, 201, 203, 207, 209, 210, 211, 212.	140000	160000	270000	-	-
172	ಬ್ಯಾಡಗಿಹಾಳ	Byadagihal	120000	140000	220000	1000	1500
173	ಬ್ಯಾಡಗಿಹಾಳದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-49, 14, 18, 47, 44, 15, 43, 23, 24, 41, 40, 29, 31, 30, 04, 05, 06, 07, 12, 08, 10.	Village Sy.No:-49, 14, 18, 47, 44, 15, 43, 23, 24, 41, 40, 29, 31, 30, 04, 05, 06, 07, 12, 08, 10.	140000	160000	260000	-	-
174	ಬಿಸನಾಳ	Bisanal	120000	120000	190000	1000	1500
175	ಬೋಮ್ಮನಹಳ್ಳಿ	Bommanahalli	120000	140000	220000	1000	1500
176	ಬೋಮ್ಮನಹಳ್ಳಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-06, 05, 08, 9, 51, 49, 28, 45, 32, 44, 33, 39, 38, 37.	Village Sy.No:-06, 05, 08, 9, 51, 49, 28, 45, 32, 44, 33, 39, 38, 37.	140000	160000	260000	-	-
177	ಶಿರಸಗಿ	Shirasagi	120000	140000	220000	1000	1500
178	ಶಿರಸಗಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-43, 44, 41, 42, 32, 27, 31, 28, 6, 5, 69, 68, 32, 27, 6, 26, 4, 7, 8, 9, 10, 11, 2, 13, 18, 17, 14, 24, 25.	Village Sy.No:-43, 44, 41, 42, 32, 27, 31, 28, 6, 5, 69, 68, 32, 27, 6, 26, 4, 7, 8, 9, 10, 11, 2, 13, 18, 17, 14, 24, 25.	140000	160000	260000	-	-
179	ಮಂಗಳೂರ	Mangalur	120000	140000	220000	1000	1500

180	ಮಂಗಳೂರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 02, 03, 105, 106	Village Sy.No:-01, 02, 03, 105, 106	140000	160000	260000	-	-
181	ಮಡ್ನಳ್ಳಿ	Madnalli	120000	140000	220000	1000	1500
182	ಮಡ್ನಳ್ಳಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 144, 132, 161, 130, 129, 86, 87, 88, 93, 94, 99, 100, 101, 72, 73, 74, 75, 76, 83, 84, 85, 05, 04, 03.	Village Sy.No:- 144, 132, 161, 130, 129, 86, 87, 88, 93, 94, 99, 100, 101, 72, 73, 74, 75, 76, 83, 84, 85, 05, 04, 03.	140000	160000	260000	-	-
183	ಮದರಿ	Madari	120000	140000	220000	1000	1500
184	ಮದರಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01,03, 04, 06, 07, 08, 94, 82, 83, 86, 87, 89, 92, 93, 27, 19, 20, 21, 22, 17, 18, 47, 48, 49, 53, 54, 55, 58, 60, 61, 62, 91, 92, 93.	Village Sy.No:- 01, 03, 04, 06, 07, 08, 94, 82, 83, 86, 87, 89, 92, 93, 27, 19, 20, 21, 22, 17, 18, 47, 48, 49, 53, 54, 55, 58, 60, 61, 62, 91, 92, 93.	140000	160000	260000	-	-
185	ಮಲಘಾಣ	Malgan	120000	140000	220000	1000	1800
186	ಮಲಘಾಣಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 288, 194, 195, 23, 232, 233, 235, 239, 240, 241, 250, 25, 258, 259, 289, 284, 287, 01, 13, 05, 07, 26, 27, 31, 28, 98, 99, 101, 102, 103, 192, 288, 194, 196, 229, 228, 227, 226, 222, 221, 220, 210, 218, 207, 202, 201, 392, 393, 112, 191, 189, 184, 183, 173, 172, 171, 213, 212, 211, 205, 204, 200, 199, 193, 288.	Village Sy.No:- 288, 194, 195, 23, 232, 233, 235, 239, 240, 241, 250, 25, 258, 259, 289, 284, 287, 01, 13, 05, 07, 26, 27, 31, 28, 98, 99, 101, 102, 103, 192, 288, 194, 196, 229, 228, 227, 226, 222, 221, 220, 210, 218, 207, 202, 201, 392, 393, 112, 191, 189, 184, 183, 173, 172, 171, 213, 212, 211, 205, 204, 200, 199, 193, 288.	140000	160000	260000	-	-
187	ವಿಭೂತಿಹಳ್ಳಿ	Vibhutihalli	120000	140000	220000	1000	1500

188	ವಿಭೂತಿಹಳ್ಳಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 1, 2, 12, 34, 15, 24, 31, 25, 14, 13, 10, 11, 5, 67, 39, 56, 55, 41, 42, 49, 50+51, 54.	Village Sy.No:- 1, 2, 12, 34, 15, 24, 31, 25, 14, 13, 10, 11, 5, 67, 39, 56, 55, 41, 42, 49, 50+51, 54.	140000	160000	260000	-	-
189	ಮೋರಟಗಿ	Moratagi	120000	140000	230000	1000	1800
190	ಮೋರಟಗಿ ಗ್ರಾಮದ ಬರುವಂತಹ ರಾಷ್ಟ್ರೀಯ ಹೆದ್ದಾರಿ ಅಕ್ಕ-ಪಕ್ಕ ರಿ.ಸ.ನಂ.ಗಳು :- 289, 304, 303, 290, 302, 300, 313, 315, 316, 321, 322, 326, 327, 330, 331, 335, 334, 118, 119, 117, 89, 116, 90, 114, 93, 113, 94, 112, 106,	Moratagi :- 289, 304, 303, 290, 302, 300, 313, 315, 316, 321, 322, 326, 327, 330, 331, 335, 334, 118, 119, 117, 89, 116, 90, 114, 93, 113, 94, 112, 106, 107.	210000	240000	400000	-	-
191	ಮೋರಟಗಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 02, 11, 62, 61, 41, 40, 39, 37, 36, 32, 31, 26, 12, 13, 14, 336, 110, 190,85, 89, 90, 93, 99, 106, 107, 112, 113, 114, 116, 134, 135, 131, 127, 128, 124, 123, 269, 268, 294, 281, 272, 273, 274, 275, 270, 271, 268, 267, 254, 253, 242, 246, 214, 212, 213, 232, 333ಪೈಕಿ.	Village Sy.No:- 01, 02, 11, 62, 61, 41, 40, 39, 37, 36, 32, 31, 26, 12, 13, 14, 336, 110, 190,85, 89, 90, 93, 99, 106, 107, 112, 113, 114, 116, 134, 135, 131, 127, 128, 124, 123, 269, 268, 294, 281, 272, 273, 274, 275, 270, 271, 268, 267, 254, 253, 242, 246, 214, 212, 213, 232, 333.	150000	170000	280000	-	-
192	ಹಂಚಿನಾಳ	Hanchinall	120000	140000	260000	1000	1500
193	ಹಂಚಿನಾಳ ಗ್ರಾಮದ ಬರುವಂತಹ ರಾಷ್ಟ್ರೀಯ ಹೆದ್ದಾರಿ ಅಕ್ಕ-ಪಕ್ಕ ರಿ.ಸ.ನಂ.ಗಳು 66, 67, 65, 69, 64, 70, 49, 47, 82, 86, 89, 01, 23, 11, 02, 22, 12, 13, 21, 20, 16, 17.	Hanchinal :- 66, 67, 65, 69, 64, 70, 49, 47, 82, 86, 89, 01, 23, 11, 02, 22, 12, 13, 21, 20, 16, 17.	200000	230000	370000	-	-
194	ಹಂಚಿನಾಳದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 02, 23, 22, 21, 20, 17, 46, 74, 45, 27, 44, 28, 37, 36, 33, 28, 32.	Village Sy.No:- 02, 23, 22, 21, 20, 17, 46, 74, 45, 27, 44, 28, 37, 36, 33, 28, 32.	140000	170000	330000	-	-

195	ಹೂವಿನಹಳ್ಳಿ	Huvinahalli	120000	140000	210000	1000	1500
196	ಹೂವಿನಹಳ್ಳಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 02, 04, 06, 05, 09, 08, 10, 13, 12, 14, 15, 20, 17, 19, 122, 121, 120, 119, 118, 117.	Village Sy.No:- 02, 04, 06, 05, 09, 08, 10, 13, 12, 14, 15, 20, 17, 19, 122, 121, 120, 119, 118, 117.	140000	160000	250000	-	-
197	ಹವಳಗಿ	Havalagi	120000	140000	260000	1000	1500

ದೇವರಹಿಪ್ಪರಗಿ ಹೋಬಳಿ ಗ್ರಾಮಗಳು

198	ಅಸಂತಾಪೂರ	Asantapur	110000	140000	190000	1000	1500
199	ಅಸಂತಾಪೂರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 03, 04, 89, 88, 87, 86,	Village Sy.No:- 01, 03, 04, 89, 88, 87, 86,	130000	170000	230000	-	-
200	ಕುದರಗೊಂಡ	Kudaragond	100000	120000	180000	1000	1500
201	ಕುದರಗೊಂಡ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 74/3, 73/1, 73/3, 71/2, 61/1, 62/1, 62/2.	Village Sy.No:- 74/3, 73/1, 73/3, 71/2, 61/1, 62/1, 62/2.	120000	140000	210000	-	-
202	ಕೆರುಟಗಿ	Kerutagi	100000	120000	180000	1000	1500
203	ಕೆರುಟಗಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 100, 102, 91, 89, 113, 116, 103, 107, 108, 109, 110, 128/1, 128/2, 129, 131, 215, 132, 133, 1, 106, 2, 4, 3, 4, 5, 12, 16, 17, 20, 21, 192, 193, 194, 207, 208, 209, 210, 217, 133.	Village Sy.No:- 100, 102, 91, 89, 113, 116, 103, 107, 108, 109, 110, 128/1, 128/2, 129, 131, 215, 132, 133, 1, 106, 2, 4, 3, 4, 5, 12, 16, 17, 20, 21, 192, 193, 194, 207, 208, 209, 210, 217, 133.	120000	140000	210000	-	-
204	ಚಿಕ್ಕರೂಗಿ	Chikkarugi	110000	130000	190000	1000	1800

205	ಚಿಕ್ಕರೂಗಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 154, 155, 151, 152, 149, 157, 158, 138, 132, 137, 136, 132, 131, 130, 129, 128, 166, 165, 164, 163, 161, 160, 159, 154, 155, 156, 242, 239, 238, 240, 237, 205, 236, 206, 207, 208, 209, 217, 221, 220, 228, 229, 234, 236, 237, 152, 153, 150, 14, 15, 16, 13, 10, 17, 18, 08,	Village Sy.No:- 154, 155, 151, 152, 149, 157, 158, 138, 132, 137, 136, 132, 131, 130, 129, 128, 166, 165, 164, 163, 161, 160, 159, 154, 155, 156, 242, 239, 238, 240, 237, 205, 236, 206, 207, 208, 209, 217, 221, 220, 228, 229, 234, 236, 237, 152, 153, 150, 14, 15, 16, 13, 10, 17, 18, 08,	130000	150000	230000	-	-
206	ತಿಳಗೂಳ	Tilagol	100000	120000	180000	1000	1500
207	ತಿಳಗೂಳ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 08, 10, 11, 12, 16, 17, 13, 123, 126, 127, 153, 134, 135, 140, 141, 145, 147, 148, 150, 151, 152, 153, 154, 155, 157, 158, 159, 160, 161, 162, 170, 171, 172, 172, 175	Village Sy.No:- 08, 10, 11, 12, 16, 17, 13, 123, 126, 127, 153, 134, 135, 140, 141, 145, 147, 148, 150, 151, 152, 153, 154, 155, 157, 158, 159, 160, 161, 162, 170, 171, 172, 172, 175	120000	140000	210000	-	-
208	ಬಿಂಜಲಭಾವಿ	Binjalabhavi	100000	120000	180000	1000	1500
209	ಬಿಂಜಲಭಾವಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 13, 14, 15, 16, 33, 34, 35, 36, 55, 56, 57, 58, 65, 64, 77, 78, 13, 06, 10, 11, 12, 19, 20, 21, 22, 23, 30, 29, 31, 28, 26, 27, 45, 104ಕ, 140ಬ, 102, 01, 03, 100, 97, 96, 101.	Village Sy.No:- 13, 14, 15, 16, 33, 34, 35, 36, 55, 56, 57, 58, 65, 64, 77, 78, 13, 06, 10, 11, 12, 19, 20, 21, 22, 23, 30, 29, 31, 28, 26, 27, 45, 104PÀ, 140§, 102, 01, 03, 100, 97, 96, 101.	120000	140000	210000	-	-
210	ಬೂದಿಹಾಳಪಿ.ಟಿ	Budihal P T	100000	120000	180000	1000	1500
211	ಬೆಕಿನಾಳ	Bekinal	100000	120000	180000	1000	1500

212	ಬೆಕಿನಾಳ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 71, 72, 74, 75, 76, 77, 78, 89, 198, 197, 198, 163, 80, 81, 88, 87, 80, 91, 94, 112, 95, 111, 98, 110, 99, 109, 102, 108, 105, 106, 01, 02, 03, 04, 71, 70, 12, 13, 69, 14, 48, 47, 15, 46, 17, 45, 18, 38, 38, 37, 29, 33, 34, 191, 192, 193, 188, 183, 184, 182, 181, 179, 180, 173, 176, 175, 161, 163, 197, 80, 158, 88, 157, 89, 156, 112, 114, 139, 117, 140, 138, 130, 131, 132, 134, 122.	Village Sy.No:- 71, 72, 74, 75, 76, 77, 78, 89, 198, 197, 198, 163, 80, 81, 88, 87, 80, 91, 94, 112, 95, 111, 98, 110, 99, 109, 102, 108, 105, 106, 01, 02, 03, 04, 71, 70, 12, 13, 69, 14, 48, 47, 15, 46, 17, 45, 18, 38, 38, 37, 29, 33, 34, 191, 192, 193, 188, 183, 184, 182, 181, 179, 180, 173, 176, 175, 161, 163, 197, 80, 158, 88, 157, 89, 156, 112, 114, 139, 117, 140, 138, 130, 131, 132, 134, 122.	120000	140000	210000	-	-
213	ಹಾಳಗುಂಡಕನಾಳ	Halagundakanal	100000	120000	180000	1000	1500
214	ಹಾಳಗುಂಡಕನಾಳ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 70, 72, 42, 41, 39, 38, 39, 30, 31, 32, 28, 27, 26, 26, 21, 20, 19, 73, 75, 01, 09, 10, 75.	Village Sy.No:- 70, 72, 42, 41, 39, 38, 39, 30, 31, 32, 28, 27, 26, 21, 20, 19, 73, 75, 01, 09, 10, 75.	120000	140000	210000	-	-
215	ಅಂಬಳನೂರ	Ambalanur	100000	120000	180000	1000	1500
216	ಅಂಬಳನೂರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 03, 04, 05, 07, 08, 09, 65, 38, 66, 37, 28, 15, 26, 27, 13, 18, 60, 61, 62, 57, 56, 53, 54, 38, 39, 40, 37, 36, 41, 42, 43, 35, 34, 39, 41, 60, 59, 51, 48, 47.	Village Sy.No:- 01, 03, 04, 05, 07, 08, 09, 65, 38, 66, 37, 28, 15, 26, 27, 13, 18, 60, 61, 62, 57, 56, 53, 54, 38, 39, 40, 37, 36, 41, 42, 43, 35, 34, 39, 41, 60, 59, 51, 48, 47.	120000	140000	210000	-	-
217	ಅಸ್ಕಿ	Aski	110000	130000	190000	1000	1800
218	ಅಸ್ಕಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 129, 128, 127, 118, 119, 125, 135, 115, 116, 117, 117, 108, 105, 104, 121.	Village Sy.No:- 129, 128, 127, 118, 119, 125, 135, 115, 116, 117, 108, 105, 104, 121,	130000	160000	220000	-	-
219	ಆಲಗೂರ	Alagur	110000	130000	230000	1000	1500

220	ಆಲಗೂರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 236, 240ಅ, 206, 235, 207, 234, 211, 212, 227, 213, 187, 216, 186, 217, 218, 18, 01, 448, 446, 445, 5, 6, 7, 121, 122, 12, 13, 116, 115, 114, 45, 46, 48, 113, 109, 49, 108, 51, 82, 52, 53, 59, 81, 80, 60, 65, 61, 62, 63, 64,	Village Sy.No:- 236, 240C, 206, 235, 207, 234, 211, 212, 227, 213, 187, 216, 186, 217, 218, 18, 01, 448, 446, 445, 5, 6, 7, 121, 122, 12, 13, 116, 115, 114, 45, 46, 48, 113, 109, 49, 108, 51, 82, 52, 53, 59, 81, 80, 60, 65, 61, 62, 63, 64,	130000	150000	230000	-	-
221	ಇಂಗಲಗಿ	Ingalagi	100000	120000	180000	1000	1500
222	ಇಂಗಲಗಿದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 1,143, 141, 140, 119, 128, 185, 96, 83, 15, 14, 13, 12, 11, 10, 9, 8, 7, 5, 4, 3, 2, 1, 93, 94, 92, 43, 58, 59, 60, 64, 65, 68, 76, 73, 78, 79, 16, 15, 14, 13, 12, 13, 18, 19, 44, 45, 46, 47, 48, 49, 51.	Village Sy.No:- 1, 143, 141, 140, 119, 128, 185, 96, 83, 15, 14, 13, 12, 11, 10, 9, 8, 7, 5, 4, 3, 2, 1, 93, 94, 92, 43, 58, 59, 60, 64, 65, 68, 76, 73, 78, 79, 16, 15, 14, 13, 12, 13, 18, 19, 44, 45, 46, 47, 48, 49, 51.	120000	140000	210000	-	-
223	ಇಬ್ರಾಹಿಂಪೂರ	Ibrahimpur	100000	120000	180000	1000	1500
224	ಇಬ್ರಾಹಿಂಪೂರದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 93, 94, 95, 96, 115, 102, 108, 113, 114, 116, 117, 118, 01, 143, 144, 140, 139, 138, 154, 145, 63, 64, 12, 13, 14, 15, 16, 17, 18, 79, 78, 77, 76, 44, 45, 46, 47, 48, 49, 51, 52, 53, 54, 56, 60, 64, 65, 07, 08, 09, 10, 11, 12, 13, 14, 02, 03, 04, 05,	Village Sy.No:- 93, 94, 95, 96, 115, 102, 108, 113, 114, 116, 117, 118, 01, 143, 144, 140, 139, 138, 154, 145, 63, 64, 12, 13, 14, 15, 16, 17, 18, 79, 78, 77, 76, 44, 45, 46, 47, 48, 49, 51, 52, 53, 54, 56, 60, 64, 65, 07, 08, 09, 10, 11, 12, 13, 14, 02, 03, 04, 05,	120000	140000	210000	-	-
225	ಕಡ್ಲೇವಾಡ ಪಿ.ಸಿ.ಎಚ್.	Kadlewad P C H	110000	130000	190000	1000	1500

226	ಕಡ್ಲೇವಾಡ ಪಿ ಸಿ ಎಚ್ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 15, 17, 23, 24, 29, 30, 37, 50, 49, 48, 43, 42, 40, 39, 38, 51, 101, 53, 61, 62, 75, 85, 86, 87, 90, 91, 95, 96, 100, 104, 01, 03, 08, 06, 04, 05, 107,	Village Sy.No:- 15, 17, 23, 24, 29, 30, 37, 50, 49, 48, 43, 42, 40, 39, 38, 51, 101, 53, 61, 62, 75, 85, 86, 87, 90, 91, 95, 96, 100, 104, 01, 03, 08, 06, 04, 05, 107,	130000	150000	230000	-	-
227	ಕದರಾಪೂರ	Kadarapur	100000	120000	180000	1000	1500
228	ಕದರಾಪೂರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 77, 67, 68, 69, 75, 76.	Village Sy.No:- 77, 67, 68, 69, 75, 76.	120000	140000	210000	-	-
229	ಕಲಕೇರಿ	Kalakeri	110000	120000	190000	1000	1500
230	ಕಲಕೇರಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 455,454, 444, 442, 456, 463, 464, 465, 209, 207, 322, 324, 325, 326, 327, 335, 336, 337, 338, 284, 285, 286, 288, 297, 298, 299, 300, 304, 305, 220, 221, 222, 206, 205, 203, 201, 295, 294, 295, 278, 277, 276, 274, 273, 247, 244, 202, 228, 227, 222, 221.	Village Sy.No:- 455,454, 444, 442, 456, 463, 464, 465, 209, 207, 322, 324, 325, 326, 327, 335, 336, 337, 338, 284, 285, 286, 288, 297, 298, 299, 300, 304, 305, 220, 221, 222, 206, 205, 203, 201, 295, 294, 295, 278, 277, 276, 274, 273, 247, 244, 202, 228, 227, 222, 221.	130000	150000	220000	-	-
231	ಕೊಂಡಗೂಳಿ	Kondaguli	110000	120000	190000	1000	1500
232	ಕೊಂಡಗೂಳಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 207, 143, 167, 144, 166., 145, 165, 147, 131, 148, 160, 153, 154, 156, 155, 141, 135, 104, 105, 134, 06, 123, 37, 38, 122, 96, 39, 41, 83, 92, 73, 72, 71, 64, 63, 56.	Village Sy.No:- 207, 143, 167, 144, 166., 145, 165, 147, 131, 148, 160, 153, 154, 156, 155, 141, 135, 104, 105, 134, 06, 123, 37, 38, 122, 96, 39, 41, 83, 92, 73, 72, 71, 64, 63, 56.	130000	150000	220000	-	-
233	ಕೋರವಾರ	Korawar	110000	120000	190000	1000	1800

234	ಕೋರವಾರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 347, 348, 350, 346, 35, 145, 144, 141, 355, 356, 340, 684, 15, 16, 683, 17, 682, 680, 20, 21, 679, 24, 673, 25, 26, 672, 669, 667, 666, 35, 36, 633, 632, 06, 245, 243, 134, 135, 255, 141, 231, 142, 15, 174, 175, 172, 176. 177, 166, 128,	Village Sy.No:- 347, 348, 350, 346, 35, 145, 144, 141, 355, 356, 340, 684, 15, 16, 683, 17, 682, 680, 20, 21, 679, 24, 673, 25, 26, 672, 669, 667, 666, 35, 36, 633, 632, 06, 245, 243, 134, 135, 255, 141, 231, 142, 15, 174, 175, 172, 176. 177, 166, 128,	130000	150000	220000	-	-
235	ಕೆಸರಟ್ಟಿ	Kesaratti	100000	120000	180000	1000	1500
236	ಕೆಸರಟ್ಟಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 30, 32, 33, 34, 37, 2, 22, 29.	Village Sy.No:- 30, 32, 33, 34, 37, 2, 22, 29.	120000	140000	210000	-	-
237	ಗಂಗನಹಳ್ಳಿ	Ganganahalli	100000	120000	180000	1000	1500
238	ಗಂಗನಹಳ್ಳಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 62, 131, 128, 129, 130, 125, 83, 104, 105, 106, 107, 112, 114, 115, 124, 125, 129, 61, 58, 19, 20, 54, 56, 53, 54, 47, 48, 39, 131, 62, 63, 64, 67, 71, 70, 76, 75, 74, 73, 72, 66, 66, 65, 31.	Village Sy.No:- 01, 62, 131, 128, 129, 130, 125, 83, 104, 105, 106, 107, 112, 114, 115, 124, 125, 129, 61, 58, 19, 20, 54, 56, 53, 54, 47, 48, 39, 131, 62, 63, 64, 67, 71, 70, 76, 75, 74, 73, 72, 66, 66, 65, 31.	120000	140000	210000	-	-
239	ಜಲಪುರ	Jalapur	100000	120000	180000	1000	1500
240	ಜಲಪುರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 02, 05, 06, 08, 135, 136, 100, 101, 102, 96, 94, 93, 90, 89, 84, 83, 82, 125, 124, 130, 131, 132, 135, 133, 134, 123, 122, 120, 119, 114, 111, 110, 109, 108, 107, 103, 104, 35, 34, 33, 29, 30, 73, 74, 78, 79, 128, 126, 131, 132, 09, 11, 12, 13, 14, 15, 16, 17, 18, 19, 24, 27, 28,	Village Sy.No:- 01, 02, 05, 06, 08, 135, 136, 100, 101, 102, 96, 94, 93, 90, 89, 84, 83, 82, 125, 124, 130, 131, 132, 135, 133, 134, 123, 122, 120, 119, 114, 111, 110, 109, 108, 107, 103, 104, 35, 34, 33, 29, 30, 73, 74, 78, 79, 128, 126, 131, 132, 09, 11, 12, 13, 14, 15, 16, 17, 18, 19, 24, 27, 28,	120000	140000	210000	-	-

241	ಜಾಲವಾದ	Jalawad	100000	120000	180000	1000	1500
242	ಜಾಲವಾದ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 2, 11, 12, 16, 17, 18, 511, 512, 513, 520, 519, 54, 81, 55, 56, 80, 57, 36, 35, 60, 6, 35, 34, 62, 7, 8, 9, 10, 9, 291, 292, 478, 476, 477, 479, 486, 485, 480, 491, 486, 465, 464, 643, 466.	Village Sy.No:- 2, 11, 12, 16, 17, 18, 511, 512, 513, 520, 519, 54, 81, 55, 56, 80, 57, 36, 35, 60, 6, 35, 34, 62, 7, 8, 9, 10, 9, 291, 292, 478, 476, 477, 479, 486, 485, 480, 491, 486, 465, 464, 643, 466.	120000	140000	210000	-	-
243	ರಾಂಪೂರ ಪಿ.ಟಿ	Rampur P T	100000	120000	180000	1000	1500
244	ರಾಂಪೂರ ಪಿ ಟಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 02, 07, 08, 09, 14, 15, 23, 24, 26, 25, 356, 36, 37, 38, 49, 47, 48, 46, 06, 62, 63	Village Sy.No:- 01, 02, 07, 08, 09, 14, 15, 23, 24, 26, 25, 356, 36, 37, 38, 49, 47, 48, 46, 06, 62, 63	120000	140000	210000	-	-
245	ಯಲಗೋಡ	Yalagod	110000	130000	190000	1000	1500
246	ಯಲಗೋಡ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 02, 03, 07, 08, 09, 10, 11, 270, 278, 279, 250, 281, 202, 283, 292, 291, 246, 245, 244, 199, 198, 197, 196, 195, 194, 193, 192, 191, 190, 186, 485, 184, 183, 174, 127, 172, 141, 126, 136, 137, 138, 147, 148, 153, 154, 156, 1577, 118, 119, 140, 125, 126, 122, 129, 130, 125, 43, 44, 69, 68, 73, 74, 75, 76, 86, 87, 93, 94, 72, 70, 134,	Village Sy.No:- 01, 02, 03, 07, 08, 09, 10, 11, 270, 278, 279, 250, 281, 202, 283, 292, 291, 246, 245, 244, 199, 198, 197, 196, 195, 194, 193, 192, 191, 190, 186, 485, 184, 183, 174, 127, 172, 141, 126, 136, 137, 138, 147, 148, 153, 154, 156, 1577, 118, 119, 140, 125, 126, 122, 129, 130, 125, 43, 44, 69, 68, 73, 74, 75, 76, 86, 87, 93, 94, 72, 70, 134,	130000	150000	230000	-	-
247	ತುರಕನಗೇರಿ	Turakanageri	100000	120000	180000	1000	1500
248	ತುರಕನಗೇರಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 01, 02, 13, 14, 15, 16, 18, 22, 23, 20, 21, 24, 28, 29, 60, 55, 53, 51, 50, 48, 45, 44, 46, 47, 35, 34, 27, 26, 25, 24, 23	Village Sy.No:- 01, 02, 13, 14, 15, 16, 18, 22, 23, 20, 21, 24, 28, 29, 60, 55, 53, 51, 50, 48, 45, 44, 46, 47, 35, 34, 27, 26, 25, 24, 23	120000	140000	210000	-	-
249	ಹಿಟ್ಟಳ್ಳಿ	Hitnalli	100000	120000	180000	1000	1500

250	ಹಿಟ್ಟಳ್ಳಿ ದಿಂದ ಹೋಗುವ ರಸ್ತೆಗೆ ಹೊಂದಿಕೋಂಡಿರುವ ಸರ್ವೆ ನಂ:- 01,02, 08, 09, 12, 13, 16, 17, 18, 19, 20, 21, 22, 23ಅ, 89, 88, 87, 83, 84, 82, 79, 78, 77, 69, 68, 62, 61, 53, 52, 26, 25, 24, 23ಅ, 174, 176, 177, 128, 126, 123, 172, 171, 170, 169, 155, 153, 124, 123, 122, 121, 120, 119, 118, 117, 116, 114, 113, 112, 106, 105, 104, 103, 97, 96, 90.	Village Sy.No:- 01, 02, 08, 09, 12, 13, 16, 17, 18, 19, 20, 21, 22, 23C, 89, 88, 87, 83, 84, 82, 79, 78, 77, 69, 68, 62, 61, 53, 52, 26, 25, 24, 23C, 174, 176, 177, 128, 126, 123, 172, 171, 170, 169, 155, 153, 124, 123, 122, 121, 120, 119, 118, 117, 116, 114, 113, 112, 106, 105, 104, 103, 97, 96, 90.	120000	140000	210000	-	-
251	ದೇವರಹಿಪ್ಪರಗಿ	Devarahipparagi	110000	130000	190000	-	-
252	ದೇವರಹಿಪ್ಪರಗಿ	Devarahipparagi	-	-	-	-	-
253	ದೇವರಹಿಪ್ಪರಗಿ ದಿಂದ ಹೋಗುವ ರಸ್ತೆಗೆ ಹೊಂದಿಕೋಂಡಿರುವ ಸರ್ವೆನಂ:- 882, 883, 884, 872, 855, 854, 853, 846, 845, 38, 37, 36, 36, 20, 19, 04, 03, 02, 01, 07, 08, 13, 14, 17, 16, 60, 22, 23, 59, 26, 49, 50, 51, 881, 02, 67, 03, 06, 04, 05, 18, 19, 20, 21, 24, 25, 34, 32, 40,31, 42, 43, 45, 46, 44, 221, 219, 218, 222, 214, 226, 212, 206, 230, 204, 231, 201, 240, 241, 210, 199, 246, 256, 197, 258, 295, 194, 193, 204, 292, 294, 192, 215, 217, 290, 189, 25, 256, 288, 188, 184, 181, 183, 182, 180, 179, 178, 180,	Village Sy.No:- 882, 883, 884, 872, 855, 854, 853, 846, 845, 38, 37, 36, 36, 20, 19, 04, 03, 02, 01, 07, 08, 13, 14, 17, 16, 60, 22, 23, 59, 26, 49, 50, 51, 881, 02, 67, 03, 06, 04, 05, 18, 19, 20, 21, 24, 25, 34, 32, 40,31, 42, 43, 45, 46, 44, 221, 219, 218, 222, 214, 226, 212, 206, 230, 204, 231, 201, 240, 241, 210, 199, 246, 256, 197, 258, 295, 194, 193, 204, 292, 294, 192, 215, 217, 290, 189, 25, 256, 288, 188, 184, 181, 183, 182, 180, 179, 178, 180,	130000	150000	230000	-	-

254	ದೇವರಹಿಪ್ಪರಗಿ ಗ್ರಾಮದ ಬರುವಂತಹ ರಾಷ್ಟ್ರೀಯ ಹೆದ್ದಾರಿ ಅಕ್ಕ-ಪಕ್ಕ ರಿ.ಸ.ನಂ.ಗಳು :- (1)523,522, 512, 535, 511, 509, 536, 538, 497,539, 496, 544, 492, 545, 491, 488, 550, 551, 487, 552, 448, 485, 554, 704, 409ಅ, 709, 879ಅ, 829, 878, 700, 711, 713, 865, 864, 914, 722, 863ಅಬ, 862, 736, 734, 725, 812, 811, 726, 806, 779, 772, 803, 783, 784, 802, 793, 792, 794 (2) 517, 448, 576, 449, 514, 506, 505, 458, 502, 459, 501, 460, 465, 476, 494, 477, 493, 490, 478, 479, 480ಅ, 489, 483, 482, 282.	Devarahipparagi :- (1)523, 522, 512, 535, 511, 509, 536, 538, 497, 539, 496, 544, 491, 488, 550, 551, 487, 552, 448, 485, 554, 704, 409A, 709, 879A, 829, 878, 700, 711, 713, 865, 864, 914, 722, 863AB, 862, 736, 734, 725, 812, 811, 726, 806, 779, 772, 803, 783, 784, 802, 793, 792, 794 (2) 517, 448, 576, 449, 514, 506, 505, 458, 502, 459, 501, 460, 465, 476, 494, 477, 493, 490, 478, 479, 480C, 489, 483, 482, 282.	180000	210000	310000	-	-
255	ದೇವೂರ	Devur	110000	130000	190000	1000	1500
256	ನಾಗರಾಳಡೋಣ	Nagaraladona	100000	120000	180000	1000	1500
257	ನಾಗರಾಳ ಡೋಣದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-01, 79, 75, 68, 67, 60, 59, 48, 47, 46, 45, 32, 33, 31, 30, 29, 27, 26, 25, 24, 23, 18, 16, 15, 05, 06, 03, 02.	Village Sy No:- 01, 79, 75, 68, 67, 60, 59, 48, 47, 46, 45, 32, 33, 31, 30, 29, 27, 26, 25, 24, 23, 18, 16, 15, 05, 06, 03, 02.	120000	140000	210000	-	-
258	ನೀರಲಗಿ	Neeralagi	100000	120000	180000	1000	1500
259	ನೀರಲಗಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-135,136, 137, 139, 138, 140, 141, 150, 151, 152, 153, 159, 160, 167, 168, 169, 179, 172, 01, 02, 09, 10, 11, 12, 14, 15, 181, 180, 182, 183, 186, 187.	Village Sy No:- 135, 136, 137, 139, 138, 140, 141, 150, 151, 152, 153, 159, 160, 167, 168, 169, 179, 172, 01, 02, 09, 10, 11, 12, 14, 15, 181, 180, 182, 183, 186, 187.	120000	140000	210000	-	-
260	ನೀವಾಳಖೇಡ	Neevalakhed	100000	120000	180000	1000	1500

261	ನಿವಾಳಬೇಡ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆನಂ:-143, 01, 142, 05, 04, 06, 07, 10, 11,12, 17, 22, 21, 20, 19, 126, 136, 137, 138,139, 140, 141, 144, 145, 120., 119, 118,117, 111, 109, 108, 107, 106, 105, 104, 103.	Village Sy No:- 143, 01, 142, 05, 04, 06, 07, 10, 11, 12, 17, 22, 21, 20, 19, 126, 136, 137, 138, 139, 140, 141, 144, 145, 120., 119, 118, 117, 111, 109, 108, 107, 106, 105, 104, 103.	120000	140000	210000	-	-
262	ಪಡಗಾನೂರ	Padaganur	100000	120000	180000	1000	1500
263	ಪಡಗಾನೂರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆನಂ:-07, 17, 18, 22, 28, 35, 37, 38, 42, 43, 48, 49, 52, 56., 55, 54, 53, 51, 50, 50, 47, 44, 41, 40, 39, 34, 32, 31, 29, 20, 141, 220, 220, 147, 143, 134, 133, 126, 127, 119, 118,128, 129, 132, 131, 146, 144,	Village Sy No:- 07, 17, 18, 22, 28, 35, 37, 38, 42, 43, 48, 49, 52, 56., 55, 54, 53, 51, 50, 50, 47, 44, 41, 40, 39, 34, 32, 31, 29, 20, 141, 220, 220, 147, 143, 134, 133, 126, 127, 119, 118,128, 129, 132, 131, 146, 144,	120000	140000	210000	-	-
264	ಪಡಗಾನೂರ ಗ್ರಾಮದ ಬರುವಂತಹ ರಾಷ್ಟ್ರೀಯ ಹೆದ್ದಾರಿ ಅಕ್ಕ-ಪಕ್ಕ ರಿ.ಸ.ನಂ.ಗಳು :-180,181ಬ, 182, 183, 176, 177, 201, 275, 202,203ಬ, 203ಅ.	Village Sy No:- 180, 181B, 182, 183, 176, 177, 201, 275, 202, 203A, 203A.	170000	200000	290000	-	-
265	ಬಿ.ಬಿ.ಇಂಗಲಗಿ	B.B. Ingalagi	110000	120000	190000	1000	1500

266	ಬಿ.ಬಿ. ಇಂಗಳಗಿಯಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆನಂ:- 60, 63, 29, 71, 72, 28, 13, 12, 304,309, 13, ,15, 303, 9, 10, 07, 08, 301, 05,06, 01, 02, 299, 295ಅ, 295ಬ, 297, 45, 46,44, 42, 41, 270, 273, 38, 274, 37, 277, 278, 23, 72, 283, 284, 20, 21, 18, 19, 286, 290, 03, 02, 220, 293, 235ಅ, 100, 99, 109, 110, 108, 111, 192, 107, 298, 104, 84, 99, 96, 91, 95, 87, 295ಃ, 292, 294, 239, 223, 224, 126, 138, 237, 27, 125, 232, 140, 231, 141, 230, 147, 172, 148, 171, 186, 151, 158, 164, 165, 167.	Village Sy.No:- 60, 63, 29, 71, 72, 28, 13, 12, 304, 309, 13, ,15, 303, 9, 10, 07, 08, 301, 05, 06, 01, 02, 299, 295C, 295ಃ, 297, 45, 46, 44, 42, 41, 270, 273, 38, 274, 37, 277, 278, 23, 72, 283, 284, 20, 21, 18, 19, 286, 290, 03, 02, 220, 293, 235C, 100, 99, 109, 110, 108, 111, 192, 107, 298, 104, 84, 99, 96, 91, 95, 87, 295ಃ, 292, 294, 239, 223, 224, 126, 138, 237, 27, 125, 232, 140, 231, 141, 230, 147, 172, 148, 171, 186, 151, 158, 164, 165, 167.	130000	150000	220000	-	-
267	ಬನ್ನೇಟ್ಟಿ ಪಿ.ಟಿ	Bannetti P T	100000	120000	180000	1000	1500
268	ಬನ್ನೇಟ್ಟಿ ಪಿ ಟಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 197, 27, 28, 29, 75, 74, 73, 36, 37, 71, 45, 44, 46, 43, 47, 62, 61, 57, 58, 27, 14, 21, 22, 11, 12, 10, 01, 02, 04, 05, 08, 09, 27, 22, 89, 26, 23, 24, 25.	Village Sy.No:- 197, 27, 28, 29, 75, 74, 73, 36, 37, 71, 45, 44, 46, 43, 47, 62, 61, 57, 58, 27, 14, 21, 22, 11, 12, 10, 01, 02, 04, 05, 08, 09, 27, 22, 89, 26, 23, 24, 25.	120000	140000	210000	-	-
269	ಬೂದಿಹಾಳಡೋಣ	Budihal Dona	100000	120000	180000	1000	1500
270	ಬೂದಿಹಾಳ ಡೋಣ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-83, 30, 37, 81, 82, 33, 24, 25, 26, 27, 28, 29, 80, 81, 71, 70, 38, 39, 41, 40, 54, 57, 56,	Village Sy.No:- 83, 30, 37, 81, 82, 33, 24, 25, 26, 27, 28, 29, 80, 81, 71, 70, 38, 39, 41, 40, 54, 57, 56,	120000	140000	210000	-	-
271	ಬಮ್ಮನಜೋಗಿ	Bammanajogi	100000	120000	180000	1000	1500

272	ಬಮ್ಮನಜೋಗಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆನಂ:- 01, 02, 290, 03, 27, 28, 24, 29, 31ಬ, 34, 30, 35, 47, 39, 46, 40, 45, 43, 44, 140, 288, 141, 279, 152, 278, 153, 154, 155, 268, 267, 201, 202, 261, 203, 204, 259, 205, 223, 222, 224, 225. 111, 226, 217, 229, 230, 214, 138, 101, 291, 137, 126, 102, 124, 103, 104, 105, 107, 108, 109, 125, 129, 133, 134, 136, 138, 137, 139, 144, 135, 132, 145, 121, 146, 124, 123, 122, 116, 117, 114, 115, 165, 161, 164, 163, 162, 161, 148.	Village Sy.No:- 01, 02, 290, 03, 27, 28, 24, 29, 31§, 34, 30, 35, 47, 39, 46, 40, 45, 43, 44, 140, 288, 141, 279, 152, 278, 153, 154, 155, 268, 267, 201, 202, 261, 203, 204, 259, 205, 223, 222, 224, 225. 111, 226, 217, 229, 230, 214, 138, 101, 291, 137, 126, 102, 124, 103, 104, 105, 107, 108, 109, 125, 129, 133, 134, 136, 138, 137, 139, 144, 135, 132, 145, 121, 146, 124, 123, 122, 116, 117, 114, 115, 165, 161, 164, 163, 162, 161, 148.	120000	140000	210000	-	-
273	ವಂದಾಲ	Vandal	110000	130000	190000	1000	1500
274	ವಂದಾಲ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 27,28ಅ, 28ಬ, 37, 30/1, 33/2, 33, 03, 31, 36, 37/1, 37/2, 02, 32, 33, 31, 39, 40 65, 64, 61, 66,	Village Sy.No:- 27, 28C, 28§, 37, 30/1, 33/2, 33, 03, 31, 36, 37/1, 37/2, 02, 32, 33, 31, 39, 40 65, 64, 61, 66,	130000	150000	230000	-	-
275	ವರ್ಕಾನಳ್ಳಿ	Vakranahalli	100000	120000	180000	1000	1500
276	ವರ್ಕಾನಳ್ಳಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 131, 132, 133.	Village Sy.No:- 131, 132, 133.	120000	140000	210000	-	-
277	ಚಟ್ಟಳ್ಳಿ	Chatnalli	100000	120000	180000	1000	1500
278	ಚಟ್ಟಳ್ಳಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 4, 5, 6, 7,	Village Sy.No:- 4, 5, 6, 7,	120000	140000	210000	-	-
279	ವನಕಿಹಾಳ	Vanakihal	100000	120000	180000	1000	1500

280	ವಣಕೀಹಾಳ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-01, 02, 96, 95, 94, 93, 92, 31, 32, 33, 36., 42, 43, 44, 49, 50, 57, 58, 59, 60 ,61, 62, 74, 75, 81, 82, 91, 97, 103, 104	Village Sy.No:- 01, 02, 96, 95, 94, 93, 92, 31, 32, 33, 36., 42, 43, 44, 49, 50, 57, 58, 59, 60 ,61, 62, 74, 75, 81, 82, 91, 97, 103, 104	120000	140000	210000	-	-
281	ಮಣೂರ	Manur	100000	120000	180000	1000	1500
282	ಮಣೂರ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:- 203, 205, 208, 209, 210, 226, 133, 132, 131, 138, 139, 370, 321, 324, 375, 286, 285, 284, 283, 282, 377, 376, 375,	Village Sy.No:- 203, 205, 208, 209, 210, 226, 133, 132, 131, 138, 139, 370, 321, 324, 375, 286, 285, 284, 283, 282, 377, 376, 375,	120000	140000	210000	-	-
283	ಮುಳಸಾವಳಗಿ	Mulasavalagi	100000	120000	180000	1000	1500
284	ಮುಳಸಾವಳಗಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-250, 449, 448, 452, 431, 428, 427, 426, 425, 416, 415, 414, 407, 408, 405, 403, 402, 401, 429, 430, 354, 355, 351, 588, 86, 585, 577, 548, 547, 523, 522, 521, 520, 559, 558, 555, 554, 553, 550, 549, 526, 574, 587, 599, 595, 594, 591, 682, 483, 487, 488, 469, 497, 498, 499, 502, 504, 505, 506, 533, 534, 539, 541, 580, 510, 589., 04, 03, 02, 01.	Village Sy.No:- 250, 449, 448, 452, 431, 428, 427, 426, 425, 416, 415, 414, 407, 408, 405, 403, 402, 401, 429, 430, 354, 355, 351, 588, 86, 585, 577, 548, 547, 523, 522, 521, 520, 559, 558, 555, 554, 553, 550, 549, 526, 574, 587, 599, 595, 594, 591, 682, 483, 487, 488, 469, 497, 498, 499, 502, 504, 505, 506, 533, 534, 539, 541, 580, 510, 589., 04, 03, 02, 01.	120000	140000	210000	-	-
285	ಹಂಚಲಿ	Hanchali	100000	120000	180000	1000	1500
286	ಹಂಚಲಿ ದಿಂದ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ:-01, 90, 09, 89, 16, 77, 78, 75, 67, 64, 63, 51, 50, 49, 30, 29, 28, 16, 108, 90, 107., 92, 106ಬ, 106ಅ, 93, 105, 95, 97, 96, 83, 02, 117.	Village Sy.No:- 01, 90, 09, 89, 16, 77, 78, 75, 67, 64, 63, 51, 50, 49, 30, 29, 28, 16, 108, 90, 107., 92, 106§, 106C, 93, 105, 95, 97, 96, 83, 02, 117.	120000	140000	210000	-	-
287	ಹರನಾಳ	Haranal	100000	120000	180000	1000	1500

288	ಹರನಾಳ ದಿಂದ ಹೋಗುವ ರಸ್ತೆಗೆ ಹೊಂದಿಕೋಡಿರುವ ಸರ್ವೆ ನಂ:-01, 02, 03, 05, 07, 08, 13, 16, 17, 25, 26, 175, 176, 177, 178, 183, 184, 185, 187, 188, 189, 191, 04, 73, 72, 71, 67, 66, 65, 64, 59, 58, 57, 103, 102, 99, 90, 89, 84, 83, 82, 81, 74, 192, 140, 141, 148, 147, 146, 144, 143, 142, 139,	Village Sy.No:- 01, 02, 03, 05, 07, 08, 13, 16, 17, 25, 26, 175, 176, 177, 178, 183, 184, 185, 187, 188, 189, 191, 04, 73, 72, 71, 67, 66, 65, 64, 59, 58, 57, 103, 102, 99, 90, 89, 84, 83, 82, 81, 74, 192, 140, 141, 148, 147, 146, 144, 143, 142, 139,	120000	140000	210000	-	-
289	ಹುಣಶ್ಯಾಳ	Hunashyal	100000	120000	180000	1000	1500
290	ಹುಣಶ್ಯಾಳ ದಿಂದ ಹೋಗುವ ರಸ್ತೆಗೆ ಹೊಂದಿಕೋಂಡಿರುವ ಸರ್ವೆ ನಂ:-34, 24, 23, 19, 18, 17/2, 17/3, 17/1, 15, 14, 12/1, 12/2, 09, 08, 06.	Village Sy.No:- 34, 24, 23, 19, 18, 17/2, 17/3, 17/1, 15, 14, 12/1, 12/2, 09, 08, 06.	120000	140000	220000	-	-
291	ಸಲಾದಹಳ್ಳಿ	Saladahalli	100000	120000	180000	1000	1500
292	ಸಲಾದಹಳ್ಳಿ ದಿಂದ ಹೋಗುವ ರಸ್ತೆಗೆ ಹೊಂದಿಕೋಂಡಿರುವ ಸರ್ವೆ ನಂ:-01, 02, 09, 10, 15, 16, 17	Village Sy.No:- 01, 02, 09, 10, 15, 16, 17	120000	140000	210000	-	-

2023-24 ನೇ ಸಾಲಿನ ಸಿಂಧಗಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವಂತಹ ನಿವೇಶನದ ಸ್ಥಿರಾಸ್ತಿಗಳ

ಕ್ರ.ಸಂ. SL.No.	ಪಾರ್ಸೆಲ್ ಸಂ.ಗಳು/ಫ್ಲಾ ard No	ಗ್ರಾಮದ/ಪ್ರದೇಶ/ ರಸ್ತೆಯ ಹೆಸರು Village/Area/RoadName		ಸ್ಥಳೀಯ ಸಂಸ್ಥೆ/ಗ್ರಾಮತಾಣ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಲೇಔಟ್‌ನ ವಸತಿ ನಿವೇಶನಗಳು
		1	2	3	4
293	ಚಿಕ್ಕಸಿಂಧಗಿ ದಿಂದ ಗಾಂಧಿ ಚೌಕ (ಸರ್ಕಾರಿ ಆಸ್ಪತ್ರೆ)ವರೆಗೆ ಹೊಂದಿಕೆ ಗೊಂಡಿರುವ ಎಡ- ಬಲ ಆಸ್ತಿ ಸಂಬಂಧ ಗಳು.	2700/78, 2760/77/1, 2760/76, 2760/76, 2760/75, 2760/74, 2760/73, 2760/72, 2760/25, 2760/24, 2760/23, 2760/22, 2760/21, 2760/20, 2760/19, 2760/18, 2760/17, 2760/16, 2760/15, 2760/14, 2760/13, 2760/12, 2760/11, 2760/10, 2760/09, 2760/08, 2760/07, 2760/06, 2760/05, 2760/04, 2760/03, 2760/02, 2760/01, 2756/03, 2756/02, 2756/01, 2749/74, 2749/75, 2681/B/14, 2681/B/13, 2681/B/11, 2681/B/10, 2681/B/09, 2681/B/08, 2681/B/07, 2681/B/05, 2681/B/04, 2681/B/03, 2681/B/1/2, 2681/B/1/1, 2681/B/ 2285/3/1, 2285/3/2, 2285/2, 2285/1, 2738/04, 2738/03, 1441/21, 1441/01, 2076, 2077, 2078, 2079, 2080, 2275, 2276, 2290, 2291, 2292, 2293, 2294, 2295/01, 2295/02, 2296, 2297/2, 2297, 2297/01, 2298, 2299, M-2313, 2331, 2446, 2445, 2444, 2443, 2442, 2741/30/1, 2748/18, 2741/07, 2741/06, 2741/05, 2741/04, 2741/03, 2741/02, 2741/01, 1488/E/39, 1488/E/41, 1719/A/12, 1716, 1996/01, 1996/A, 1996/02, 1996, 1996/B, 1997, 2743/31, 1773, 1754, 1754/A, 1753/A, 1772/B, 1820, 1819, 1818, 1810/A, 1817, 1816, 2038/A, 2037, 2036, P-1811/A, 1811, 1810/A, 1528/111, 1809, 1808/A/1, 1840/4A, 1840/A, M-1840, 1838, M-1838, 2756/A15, 2756/A/16, 2756/A/42, 2756/A/43, 2756/A/66, 2756/A/67, 2756/A/79, 2756/A/80, 2756/A/81, 2756/A/82, 2756/A/83, 2756/A/84, 2756/157.		8000	10000

294	<p>ವಿವೇಕಾನಂದ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತದ ಮುಖಾಂತರ ಗಾಂಧಿ ವೃತ್ತದ ವರೆಗೆ ಹೊಂದಿಕೊಂಡಿರುವ ಎಡ-ಬಲ ನಂಬರಗಳು.</p>	<p>T-664/1A, 664/3, 662, 662/A, 663/B, 663/B/03, 663/B/A, 663/A, 663/2-A, 663/2/2, 663/2-1, 663/A-1, 458, 458/A, T283, 323, 321+322, 320, 317, 316/01, 316, 315, 311/A, 297/B, 297/A, 296, 294, 293, 293/A, 292/A, 291, 290, 239/, 275/01, S-288/01, 275/2, 275, 274, 273/A, 273, 272/A, 271/B, 271/A, 270, 263/2, 262, 201/02, 201/01, 202/1C, K-202/1B, 202/1-B, 200/C1+200/C2, 200/A, 200/B, 200/B1, 200, 199/A, 199/1/B, 199/B, 198, 197, 195/A, 196, 195, 195/B1, 195/C, 195/B, 193/A-1, 193, 192/B, 1328, 706/A3, 706/A, 715, J706/A/1/2, 706, 714/21, 714/1, 712/4, 708, 700/A, 700, 690, 691, 693/2, 1335, 692/A, 743/B, 743, 2541/A, 2541/A2, 743/C, 740, 740/C, 1327, 2054, 2055, 1457, 1458, 1459, 1460, 1461, 1462, 1463, 1464, 1465, 1466, 1442, 1326/B, 1326/A, 1326, 449, 454, 455, 456/A, 457, 457/A, 456, 389/A, 393, 376, 379, 377, 331, 333/A, 329+330A, 328, 328/A, 264/A, 264, 266, 264/B, 269, 203/2, 203/2, 203/1, 233/A, 233, 172, 171, 173, 174, 175, 175/A, 176/A, 175/2, 176, 175/4, 176, 175, 176/3/1, 2707/A/1, 2707/1, 2707, 2544/1, 1445, 1448, 1450, 1456, 1455.</p>	10000	10000
295	<p>ಬಸವೇಶ್ವರ ವೃತ್ತದಿಂದ ವಿವೇಕಾನಂದ ವೃತ್ತ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ವರೆಗೆ ಹೊಂದಿಕೊಂಡಿರುವ ಎಡ-ಬಲ ಆಸ್ತಿ ನಂಬರಗಳು.</p>	<p>2755/01, 2755/09, 2755/10, 2755/14, 2755/16, 2755/18, 156, 158, 155, 2195/01, 2195/1/1, 2757/C/38, 2757/C/48, 2757/C/42, 2757/C/44, 2757/C/33, 2757/C/05, 2754/07, 2754/30.</p>	8000	9000

296	<p>ಡಾ. ಬಿ ಆರ್ ಅಂಬೇಡ್ಕರ್ ವೃತ್ತ ದಿಂದ ಟಿಪ್ಪು ಸುತ್ತಾಸವೃತ್ತ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ವರೆಗೆ ಹೊಂದಿಕೆ ಒಂಡಿರುವ ಎಡ-ಬಲ ಆಸ್ತಿ ನಂಬರಗಳು.</p>	<p>176/C, 1765, 1766, 1801, 1729/1, 1729/2, B1735, 1303, 661/B, 661/C-1, 661/A/1, 660, 1297, 1346/A, 1346/1A, B1344/1, 1346/C, 664/1A, T1344, 664/4, 1344/1A, 664/2, 663/B-2, 542/1, 542, 539, 540, K541/A, 541/A, 665, 597, 595, 596, 596/A, 607/A, 610, 608, 608/B, 609/1, 654, 655, 656, 657, B1478, 1477, 1476, 1475, 1474, 1473, 1472, 1471, 1470, 1469, 1468, 1467, 1486, 1340/A, 1340/B, 1307, 652/B, 652/1, 651/1, 651/1/1, 651, 651/5, 698, 698/1, 1328, 752, 752/C/1, 752/A, 752/B, 752/1, 752/D, 2755/A/1, 2755/A/2, 2755/A/3, 2755/A/4, 2755/A/38, 1346, 1624/6/1, 1421/6, M2025, 2025/1, 1696, 1695/1, A2755/1, A2755/1B, A2755/1A, A2755/2, A2755/2/1, 2755/3, A2755/4, A2755/5.</p>	8000	9000	
297	<p>ಸಿಂದಗಿ ಪುರಸಭೆ ಮುಖ್ಯ ಬಜಾರ ವಾಣಿಜ್ಯ ಮಳಿಗೆಗಳ ಆಸ್ತಿ ನಂಬರಗಳು.</p>	<p>533, 590, 590/A, 756, 592, 588/1, 588, 587, 583, 584, 642/A, 633, 645, 647, 648, 624, 624/4, 760, 760/1, 762, 763, 764, 765, 766/A, 769, 770, 771, 772&773, 774, 775+776, 777, 787, 778, 781/K, 781/B, 779, 780, 1316, 969, 1314, 1674/A1, 1674/A2, 1314, 1315, 1313, 965, 963, 962, 961, 966, 1109, 1098, 1098/A, 1100, 1100/4, 541/A, 543, 544, 546, 1294, 552, 496, 553, 498, 495/1, 490, 478, 480/A, 483/1, 484, 487, 488, 489, 415, 416, 414, 412, 411, 410, 409/A, 409, 408,, 407, 341, 340, 339, 336, 338, 560, 156, 257, 258/2, 258/1, 230/A-1, 216, 217, 222, 223, 224, 225/A, 131, 132, 129, 129/A, 128, 127, 124.</p>	7000	9000	
298	<p>ವಾರ್ಡ್ ನಂ 1</p>	<p>ಹೊನ್ನಪ್ಪಗೌಡರ ಲೇಔಟ್ ಶಹಾಪುರ ರೋಡಿಗೆ ಹೊಂದಿ ರಿ.ಸ.ನಂ. 765/1</p>	<p>Honnappagouda Shahapur Road. Layout R.s.no:765/1</p>	-	3200

299	ವಾರ್ಡ್ ನಂ 1	ಭಾಗೀರಥಿಬಾಯಿ ಕಿಣಗಿಯವರ (ಗೌಸಾನಿ) ಅವರ ಲೇಔಟ್ ನೀರಿನ ಟಾಕಿ ಹತ್ತಿರ ರಿ.ಸ.ನಂ. 764	Bhagirathibai Kinagi (Gousani) Layout Near Water Tank. R.s.no:764.	-	4100
300	ವಾರ್ಡ್ ನಂ 1	ಹರನಾಳ ಲೇಔಟ್ ಪೋರವಾಲ ಕಾಲೇಜ್ ಬಲಭಾಗ ರಿ.ಸ.ನಂ. 761	Harnal Layout. Porwal College Right Side R.s.no: 761	-	5100
301	ವಾರ್ಡ್ ನಂ 1	ವಿಶ್ವನಾಥ ಬಸಪ್ಪ ಕಮರಡ್ಡಿ ರಿ.ಸ.ನಂ. 761	Vishwanath Basapp Kamaraddi R.s.no:761.	-	4500
302	ವಾರ್ಡ್ ನಂ 1	ತಮ್ಮಣ್ಣ ಈರಪ್ಪ ಈಳಗೇರ ಲೇಔಟ್ ರಿ.ಸ.ನಂ. 1023	Tammann Irappa Ilager Layout R.s.no:1023	-	3800
303	ವಾರ್ಡ್ ನಂ 2	ಮೋಗಲಾಯಿ ಲೇಔಟ್ ಮಿನಿವಿಧಾನಸೌದ ಪೂರ್ವಭಾಗ ರಿ.ಸ.ನಂ. 766	Mogalayi Layout. Mini Vidanasouda East Side R.s.no:766	-	5100
304	ವಾರ್ಡ್ ನಂ 2	ಎನ್.ಬಿ.ಹೂಗಾರ ಲೇಔಟ್ ಕೆರೆ ಕಡೆಗೆ ಊರ ಹೊರಗೆ, ಬಜಂತ್ರಿ ಕೋರವೇರ, ಲಕ್ಷ್ಮೀಬಾಯಿ ಹೂಗಾರ ಬಡಾವಣೆಗಳ ರಿ.ಸ.ನಂ. 765, 758, 757	N.B.Hugar Layout Kere Side, Out Side, Bajantri Korawer, Laxmibai Hugar Layout. R.s.no: 765,758,757.	-	3800
305	ವಾರ್ಡ್ ನಂ 2	ಹನಮಂತ ಚ. ಹೂಗಾರ ಲೇಔಟ್ ಗೋಲಗೇರಿ ರೋಡ್ ಸಂಗಮೇಶ್ವರ ಗುಡಿ ಹತ್ತಿರ ರಿ.ಸ.ನಂ. 768	Hanamant c Hugar Layout. Golageri Road Sangameshwar Temple Near. R.s.no: 768.	-	5200
306	ವಾರ್ಡ್ ನಂ 2	ಗೌಡರ ಓಣಿ, ಸಾರಂಗಮಠದ ಹತ್ತಿರ	Goudar Galli Bajar Road Near.	5900	-
307	ವಾರ್ಡ್ ನಂ 2	ಗೌಡರ ಓಣಿ ಬಜಾರ ರೋಡದ ಹತ್ತಿರ	Goudar Galli Bajar Road Near.	5900	-
308	ವಾರ್ಡ್ ನಂ 2	ಗೊಲ್ಲರ ಲೇಔಟ್	Gollar Layout	-	3800
309	ವಾರ್ಡ್ ನಂ 2	ಸನ್ ಸಿಟಿ ರಿ.ಸ.ನಂ (716 ಮತ್ತು 717)	Sun City R.s.no: 716,717	-	3800

310	ವಾರ್ಡ್ ನಂ 2	ಬಸವರಾಜ ಬಾಬು ಅಂಬಲಗಿ (ರಿ.ಸ.ನಂ 776/5)	Basavaraj Babu Ambalagi R.s.no:776/5	-	4300
311	ವಾರ್ಡ್ ನಂ 2	ಶಶಿಕಲಾ ಅನೀಲಕುಮಾರ ನಾಯಕ (ರಿ.ಸ.ನಂ 776/4)	Shashikala Anilkumar Nayak R.s.no:776/4	-	4500
312	ವಾರ್ಡ್ ನಂ 2	ನೀಲಮ್ಮ ಅಮೋಗಿ ಹೆಗ್ಗಣದೊಡ್ಡಿ (ರಿ.ಸ.ನಂ 758/3ಕ)	Neelamma Amogi Hegganadoddi R.s.no:758/3k	-	3800
313	ವಾರ್ಡ್ ನಂ 02	1) ಸದಪ್ಪ ಸಂಗಪ್ಪ ರೆಬಿನಾಳ ಲೇಔಟ್. 2) ನಾಗರಾಜ ಸದಪ್ಪ ರೆಬಿನಾಳ ಲೇಔಟ್. ರಿ.ಸ.ನಂ:747/3, 747/4.	1) Sadappa Sangappa Rebinal 2) Nagaraj Sadappa Rebinal. R.s.no: 747/3, 747/4.	-	3800
314	ವಾರ್ಡ್ ನಂ 02	ಕೆ.ಎಚ್.ಬಿ ಲೇಔಟ್ ರಿ.ಸ.ನಂ:745/1&3.	K.H.B. Layout R.s.no: 745/2&3.	-	3700
315	ವಾರ್ಡ್ ನಂ 02	ಕೆ.ಆರ್.ಡಿ.ಸಿ. ಲೇಔಟ್. ರಿ.ಸ.ನಂ:752.	K.I.D.C. R.s.no:752.	-	3600
316	ವಾರ್ಡ್ ನಂ 02	ಮಹಿಬೂಬಲಿ ಹುಸೇನಸಾಬ ಹೂಯಿಲಗೋಳ ಲೇಔಟ್. ವಿಧ್ಯಾಗಿರಿ ಬಡಾವಣೆ) ರಿ.ಸ.ನಂ: 575/4	Mahibuba Husenasab Huyilagol Lyout.(Vidyagiri Lyout) Sy No: 575/4.	-	4500
317	ವಾರ್ಡ್ ನಂ 02	1) ಈರಪ್ಪ ಗಂಗಪ್ಪ ಲೋಣಿ ಲೇಔಟ್. 2) ಚಂದ್ರಶೇಖರ ಗಂಗಪ್ಪ ಲೋಣಿ ಲೇಔಟ್. 3) ಮಾನಂದಾ ಶಿವಪ್ಪ ಲೋಣಿ.ಲೇಔಟ್. ರಿ.ಸ.ನಂ:756/1,756/3,756/4.	1) Irappa Gangappa Loni. 2) Chandrashekhar Gangappa Loni. 3) Mananda Shivappa Loni. R.s.no:756/1,756/3,756/4.	-	3800
318	ವಾರ್ಡ್ ನಂ 2	ಗುರುಬಾಯಿ ಬಾಬು ಬಿರಾದಾರ (ರಿ.ಸ.ನಂ.718/2)	Gurubai Babu Biradar..R.s.no:718/2	-	3800
319	ವಾರ್ಡ್ ನಂ 02	ವಿಶ್ವನಾಥ ಭೋಗಪ್ಪ ಜಮಾದಾರ ಲೇಔಟ್. ರಿ.ಸ.ನಂ:720/13	Vishwananth Bhogappa Jamadar R.s.no: 720/13	-	3800
320	ವಾರ್ಡ್ ನಂ 02	ಮಂಜುನಾಥ ಭೋಗಪ್ಪ ನಡುವಿನಮನಿ ಲೇಔಟ್. ರಿ.ಸ.ನಂ: 720/5	Manjunath Bhogappa Naduvinamani. R.s.no: 720/5	-	3800
321	ವಾರ್ಡ್ ನಂ 02	ಬಸವಂತ ರಾಮಚಂದ್ರ ಕಾಂಬಳೆ ಲೇಔಟ್. ರಿ.ಸ.ನಂ:727/1	Basavant Ramachandra Kambale R.s.no:727/1	-	3800

322	ವಾರ್ಡ್ ನಂ 02	1. ದಯಾನಂದ 2. ಅನೀಲ ಹೋನ್ನಪ್ಪ ಬಿರಾದಾರ 3. ಅಮೃತ ಮಹಾಂತಪ್ಪ ಶೇಗುಣಶಿ ಇವರ ಲೇಔಟ್ ರಿ.ಸನಂ.720/9,10,14.	1. Dayanand 2. Anil H Biradar 3. Amrut M Shegunashi Layout S.no:720/9,10,14	-	3700
323	ವಾರ್ಡ್ ನಂ 02	ಶರಣಬಸು ಭೀಮರಾಯ ನಾಟೀಕಾರ ಲೇಔಟ್ ರಿ.ಸನಂ. 720/3,	Sharanabasu B Natikar Layout S.no: 720/3,	-	3700
324	ವಾರ್ಡ್ ನಂ 02	ಶ್ರೀ ಪ್ರಭುಸಾರಂಗದೇವ ಶಿವಾಚಾರ್ಯ- ಸಾರಂಗಮಠ ಗಚ್ಚಿನಮಠ ಲೇಔಟ್ ರಿ.ಸನಂ. 282/ಅ/2	Prabhusarangadev Sarangamath Layout S.no: 282/A/2	-	3000
325	ವಾರ್ಡ್ ನಂ 3	ಕುಲಕರ್ಣಿಯವರ ಓಣಿ	Kulakarni Galli	5600	-
326	ವಾರ್ಡ್ ನಂ 4	ತಳವಾರ ಓಣಿ ಹಾಗೂ ಕುರುಬರ ಓಣಿ, ಭೂತಿ ಓಣಿ, ಕುರಿಯವರ ಓಣಿ, ಮಲ್ಲೇದ ಓಣಿ, ರಮಾನಂದ ತೀರ್ಥರ ಏರಿಯಾ	Talavar Galli, Kurubar Galli, Bhuti Galli, Kuri Galli, Malled Galli, Ramananda Tirtar Area.	3800	-
327	ವಾರ್ಡ್ ನಂ 5	ವಣಕಿ ಓಣಿ, ಅಗಸರ ಓಣಿ, ಬಾಡಿನವರ ಓಣಿ, ಮಠಪತಿ ಓಣಿ, ಕುಂಬಾರ ಓಣಿ	Vanaki Galli, Agasar Galli, Badin Galli, Mathapati Galli, Kumbar Galli.	4700	-
328	ವಾರ್ಡ್ ನಂ 5	ಮಗರಬಿ ಗಲ್ಲಿ, ಅಲ್ಲಾಪೂರ ಓಣಿ, ಶಂಬೇವಾಡ ಓಣಿ, ಜೀರಟಗಿ ಓಣಿ	Magarabi Galli, Allapur Galli, Shambewad Galli, Jiratagi Galli.	5600	-
329	ವಾರ್ಡ್ ನಂ 5	ಬಜಾರ ಕುಲಕರ್ಣಿ ಅಂಗಡಿಯಿಂದ ಅಗಸಿಯವರೆಗೆ ಡೆ-ಬಲ ಪ್ರಮುಖ ರಸ್ತೆಗೆ ಹೊಂದಿ, ನೀಲಗಂಗಮ್ಮನ ಮಠದ ರಸ್ತೆ	Bajar Kulakarni Shop To Agasi Right Main Road To Nilagangamma Math Raod	5900	-
330	ವಾರ್ಡ್ ನಂ 5	ಪಾರ್ವತಿ ತಾಯಣ್ಣ ಪೂಜಾರಿ (ರಿ.ಸ.ನಂ480/4)	Parvati Tayann Pujari R.s.no: 480/4	-	3000
331	ವಾರ್ಡ್ ನಂ 5	ಬಾಪುಗೌಡ ಭೀಮನಗೌಡ ಬಿರಾದಾರ (ರಿ.ಸ.ನಂ 480/3)	Bapugouda Bhimanagouda Biradar R.s.no: 480/3	-	3000
332	ವಾರ್ಡ್ ನಂ 5	ಪಾರ್ವತಿ ಗಂ. ಯಮನಪ್ಪ ಉಪ್ಪಾರವೈಗೆರೆ (479/4)	Parvathi Yamanappa Uppar Others.R.s.no:479/4	-	3000
333	ವಾರ್ಡ್ ನಂ 5	ಈರಪ್ಪ ತಂ. ಹೆಗ್ಗೇರಪ್ಪ ಹೀರಕುರಬರ (306/2)	Iarappa Heggereppa Hirekurabar R.s.no:306/2	-	3000

334	ವಾರ್ಡ್ ನಂ 6	ಶಿವಲೀಲಾ ರಜಪೂತ ಕೆ.ಎಸ್.ಆರ್.ಟಿ.ಸಿ. ಡಿಫೋದ ಹಿಂಭಾಗ ಯರಗಲ್ ರೋಡ್ ತಾಂಡಾ ರಿ.ಸ.ನಂ. 294	Shivalila Rajaput K S R T C Depo Back Side Yaragal Road Lt R.s.no: 294	-	3000
335	ವಾರ್ಡ್ ನಂ 6	ಬಗಲಿ ನಿವೇಶನ ಕೆ.ಎಸ್.ಆರ್.ಟಿ.ಸಿ. ಹಿಂಭಾಗ	Bagali Residencail K S R T C Back Side	-	3000
336	ವಾರ್ಡ್ ನಂ 6	ಹೆಗ್ಗೇರಪ್ಪ ಹಿರೇಕುರಬರ ಬಡಾವಣೆ	Heggereppa Hirekurubar Layout	-	3000
337	ವಾರ್ಡ್ ನಂ 6	ಮಾವೂರ ಲೇಔಟ್ (ಕೆ.ಎಸ್.ಆರ್.ಟಿ.ಸಿ ಡಿಫೋದ ಹಿಂದೆ) ರಿ.ಸ.ನಂ 294	Mavur Layout. K S R T C Depo Back. R.s.no: 294	-	3000
338	ವಾರ್ಡ್ ನಂ 6	ಬಸವ ನಗರ (ಬಸವರಾಜ ಅಂಬಲಗಿ) ಲೇಔಟ್ (ರಿಸನಂ 299/3)	Basav Nagar (Basavaraj Ambalagi) Layout R.s.no: 299/3	-	2500
339	ವಾರ್ಡ್ ನಂ 6	ಶಿವನಗೌಡ ಪಾಟೀಲ ಲೇಔಟ್ ಮೋರಟಗಿ ರೋಡ ಊರ ಹೋರಗೆ ರಿ.ಸ.ನಂ. 289	Shivanagoud Patil Layout. Maoratagi Road Out Side R.s.no: 289.	-	3000
340	ವಾರ್ಡ್ ನಂ 6	ಜುಬೇದಾಬೇಗಂ ಅಬ್ದುಲಗನಿ ಮುಲ್ಲಾ (ರಿ.ಸ.ನಂ 473/1+2/ಅ2)	Jubedabegum A Mulla. R.s.no: 473/1+2/A2.	-	3000
341	ವಾರ್ಡ್ ನಂ 6	ಕಾರ್ಯದರ್ಶಿಗಳು ಹಾಗೂ ಟ್ರೇಜರರ ಕರ್ನಾಟಕ ಜೈಸೈಡ್ ಎಜುಕೇಶನ್ ಸೊಸೈಟಿ ಬೆಂಗಳೂರು (ರಿ.ಸ.ನಂ 243/3)	Secretary And Treser Karnataka Jai Side Education Society Bengalur. R.s.no: 243/3	-	1900
342	ವಾರ್ಡ್ ನಂ 06	ಕಮಲಾಬಾಯಿ ರಾಮಚಂದ್ರ ಕಾಂಬಳೆ ಲೇಔಟ್. ರಿ.ಸ.ನಂ:305/3	Kamalabai Ramachandra Kamble R.s.no:305/3.	-	3000
343	ವಾರ್ಡ್ ನಂ 06	ಬಸವಂತ ರಾಮಚಂದ್ರ ಕಾಂಬಳೆ ಲೇಔಟ್. ರಿ.ಸ.ನಂ:306/3,307/5.	Basavant Ramachandra Kambale R.s.no:306/3,307/5.	-	3000
344	ವಾರ್ಡ್ ನಂ 6	ಶಿವಶರಣ ಮಹಾದೇವಪ್ಪ ಸಿಂದಗಿ (ರಿಸನಂ. 286/2)	Shivasharana Mahadevappa Sindagi..R.s.no:286/2	-	3000
345	ವಾರ್ಡ್ ನಂ 7	ಬಾಳಪ್ಪ ಈಳಗೇರ ಮೋರಟಗಿ ರೋಡ ಕೆ.ಎಸ್.ಆರ್.ಟಿ.ಸಿ.ಉತ್ತರಕ್ಕೆ ರಿ.ಸ.ನಂ. 276	Balappa Ilager Moratagi Road K S R T C North R.s.no: 276.	-	2100

346	ವಾರ್ಡ್ ನಂ 7	ಅರಳಗುಂಡಗಿ ಬಮ್ಮಲಿಂಗಪ್ಪ ಮೋರಟಗಿ ರೋಡ್ ಊರಹೋರಗೆ ರಿ.ಸ.ನಂ. 120	Aralagundagi Bammalingappa. Moratagi Road Outside R.s.no: 120	-	3800
347	ವಾರ್ಡ್ ನಂ 7	ವಡ್ಡರ ಓಣಿ, ಸುಣಗಾರ ಓಣಿ, ಕುರ್ನಳ್ಳಿ ಓಣಿ, ಅಣ್ಣಿಗೇರಿ ಓಣಿ, ನಾಟೀಕಾರ ಓಣಿ	Vaddar Galli, Sunagar Galli, Kurnalli Galli, Annigeri Galli, And Natikar Galli.	4900	-
348	ವಾರ್ಡ್ ನಂ 7	ಹಾಜಿಮಸ್ತಾನ ಅಕ್ಬರಸಾಬ ಗೌಂಡಿ (ರಿ.ಸ.ನಂ 144/2, 144/3, 144/5)	Hakimastan A Goundi. R.s.no: 144/2,144/3,144/5.	-	2100
349	ವಾರ್ಡ್ ನಂ 7	ನಾನಾಗೌಡ ಸೋಮಪ್ಪ ಸಾವಳಗಿ (ರಿ.ಸ.ನಂ 277/5)	Nanagoud Somappa Savalagi. R.s.no: 277/5.	-	2600
350	ವಾರ್ಡ್ ನಂ 7	ವಿಕ್ರಮ ರುಕ್ಮಾಂಗದ ಕುಲಕರ್ಣಿ	Vikram R Kulakarni.	-	4600
351	ವಾರ್ಡ್ ನಂ 7	ಹಾಜಿಮಸ್ತಾನ ಅಕ್ಬರಸಾಬ ಗೌಂಡಿ (ರಿ.ಸ.ನಂ 253/2)	Hajimastan A Goundi. R.s.no: 253/2.	-	2100
352	ವಾರ್ಡ್ ನಂ 7	ಮಹ್ಮದಸಲೀಮ ಮೈನುದ್ದೀನ ಗುಂದಗಿ (ರಿ.ಸ.ನಂ : 945/5)	Mahmadasalim M Gundagi R.s.no: 945/5.	-	2800
353	ವಾರ್ಡ್ ನಂ 07	ಸಿಂಧು ರೇಸಿಡೆನ್ಸಿ ಸುನೀಲ ಆರ್.ಡಿ. ತಂ. ದೇವೇಂದ್ರಪ್ಪ, ರುದ್ರಗೌಡ ತಿಪ್ಪಣ್ಣಗೌಡ ಹೊಸಮನಿ ಲೇಔಟ್. ರಿ.ಸ.ನಂ: 254/2, 242/1.	Sindhu Residency Sunil R.D. Devendra. Rudragouda T Hosamani R.s.no:254/2, 242/1.	-	2100
354	ವಾರ್ಡ್ ನಂ 07	ಬಸವರಾಜ ಗಂಗಯ್ಯ ವಸ್ತ್ರದ ಲೇಔಟ್ ರಿ.ಸ.ನಂ. 273/4	Basavaraj G Vastrad Layout S.no: 273/4	-	2600
355	ವಾರ್ಡ್ ನಂ 07	ಸುನೀಲ್ ಆರ್ ಡಿ ಲೇಔಟ್ ರಿ.ಸ.ನಂ. 254/2	Sunil R D Layout S.no: 254/2,	-	2100
356	ವಾರ್ಡ್ ನಂ 8	ಭೀಮಾಶಂಕರ ಮಠದ (1) ವಾರದವರ ಓಣಿ (2) ಮತೂರ ಓಣಿ (3) ಭಾಗವಾನ ಓಣಿ ಹಳ್ಳದವರೆಗೆ	Bhimashankar Math. Warad Galli, Martura Galli, Bagawan Galli, Halladavarege.	4700	0
357	ವಾರ್ಡ್ ನಂ 8	ಭೀಮಾಶಂಕರ ಮಠದ ಹತ್ತಿರ ಟೆಕ್ಕೆಗಲ್ಲಿ	Bhimashankar Math Near Tekke Galli.	4700	0
358	ವಾರ್ಡ್ ನಂ 9	ತಕಿಯಾ ಗಲ್ಲಿ.	Takiya Galli.	5600	0

359	ವಾರ್ಡ್ ನಂ 10	ಗೌಡರ ಓಣಿ ಬಜಾರ ರೋಡದ ಹತ್ತಿರ	Goudar Galli Bajar Road Near.	5900	0
360	ವಾರ್ಡ್ ನಂ 11	ಪಟ್ಟಣಶೆಟ್ಟಿಯವರ ಓಣಿ ಗೋಲಗೇರಿ ರೋಡದಿಂದ ಕುಂಬಾರ, ಹೂಗಾರ, ರೇಬಿನಾಳ ವಗೈರೆ ವರೆಗೆ ರಿ.ಸ.ನಂ. 1040. 768	Pattashetti Galli, Golageri Road To Kumbar, Hugar, Rebinal Ext R.s.no: 1040,768.	4700	4700
361	ವಾರ್ಡ್ ನಂ 11	ಸಾರಂಗಮಠ ಗೋಲಗೇರಿ ರಸ್ತೆಯಿಂದ ಶಹಾಪೂರದವರ ಮನೆ ಎಡ-ಬಲ ಭಾಗದ	Sarangamath Golageri Road To Shahapur Near House Left-Right.	5100	0
362	ವಾರ್ಡ್ ನಂ 11	ನೀಲಗಂಗಮ್ಮನ ಗುಡಿಯಿಂದ ಲಗಲಿ ಮೋರಟಗಿ ರೋಡಿನವರೆಗೆ	Nilangamma Temple Road To Moratagi Road.	6000	0
363	ವಾರ್ಡ್ ನಂ 12	ಆರ್.ಬಿ.ಬೂದಿಹಾಳ (ಬಿರಾದಾರ) ಪೋರವಾಲ ಕಾಲೇಜ್ ಎದುರಿಗೆ ರಿ.ಸ.ನಂ.776	R.B.Bhdihal(Biradar) Porwal College Appujit R.s.no:776	-	4100
364	ವಾರ್ಡ್ ನಂ 12	ಚನ್ನಪ್ಪ ಜೋಗೂರ ಲೇಔಟ್ ಎಚ್.ಜಿ.ಜ್ಯೂನಿಯರ್ ಕಾಲೇಜಿ ಹಿಂದೆ ನಂದಿಕೋಲ ಬಡಾವಣೆ ರಿ.ಸ.ನಂ. 770	Channappa Jogur Layout, H.G. Junior College Back Nandikol Layout. R.s.no:770.	-	5900
365	ವಾರ್ಡ್ ನಂ 12	ಗಂಗಪ್ಪ ಪಟ್ಟಣಶೆಟ್ಟಿ ವಿಜಾಪೂರ ರೋಡ ಎದುರುಗಡೆ ಕೆ.ಇ.ಬಿ.ಪಕ್ಕ ರಿ.ಸ.ನಂ. 773	Gangappa Pattanashetti vijayapur Road appojit K.E.B. Side R.s.no: 773	-	4300
366	ವಾರ್ಡ್ ನಂ 12	ಅನೀಲಕುಮಾರ ನಾಯಕ ಬಿರಾದಾರ ಲೇಔಟ್ ರಿ.ಸ.ನಂ. 776.778	Anilkumar Nayak, Biradar Layout R.s.no: 776,778.	-	4500
367	ವಾರ್ಡ್ ನಂ 12	ಬಸವೇಶ್ವರ ವೃತ್ತದಿಂದ ಗೋಲಗೇರಿ ರಸ್ತೆ ಸಾರಂಗಮಠದವರೆಗೆ	Basaveshwar Cricle To Golageri Road Sarangamath Temple	6400	0
368	ವಾರ್ಡ್ ನಂ 12	ದಯಾನಂದ ಹೊನ್ನಪ್ಪಗೌಡ ಬಿರಾದಾರ ರಿ.ಸ.ನಂ (795-796)	Dayanand Honnappagoud Biradar R.s.no: 795- 796.	-	3800
369	ವಾರ್ಡ್ ನಂ 12	ರೇವಣಸಿದ್ಧಪ್ಪ ಬಸಲಿಂಗಪ್ಪ ಬಿರಾದಾರ(ಬೂದಿಹಾಳ) ರಿ.ಸ.ನಂ 775/ಆ	Revanasiddappa Basalingappa Biradar(Budihal)	-	4500
370	ವಾರ್ಡ್ ನಂ 12	ಸಂತೋಷ್ ಶಂಕರಗೌಡ ಪಾಟೀಲ (ರಿ.ಸ.ನಂ 821/9)	Santosh Shankaragoud Patil R.s.no: 821/9.	-	2800

371	ವಾರ್ಡ್ ನಂ 12	ಸುನೀಲ ಗುರಲಿಂಗಪ್ಪ ಹಳ್ಳೂರ (ರಿ.ಸ.ನಂ 773/ಅ/1ಕ)	Sunil Gurulingappa Hallur. R.s.no: 773/A/1k.	-	4100
372	ವಾರ್ಡ್ ನಂ 12	ಅಮೋಗಿ ರಂಗಪ್ಪ ಹೆಗ್ಗಣದೊಡ್ಡಿ (811/ಬ)	Amogi Rangappa Hegganadoddi R.s.no: 811/1B.	-	3800
373	ವಾರ್ಡ್ ನಂ 12	ಗಂಗಾಬಾಯಿ ಸೋಮಶೇಖರ ಬಿರಾದಾರ (ರಿ.ಸ.ನಂ 707/2)	Gangabai Somashekhar Biradar R.s.no: 707/2	-	3800
374	ವಾರ್ಡ್ ನಂ 12	ಅನೀಲ ಹೊನ್ನಪ್ಪಗೌಡ ಬಿರಾದಾರ (ರಿ.ಸ.ನಂ :784/2)	Anil Honnappagoud Biradar R.s.no: 784/2.	-	3800
375	ವಾರ್ಡ್ ನಂ 12	ಮಹಾಂತೇಶ ಶಿವಪ್ಪ ಮೂಲಿ (ರಿ.ಸ.ನಂ :794/4)	Mahantesh Sivappa Muli. R.s.no: 794/4.	-	3800
376	ವಾರ್ಡ್ ನಂ 12	ಮಹಾಂತೇಶ ಬಸಪ್ಪ ಕೋರಿ (ರಿ.ಸ.ನಂ 811/4)	Mahantesh Basapp Kori R.s.no: 811/4	-	3800
377	ವಾರ್ಡ್ ನಂ 12	ಶ್ರೀ ಮಹದ್ ಹನೀಫ ನಬಿಲಾಲ ಬಾಗವಾನ (ರಿ.ಸ.ನಂ : 794/*/5)	Mahmadhanif Nabilal Bagawan R.s.no:794/*/5.	-	3000
378	ವಾರ್ಡ್ ನಂ 12	ರೇವಣಸಿದ್ದಪ್ಪ ಶಿವಲಿಂಗಪ್ಪ ಪಟ್ಟಣಶೆಟ್ಟಿ (ರಿ.ಸ.ನಂ: 773/ಎ1/ಎ1)	Revanasiddappa Shivalingappa Pattanashetti. R.s.no: 773/A1/A1.	-	3700
379	ವಾರ್ಡ್ ನಂ: 12	ಹಡಪದ ಲೇಔಟ್ (ರಿ.ಸ.ನಂ : 776)	Hadapad Lyout R.s.no: 776	-	4500
380	ವಾರ್ಡ್ ನಂ: 12	1) ಅಂಬಾಜಿ ಗಾಯಕವಾಡ. 2) ರತ್ನಾಬಾಯಿ ಅ ಗಾಯಕವಾಡ. ರಿ.ಸ.ನಂ: 778/4.	1) Ambaji Gayakawad 2) Ratnabai. A. Gayakawad R.s.no:778/8.	-	4100
381	ವಾರ್ಡ್ ನಂ 12	ಎ.ಪಿ.ಎಮ್.ಸಿ.ಲೇಔಟ್. ರಿ.ಸ.ನಂ:770/1ಬಿ.	A.P.M.C. R.s.no: 770/1B.	-	5400
382	ವಾರ್ಡ್ ನಂ 12	ಮಾಳಪ್ಪ ಸಿದ್ದಪ್ಪ ಪೂಜಾರಿ (ಯರಗಲ್) ಲೇಔಟ್. ರಿ.ಸ.ನಂ: 837/ಅ/1ಅ/2.	Malappa Siddappa Pujari (Yaragal) R.s.no:837/A/1A/2.	-	3800
383	ವಾರ್ಡ್ ನಂ 12	1) ಮಲ್ಲಿಕಾರ್ಜುನ ಅಡಿವೆಪ್ಪ ನಿಗಡಿ 2) ರೇವಣಸಿದ್ದಪ್ಪ ಅಡಿವೆಪ್ಪ ನಿಗಡಿ. 3) ಆನಂದ ಅಡಿವೆಪ್ಪ ನಿಗಡಿ 4) ಶಿವಾನಂದ ಅಡಿವೆಪ್ಪ ನಿಗಡಿ. 5) ಕಲಾವತಿ ಗಂ. ಅಡಿವೆಪ್ಪ ನಿಗಡಿ ಲೇಔಟ್. ರಿ.ಸ.ನಂ: 778/8. 778/10, 778/11, 778/12.	1) Mallikarjun Adivappa Nigadi 2) Revasiddappa Adivappa Nigadi. 3) Anand Adivappa Nigadi. 4) Shivanand Adivappa Nigadi. 5) Kalavati Adivappa Nigadi Layout R.s.no:778/8, 778/10, 778/11, 778/12.	-	4500

384	ವಾರ್ಡ್ ನಂ 12	ಸುಜಾತಾ ದಯಾನಂದ ಬಿರಾದಾರ ಲೇಔಟ್. ರಿ.ಸ.ನಂ: 799/2	Sujata Dayanand Biradar. R.s.no: 799/2.	-	3800
385	ವಾರ್ಡ್ ನಂ 12	ಪ್ರಕಾಶ ಸಂಗಣ್ಣ ಚೌದ್ರಿ ಲೇಔಟ್ ರಿಸನಂ.793/1ಬ,	Prakash S Choudri Layout S.no: 793/1B	-	3700
386	ವಾರ್ಡ್ ನಂ 13	ಮಲ್ಲಿಕಾರ್ಜುನ ಕಿಣಗಿ ಎಸ್.ಬಿ.ಆರ್. ಹಿಂದೆ ಕಾಳಿಕಾ ನಗರ ರಿ.ಸ.ನಂ 828/ಎ	Mallikarjun Kinagi S.B.I Back Kalika Nagur. R.s.no:828/A	-	5900
387	ವಾರ್ಡ್ ನಂ 13	ವಿವೇಕಾನಂದ ವೃತ್ತದಿಂದ ಟಿಪ್ಪುಸುಲ್ತಾನ ವೃತ್ತದವರೆಗೆ	Vivekand Cricle To Tippusultan Cricle	8800	0
388	ವಾರ್ಡ್ ನಂ 13	ಎ.ಪಿ.ಎಂ.ಸಿ. ಯಾರ್ಡ್	A.P.M.C. Yard.	-	5900
389	ವಾರ್ಡ್ ನಂ 13	ಟಿಪ್ಪು ಸುಲ್ತಾನ ವೃತ್ತದಿಂದ ವಿವೇಕಾನಂದ ಸರ್ಕಲ್ ವರೆಗೆ	Tippu sultan Cricle To Vivekananda Cricle	8800	-
390	ವಾರ್ಡ್ ನಂ 14	ಹೊನ್ನಪ್ಪಗೌಡ ಲೇಔಟ್ ಸಂಗಮಬಾರ್ ಆಜುಬಾಜು, ವಾರದವರ ನಿಶೇವಶನದವರೆಗೆ ರಿ.ಸ.ನಂ. 826	Honnappagouda Layout. Sangamabar Sorounding Area. Warad Houses R.s.sno:826	-	5900
391	ವಾರ್ಡ್ ನಂ 14	ಬಸವಂತ್ರಾಯ ಮನ್ನಾಪುರ ಲೇಔಟ್ ಸೋಂಪುರ ಸಮೀಪ ಶರಣಪ್ಪ ಸುಣಗಾರ ಬಡವಾಣೆ ರಿ.ಸ.ನಂ. 824	Basavantray Mannapur Layout, Near Sompur Road Sharanapp Sunagar Layout. R.s.sno:824.	-	3000
392	ವಾರ್ಡ್ ನಂ 14	ಮಲ್ಲಪ್ಪ ಚ. ಮನಗೂಳಿ ಅವರ ಲೇಔಟ್ ಆನಂದ ಟಾಕೀಸ್ ಹಿಂದೆ ಎರಡುಬಾಜು ರಿ.ಸ.ನಂ. 829	Mallapp C Managuli Layout, Anand Talkies Back And Two sides. R.s.sno:829	-	5900
393	ವಾರ್ಡ್ ನಂ 14	ಅಂಬಿಗರ ಚೌಡಯ್ಯ ವೃತ್ತದಿಂದ ಎಸ್.ಜಿ.ಬಮ್ಮಣ್ಣಿ ರಸ್ತೆ	Ambigara Choudayya Circle To S.G. Bammanni Road.	7600	0
394	ವಾರ್ಡ್ ನಂ 15	ಮೈಬೂಬಸಾಬ ಮಕಾನದಾರ ಲೇಔಟ್ ಚನ್ನವೀರಸ್ವಾಮಿ ಪ್ರೌಢಶಾಲಾ ಹತ್ತಿರ ಬಮ್ಮನಜೋಗಿ ಬಡಾವಣೆ ರಿ.ಸ.ನಂ. 831	Maibubasab Makandar Layout Near Channaveeraswami Highschool.Bammanjogi Loyout R.s.sno:831	-	4700

395	ವಾರ್ಡ್ ನಂ 15	ಸ್ಟೇಟ್‌ಬ್ಯಾಂಕ್ ಮುಂದಿನ ರಸ್ತಾದಿಂದ ರಾಂಪೂರ ನಾಕಾವರೆಗೆ	Opposite of SBI To Rampur Naka	3800	-
396	ವಾರ್ಡ್ ನಂ 15	ರಾಂಪೂರ ನಾಕಾದಿಂದ ಬಿ.ಡಿ.ಎ.ಆಫೀಸ್‌ವರೆಗೆ ಹರಿಜನಕೇರಿ	Rampur Naka To B.D.A Office through SC Area	3800	-
397	ವಾರ್ಡ್ ನಂ 15	ಅಂಬೇಡ್ಕರ್ ವೃತ್ತದಿಂದ ವಿರಕ್ತಮಠದ ವೃತ್ತದ-ಬಸ್ಸಾಂಡ್ ರಸ್ತೆ	Ambedkar Circle To Virakthamatha Circle Through Bus Stand	8800	-
398	ವಾರ್ಡ್ ನಂ 15	ಗೌತಮ ಬುದ್ಧ ವೃತ್ತ (ಪೆಟ್ರೋಲ ಪಂಪ) ನಿಂದ ಸಂಗೋಳ್ಳಿ ರಾಯಣ್ಣ ವೃತ್ತ ಅಂಬೇಡ್ಕರ್ ವೃತ್ತದವರೆಗೆ ವಿಜಾಪೂರ ರಸ್ತೆ	Goutam Buddha Circle (Petrol Pump) To Sangolli Rayanna Circle Through Ambedkar Circle, Vijayapur Road.	7800	-
399	ವಾರ್ಡ್ ನಂ 15	ಅಂಬೇಡ್ಕರ್ ಸರ್ಕಲ್‌ನಿಂದ ಟಿಪ್ಪುಸುಲ್ತಾನ ಅಕ್ಕ ಪಕ್ಕ	Ambedkar Circle To Surrounding of Tippusultan Circle	9800	-
400	ವಾರ್ಡ್ ನಂ 16	ಅಡಿವೆಪ್ಪ ಸುಣಗಾರ ಲೇಔಟ್. ಮಾದರಗೇರಿ ಎರಡುಬಾಜು	Adivappa Sunagar Layout. To Sides Of Madarageri Area	2400	-
401	ವಾರ್ಡ್ ನಂ 16	ಆರ್.ಬಿ. ಪ್ರವಾಸ ಮಂದಿರ ವಿರಕ್ತಮಠ ಎಡಭಾಗ ಮತ್ತು ಬಲಭಾಗ	I.B. To Virakthamath Road Two Sides Area	8600	-
402	ವಾರ್ಡ್ ನಂ 16	ವಿರಕ್ತಮಠದಿಂದ ಮೋರಟಗಿ ರಸ್ತಾದವರೆಗೆ ಎಡ-ಬಲಭಾಗ	Virakthamatha To Moratagi Road. Left-Right Side.	3800	-
403	ವಾರ್ಡ್ ನಂ 16	ಅಲ್ಲಾಭಕ್ಷ ಮೌಲಾಸಾಬ ಬಾಗವಾನ (ರಿ.ಸ.ನಂ : 150/3)	Allabhakhsa Moulalali Bagawan R.s.no: 150/3	-	2300
404	ವಾರ್ಡ್ ನಂ 17	ಅಲ್ತಾಫ್ ಹುಸೇನಬಾಷಾ ಬಡಕಲ (ರಿ.ಸ.ನಂ : 1001/2)	Altaf Husenabasha Badakal R.s.no:1001/2	-	2100
405	ವಾರ್ಡ್ ನಂ 17	ಮಹ್ಮದಸಲೀಮ ಮೈನುದ್ದೀನ ಗುಂದಗಿ (ರಿ.ಸ.ನಂ : 1001/1)	Mahmadasalim M Gundagi R.s.no: 1001/1	-	2100
406	ವಾರ್ಡ್ ನಂ 17	ಸೋಮಶೇಖರ ನಾಗೂರ ಕೋರ್ಟ್ ಹಿಂಭಾಗ ರಿ.ಸ.ನಂ. 953. 955	Somashekhar Nagur Court Back side R.s.no:953,955.	-	3800
407	ವಾರ್ಡ್ ನಂ 17	ಅಥಣಿಯವರ ಮತ್ತು ಸಿಂದಗಿಕರ ಲೇಔಟ್. ರಾಂಪೂರ ರೋಡ್. ಪೊಲೀಸ್ ಕ್ವಾರ್ಟರ್ಸ್ ಹಿಂಭಾಗ ರಿ.ಸ.ನಂ. 2	Athani And Sindagikar Layout. Rampur Road Police Cotrus Back Side R.s.no:2.	-	3000

408	ವಾರ್ಡ್ ನಂ 17	ಗಂಗಾಧರ ನಿಂ. ಪೂಜಾರಿ ಚಾಂದಕವಲೆ ಹಳೆ ರಸ್ತೆಗೆ ಕಡೆಗೆ ರಿ.ಸ.ನಂ. 946	Gangadhar N Pujari Chandakavate Old Road Side R.s.no: 946.	-	3000
409	ವಾರ್ಡ್ ನಂ 17	ಸಂಗಮರವರ ಲೇಔಟ್ ಚಾಂದಕವಲೆ ಹಳೆ ರಸ್ತೆ	Sangama Layout, Old Road Chandakavate	-	3000
410	ವಾರ್ಡ್ ನಂ 17	ಪ್ರೆಸಿಡೆಂಟ್ ಪಿಪಲ್ಸ್ ಎಜುಕೇಶನ ಸೊಸಾಯಿಟಿ ಸಿಂದಗಿ (ರಿ.ಸ.ನಂ 963/4)	President Pepuls education Socaity Sindagi R.s.no: 963/4	-	3700
411	ವಾರ್ಡ್ ನಂ 17	ಮಹಾಂತೇಶ ಸಂಗಯ್ಯ ಹಿರೇಮಠ ಲೇಔಟ್. ರಿ.ಸ.ನಂ:2/1	Mahantesh Sangayya Hiremath R.s.no: 2/1	-	3800
412	ವಾರ್ಡ್ ನಂ 17	ಶ್ರೀಮಂತಪ್ಪ ನೀಲಪ್ಪ ಸುಲ್ಪಿ, ಸಿದ್ದಲಿಂಗಪ್ಪ ಜಗದೀಶ ಹೊಸಮನಿ, ಶಿವಾನಂದ ನೀಲಪ್ಪ ಸುಲ್ಪಿ ಲೇಔಟ್ ರಿ.ಸ.ನಂ. 1011/5,	Shirimantavva N Sulpi, Shiddalingappa J Hosamani, Shivanand N Sulpi Layout S.no: 1011/5,	-	2100
413	ವಾರ್ಡ್ ನಂ 18	ಎ.ಬಿ.ಮುಲ್ಲಾ ಲೇಔಟ್ ರಿ.ಸ.ನಂ. 834	A B Mulla Layout R.s.no:834	-	5600
414	ವಾರ್ಡ್ ನಂ 18	ಸದಾಶಿವ ಇಂಗಲೆ ಲೇಔಟ್ ಪಿ.ಡಬ್ಲ್ಯೂ.ಡಿ. ಬಲಭಾಗ ರಿ.ಸ.ನಂ. 289	Sadashiva Ingale Layout P.W.D. Rightside R.s.no:289	-	5900
415	ವಾರ್ಡ್ ನಂ 18	ದಸ್ತಗೀರಸಾಬ ತಾಂಬೋಳಿ ಹಿಂಭಾಗ	Dastagirasab Tamboli Back Side	-	5600
416	ವಾರ್ಡ್ ನಂ 18	ಕಂತೆಪ್ಪ ಪರಮಣ್ಣ ದಿವಟೆ (ಸಮಗಾರ) ಚಾಂದಕವಲೆ ಗ್ರಾಮದ ಹಳೆ ರಸ್ತೆ ರಿ.ಸ.ನಂ. 837	Kanteppa Paramanna Divate (Samagar) Old Chandakavate Road.R.s.no:837	-	3800
417	ವಾರ್ಡ್ ನಂ 18	ಸಂಗಪ್ಪ ಯಮನಪ್ಪ ಡೋಣೂರ ಲೇಔಟ್	Sanmagappa Yamanappa Donur Layout	-	3800
418	ವಾರ್ಡ್ ನಂ 18	ಶ್ರೀ ಅಮೀನ ನಬಿಲಾಲ ಬಾಗವಾನ (ಮಾಯಿನ್ ಪಾರ್ಕ್) (ರಿ.ಸ.ನಂ : 868/1, 868/2, 868/3, 868/4)	Shri Ameen Nabilal Bagawan (Mayin Park).(R.s.no:868/1 868/2 868/3 868/4)	-	2800
419	ವಾರ್ಡ್ ನಂ 18	ಅನಂತರಾವ ಗೋ ಕುಲಕರ್ಣಿ (ರಿ.ಸ.ನಂ : 870/9)	Anantararav G Kulakarani R.s.no:870/9	-	3800
420	ವಾರ್ಡ್ ನಂ 18	ರಮೇಶ ಗೋ ಕುಲಕರ್ಣಿ (ರಿ.ಸ.ನಂ : 870/8)	Ramesh G Kulakarni R.s.no:870/8	-	3800
421	ವಾರ್ಡ್ ನಂ 18	ವಿನಾಯಕ ರಮೇಶ ಕುಲಕರ್ಣಿ (ರಿ.ಸ.ನಂ : 870/10)	Vinayarak Ramesh Kulakarni R.s.no.:870/10	-	3800

422	ವಾರ್ಡ್ ನಂ 18	ಬಕುಲಾ ಅಭಯ ಕಾಗಿ ಲೇಔಟ್.ರಿ.ಸ.ನಂ:870/2	Bakula Abhay Kagi R.s.no:870/2	-	3900
423	ವಾರ್ಡ್ ನಂ 18	ಅಬ್ದುಲ್ಸತ್ತಾರ ಮಹ್ಮದಹನೀಫ ನಾಟೀಕಾರ (869/3)	Abdulsattar Mahmadanif Natikar R.s.no:869/3	-	2900
424	ವಾರ್ಡ್ ನಂ 19	ಗೋಪಾಲರಾವ ಕುಲಕರ್ಣಿ ಲೇಔಟ್ ಸೋಂಪೂರ ರೋಡ ಸಮೀಪ ರಿ.ಸ.ನಂ. 845	GopalRao Kulakarani Layout Near Sompur Road R.s.no:845	-	3800
425	ವಾರ್ಡ್ ನಂ 19	ಸಿದ್ದಲಿಂಗಪ್ಪ ಜೋಗೂರ, (ಶರಣಪ್ಪ ಜೋಗೂರ) ಲೇಔಟ್ ಬೂದಿಹಾಳ ರೋಡ ರಿ.ಸ.ನಂ. 852/ಎ	Siddalingappa Jogur(Sharanappa Jogur) Layout.Budihal Road.R.s.no:852/A	-	3000
426	ವಾರ್ಡ್ ನಂ 19	ಮಲ್ಲಪ್ಪ ಗು. ಸಜ್ಜನ ಬಂದಾಳ ರೋಡ ಸಮೀಪ	Mallappa G Sajjan Near Bandal Road	-	5600
427	ವಾರ್ಡ್ ನಂ 19	ಗುತ್ತಪ್ಪ ಸಜ್ಜನ, ಚಂದ್ರಶೇಖರ ಶ್ರೀಗಿರಿ ಲೇಔಟ್ ಕಲ್ಯಾಣ ನಗರ ಹಿಂಭಾಗ ರಿ.ಸ.ನಂ. 839,840	Guttappa Sajjan.Chandrashekar Shreegiri Layout.BackSide Of Kalyan Nagar R.s.no:839,840	-	3800
428	ವಾರ್ಡ್ ನಂ 19	ಜೋಗೂರ ಲೇಔಟ್	Jogur Layout	-	3800
429	ವಾರ್ಡ್ ನಂ 19	ದತ್ತಾತ್ರೇಯ ಕಾಳಪ್ಪ ಬಡಿಗೇರ ಪೂಜಾರಿ ಲೇಔಟ್ ರಿ.ಸ.ನಂ. 839	Dattatreya Kalappa Badiger Pujari Layout .R.s.no:839	-	4700
430	ವಾರ್ಡ್ ನಂ 19	ಗೋಪಾಲರಾವ ಅನಂತರಾವ ಕುಲಕರ್ಣಿ (ರಿ.ಸ.ನಂ 805/1)	GopalaRao Anantarav Kulakarni Layout R.s.no:805/1	-	3800
431	ವಾರ್ಡ್ ನಂ 19	ರಮೇಶ ಗೋ ಕುಲಕರ್ಣಿ (ರಿ.ಸ.ನಂ : 847/6)	Ramesh G Kulakarni R.s.no:870/6	-	3800
432	ವಾರ್ಡ್ ನಂ 19	ರಮೇಶ ಗೋ ಕುಲಕರ್ಣಿ (ರಿ.ಸ.ನಂ : 847/7)	Ramesh G Kualakarni R.s.no:847/7	-	3800
433	ವಾರ್ಡ್ ನಂ 19	ಅಲಿಸಾಬ ಖಾದರಸಾಬ ಬಾಗವಾನ (ರಿ.ಸ.ನಂ : 847/11)	Alliasab Khadarasab Bagawan R.s.no:847/11	-	3800
434	ವಾರ್ಡ್ ನಂ 19	ಬಸವಂತ ರಾಮಚಂದ್ರ ಕಾಂಬಳೆ (ರಿ.ಸ.ನಂ 867/12)	Basavanth Ramchandra Kamble R.s.no:867/12	-	2800
435	ವಾರ್ಡ್ ನಂ 19	ದಾವಲಸಾಬ ಬಾ ಬಾಗವಾನ (ರಿ.ಸ.ನಂ 847/10)	Dawalasab B Bagawan R.s.no:847/10	-	3800

436	ವಾರ್ಡ್ ನಂ 19	ಅಸ್ಲಂ ಹುಸೇನಸಾಬ ಡೋಣಿ ಉರ್ಫ ನಾಟೀಕಾರ ಲೇಔಟ್. ರಿ.ಸ.ನಂ: 888/3	Aslam Husenasab doni urf Natikar R.s.no:888/3.	-	3800
437	ವಾರ್ಡ್ ನಂ 19	ಕಾಶೀಮಸಾಬ ದಾವಲಸಾಬ ಅಂಗಡಿ ಲೇಔಟ್.ರಿ.ಸ.ನಂ: 888/4	Kashimasab Dawalasab Angadi R.s.no:888/4.	-	3800
438	ವಾರ್ಡ್ ನಂ 19	ಸಿದ್ದಣ್ಣ ಶರಣಪ್ಪ ಚಿಂಚೋಳ್ಳಿ ಲೇಔಟ್ ರಿ.ಸ.ನಂ. 867/15	Siddanna S Chincholli Layout S.no: 867/15	-	3000
439	ವಾರ್ಡ್ ನಂ 19	ಬಸವಂತ ರಾಮಚಂದ್ರ ಕಾಂಬಳೆ ಲೇಔಟ್ ರಿ.ಸ.ನಂ. 867/2	Basavant R Kambale Layout S.no: 867/2	-	3000
440	ವಾರ್ಡ್ ನಂ 20	ಶರಣಪ್ಪ ಈಳಿಗೇರ ತಾರಾಪೂರ ಲೇಔಟ್ ಹಿಂಭಾಗ	Sharanappa Ilager Layout Back Side Of Tharapur Layout.	-	5600
441	ವಾರ್ಡ್ ನಂ 20	ಪ್ರೊಫೆಸರ್ ಕಾಲೋನಿ ಕಲ್ಯಾಣ ನಗರ ಪದ್ಮರಾಜ ಕಾಲೋನಿ	Proffeser Colony Kalyan Nagar Padmaraj Clony	-	5900
442	ವಾರ್ಡ್ ನಂ 20	ಮುತ್ತಗಿ ಲೇಔಟ್ ಎ.ಬಿ.ಮುಲ್ಲಾ ಲೇಔಟ್ ಗೆ ಹೊಂದಿ ರಿ.ಸ.ನಂ. 832	Muttagi Layout.Attachment Of A.B.Mulla Layout.R.s.no:832	-	5900
443	ವಾರ್ಡ್ ನಂ 21	ವೀರೂಪಾಕ್ಷಿ ತಾರಾಪೂರ ಲೇಔಟ್ ಸಂಗಮಲಾಡ್ಡೆ ಎದುರು	Virupakshi Taharapur Layout Opposite Of Sangam Ladge	-	5900
444	ವಾರ್ಡ್ ನಂ 21	ಬಾಪುಗೌಡ ಬಿರಾದಾರ ಲೇಔಟ್ ತಾರಾಪೂರ ಲೇಔಟ್ ಪಕ್ಕದಲ್ಲಿ ರಿ.ಸ.ನಂ. 839	Bapugouda Biradar Layout Side Of Tharapur Layout.R.s.no:839	-	5600
445	ವಾರ್ಡ್ ನಂ 22	ಶರಣಪ್ಪ ಈರಪ್ಪ ಕುರಡೆ ಸೋಂಪೂರ ಗ್ರಾಮದ ರಸ್ತಾಕ್ಕೆ ಹೊಂದಿ ರಿ.ಸ.ನಂ. 842	Sharanappa Kurade Layout.Near Sompur Road R.s.no:842	-	3000
446	ವಾರ್ಡ್ ನಂ 22	ಶ್ರೀ ಅಶೋಕ ಮಲ್ಲಪ್ಪ ಮನಗೂಳಿ ಲೇಔಟ್ ರಿ.ಸ.ನಂ.841/2	Ashok Mallapp Managuli layout Rsno. 841/2	-	3800
447	ವಾರ್ಡ್ ನಂ 22	ಶಿವಪ್ಪ ಹೊನ್ನಪ್ಪ ಬಿರಾದಾರ ಲೇಔಟ್ ರಿ.ಸ.ನಂ.841/1	Shivappa Honnappa Biradar Layout RSN0.841/1	-	3800
448	ವಾರ್ಡ್ ನಂ 23	ಸೋಮಶೇಖರಗೌಡರ ಲೇಔಟ್ ಬಂದಾಳ ರೋಡಿಗೆ ಹೊಂದಿ ರಿ.ಸ.ನಂ. 822/5	Somashekaragouda Layout Near Bandal Road.R.s.no:822/5	-	4700

449	ವಾರ್ಡ್ ನಂ 23	ಗಂಗಾಧರ ಪೂಜಾರಿ (ಮಲಕಣ್ಣ) ಲೇಔಟ್ ವಿಜಾಪೂರ ರೋಡ್ ಕೆ.ಇ.ಬಿ.ಹತ್ತಿರ ರಿ.ಸ.ನಂ. 823	Gangadhar Pujari (Malakanna) Layout vijayapur Road Near KEB.R.s.no:823	-	3800
450	ವಾರ್ಡ್ ನಂ 23	ಮಲ್ಲಿಕಾರ್ಜುನ ಮ. ಹಿರೇಮಠ ಲೇಔಟ್ ಸೋಂಪೂರ ಗ್ರಾಮಕ್ಕೆ ಹೋಗುವ ರಸ್ತೆಗೆ	Mallikarjun M Hiremath Layout Near Sompur Road	-	3000
451	ವಾರ್ಡ್ ನಂ 23	ಶಿವಯ್ಯ ಹಿರೇಮಠ ಸೋಂಪೂರ ಗ್ರಾಮದ ರಸ್ತಾಕ್ಕೆ	Shivayya Hiremath Near Sompur Road	-	3000
452	ವಾರ್ಡ್ ನಂ 23	ಚಿತ್ತವಾಡಗಿ ವೀರೂಪಾಕ್ಷಪ್ಪ ಬಂದಾಳ ಗ್ರಾಮದ ರಸ್ತಾಕ್ಕೆ ಹೊಂದಿ ರಿ.ಸ.ನಂ. 825	Chitavadagi Virupakshappa Near Bandal Road.R.s.no:825	-	3000
453	ವಾರ್ಡ್ ನಂ 23	ಬಸಲಿಂಗಪ್ಪ ಸಾ. ಬಗಲಿ ಲೇಔಟ್ ಗಾಣಿಗೇರ ಸಮಾಜದ ರಿ.ಸ.ನಂ. 823	Basalingappa S Bagali Layout Ganager Community.R.s.no:823	-	3800
454	ವಾರ್ಡ್ ನಂ 23	ಸರಕಾರಿ ನೌಕರರ ಲೇಔಟ್ ಎನ್.ಜಿ.ಟಿ. ರಿ.ಸ.ನಂ. 814	N.G.O Layout. R.s.no:814	-	3800
455	ವಾರ್ಡ್ ನಂ 23	ಟಿ.ಎಂ.ಸಿ.ಲೇಔಟ್ ರಿ.ಸ.ನಂ. 842	T.M.C Layout R.s.no:842	-	3800
456	ವಾರ್ಡ್ ನಂ 23	ಶಾಂತವೀರ ಕಾಲೋನಿ ಸೋಂಪೂರ ರೋಡ	Shantveer Colony Near Sompur Road	-	3300
457	ವಾರ್ಡ್ ನಂ 23	ವೀರಭದ್ರೇಶ್ವರ ನಗರ ಸೋಂಪೂರ ರೋಡ	Virabhadreshwar Nagar Sompur Road.	-	3300
458	ವಾರ್ಡ್ ನಂ 23	ಶಿವಶರಣ ಈರಪ್ಪ ಮಾವೂರ (ರಿ.ಸ.ನಂ : 814/3)	Shivasharan Irappa Mavur..R.s.no:814/3	-	3700
459	ವಾರ್ಡ್ ನಂ 23	ಕಮಲಾಬಾಯಿ ಗೋಲಪ್ಪ ಸುಲ್ಪಿ (ರಿ.ಸ.ನಂ 821/3)	Kamalabai Golappa Sulpi..R.s.no:821/3	-	3000
460	ವಾರ್ಡ್ ನಂ 23	ಶಾಂತಸ್ವಾಮಿ ಮರಯ್ಯ ಹಿರೇಮಠ (ರಿ.ಸ.ನಂ : 818/2ಬಿ)	Shantaswami Marayya Hiremath .R.s.no:818/2B	-	3000
461	ವಾರ್ಡ್ ನಂ 23	ಅಲ್ಲಾಬಕ್ಷ ಮೌಲಾಲಿ ಬಾಗವಾನ (ರಿ.ಸ.ನಂ : 816/4ಬಿ)	Allabhakhsa Moulalali Bagawan R.s.no: 816/4B	-	3000
462	ವಾರ್ಡ್ ನಂ 23	ವೀರಪ್ಪ ನೀಲಪ್ಪ ಗುಣಾರಿ ಲೇಔಟ್ ರಿ.ಸ.ನಂ.. 814/1	Veerappa N Gunari Layout S.no:814/1	-	3700
463	ವಾರ್ಡ್ ನಂ 23	ವೆಂಕಟೇಶ ಲಕ್ಷ್ಮಣ ಸಿಂಧೆ ಲೇಔಟ್ ರಿ.ಸ.ನಂ. 811/1ಅ	Venkatesh L Shinde Layout S.no: 811/1A,	-	3800
464	ವಾರ್ಡ್ ನಂ 23	ಸುನೀಲ ಗುರಲಿಂಗಪ್ಪ ಹಳ್ಳೂರ ಲೇಔಟ್. ರಿ.ಸ.ನಂ:815/3,815/4,815/5.	Sunil Guralingappa Hallur R.s.no:815/3,815/4,815/5.	-	3800

ಸಿಂದಗಿ ಪಟ್ಟಣದ ಹೊಸ ಬಡಾವಣೆಗಳು/ New Layout

465	ವಾರ್ಡ್ ನಂ 06	ಅಧ್ಯಕ್ಷರು ಮಾಡರ್ನ ಎಜ್ಯುಕೇಷನ್ ಸೊಸಾಯಿಟಿ ಸಿಂದಗಿ ಲೇಔಟ್ ರಿ.ಸನಂ. 546/3,4.	Chif head Marden education sosayiti sindagi Layout S.no: 546/3,4.	-	4000
466	ವಾರ್ಡ್ ನಂ 02	ಸುಭಾಸ ಶಿವಪ್ಪ ಹೂಗಾರ ಲೇಔಟ್ ರಿ.ಸನಂ. 758/2ಬ,	Subhas s hugar Layout S.no: 758/2B.	-	3800
467	ವಾರ್ಡ್ ನಂ 12	ಗುರಪ್ಪ ರುದ್ರಪ್ಪ ಅಲ್ಲಾಪುರ ಲೇಔಟ್ ರಿ.ಸನಂ. 720/12.	Gurappa r Allapur Layout S.no:720/12.	-	3800
468	ವಾರ್ಡ್ ನಂ 18	ಅಮೀನ ನಬಿಲಾಲ ಬಾಗವಾನ ಲೇಔಟ್ ರಿ.ಸನಂ. 888/6.	Ameen n bagavan Layout S.no:888/6.	-	3800
469	ವಾರ್ಡ್ ನಂ 07	1) ಸುರೇಶ್ 2) ಸುನೀಲ ಗುರುಲಿಂಗಪ್ಪ ಹಳ್ಳೂರ ಲೇಔಟ್ ರಿ.ಸನಂ. 257/3.	1) Suresh 2) Sunil g hallur Layout S.no:257/3.	-	3000
470	ವಾರ್ಡ್ ನಂ 19	ಸಿದ್ದಣ್ಣ ಶರಣಪ್ಪ ಚಿಂಚೋಳ್ಳಿ ಲೇಔಟ್ ರಿ.ಸನಂ. 867/15	Siddanna s chincholli Layout S.no: 867/15.	-	2800
471	ವಾರ್ಡ್ ನಂ 06	ಪ್ರಮೀಳಾ ಸಿದ್ದನಗೌಡ ಪಾಟೀಲ ಲೇಔಟ್ ರಿ.ಸನಂ. 483/2	Pramila s Patil Layout S.no: 483/2.	-	3000
472	ವಾರ್ಡ್ ನಂ 03	ಬಾಬುಗೌಡ ನಿಂಗನಗೌಡ ಪಾಟೀಲ ಲೇಔಟ್ ರಿ.ಸನಂ. 483/1.	Babugouda n patil Layout S.no: 483/1.	-	3000
473	ವಾರ್ಡ್ ನಂ 19	ಬಾಬು ಬಾಷ್ಯಾಸಾಬ ಕರ್ಜಗಿ ಲೇಔಟ್ ರಿ.ಸನಂ. 870/17.	Babu b karjagi Layout S.no: 870/17.	-	3800

474	ವಾರ್ಡ್ ನಂ 17	ಮಾಂತವ್ವ ನೀಲಪ್ಪ ಸುಲ್ಪಿ 2) ಸಿದ್ದಲಿಂಗವ್ವ ಜಗದೀಶ ಹೊಸಮನಿ ಲೇಔಟ್ ರಿ.ಸಂ.1011/5.	1) Mantavva n sulpi 2) Siddalingavva J hosamani Layout S.no: 1011/5.	-	2500
475	ವಾರ್ಡ್ ನಂ 17	ನಿಂಗಯ್ಯ ಸಿದ್ದಯ್ಯ ಹಿರೇಮಠ ಹಾಗೂ ಈರಯ್ಯ ಸಿದ್ದಯ್ಯ ಹಿರೇಮಠ ಲೇಔಟ್ ರಿ.ಸಂ. 955/ಅ1/ಅ, 955/5.	Ningayya s hiremath and Irayya s hiremath Layout S.no: 955/A1/A, 955/5.	-	2800
476	ವಾರ್ಡ್ ನಂ 18	ರೋಹಿತ ನಿಂಗಯ್ಯ ಹಿರೇಮಠ ಲೇಔಟ್ ರಿ.ಸಂ. 847/2ಕೆ.	Rohit n hiremath Layout S.no:847/2K.	-	3800
477	ವಾರ್ಡ್ ನಂ 06	ನಾಗೇಶ ಹಣಮಂತ ಉಪ್ಪಾರ ಲೇಔಟ್ ರಿ.ಸಂ. 254/5.	Nagesh h uppar Layout S.no: 254/5.	-	2500
478	ವಾರ್ಡ್ ನಂ 06	ಸೂರ್ಯಕಾಂತ ಸಿದ್ದಪ್ಪ ಚೌಧರಿ ಲೇಔಟ್ ರಿ.ಸಂ. 499/1,	Suryakant s choudri Layout S.no: 499/1.	-	3000
479	ವಾರ್ಡ್ ನಂ 12	ಸಲೀಮ ನಬಿಲಾಲ ಬಾಗವಾನ ಲೇಔಟ್ ರಿ.ಸಂ.786/2.	Saleem n bagavan Layout S.no: 786/2.	-	3800
480	ವಾರ್ಡ್ ನಂ 12	ಸಂಗಮೇಶ ಅಂದಾನಿಗೌಡ ಪಾಟೀಲ ಲೇಔಟ್ ರಿ.ಸಂ.802/2.	Sangamesh a patil Layout S.no: 802/2.	-	3800
481	ವಾರ್ಡ್ ನಂ 12	ನಿರ್ಮಲಾ ರಾಜಶೇಖರ ಮಣೂರ ಹಾಗೂ ಬಸವೇಶ ರಾಜಶೇಖರ ಮಣೂರ ಲೇಔಟ್ ರಿ.ಸಂ. 800.	Nirmala r manur and basavesh r manur LayoutS.no: 800.	-	4000
482	ವಾರ್ಡ್ ನಂ 06	ಮಲ್ಲಿಕಾರ್ಜುನ ಶಾಂತಪ್ಪಗೌಡ ಬಿರಾದಾರ ಲೇಔಟ್ ರಿ.ಸಂ. 495/4.	Mallikarjun S biradar Layout S.no: 495/4.	-	3000
483	ವಾರ್ಡ್ ನಂ 02	1) ಪ್ರಕಾಶ 2) ಅಶೋಕ ಸಿದ್ದಪ್ಪ ನಿಗಡಿ ಲೇಔಟ್ ರಿ.ಸಂ. 779/1.	1) Prakash 2) Ashok s nigadi Layout S.no:779/1.	-	3800
484	ವಾರ್ಡ್ ನಂ 02	ಕಮಲಾಬಾಯಿ ರಾಮಚಂದ್ರ ಕಾಂಬಳೆ ಲೇಔಟ್ ರಿ.ಸಂ.776/6.	Kamalabai r kambale Layout S.no: 776/6.	-	4400
485	ವಾರ್ಡ್ ನಂ 02	ರಾಮಚಂದ್ರ ತುಳಜಾರಾಮ ಕಾಂಬಳೆ ಲೇಔಟ್ ರಿ.ಸಂ. 776/1ಬ1.	Ramachandra t kambale Layout S.no: 776/1B1.	-	4400
486	ವಾರ್ಡ್ ನಂ 02	ಅಬ್ದುಲರಜಾಕ ಅಬ್ದುಲಅಜೀಜ ಬಾಗವಾನ ಲೇಔಟ್ ರಿ.ಸಂ.757/3.	Abdularajak A bagavan Layout S.no: 757/3.	-	3800

487	ವಾರ್ಡ್ ನಂ 17	ಗುರುಬಸಪ್ಪ ಘನಲಿಂಗಪ್ಪ ಬಮ್ಮಣ್ಣಿ ಲೇಔಟ್ ರಿ.ಸಂ. 947/3.	Gurubasappa G bammanni Layout S.no: 947/3.	-	3000
488	ವಾರ್ಡ್ ನಂ 19	ವಿಕ್ರಮ ರುಕ್ಮಾಂಗದ ಉರ್ಫ ದೀಲಿಫ ಕುಲಕರ್ಣಿ ಲೇಔಟ್ ರಿ.ಸಂ. 847/7.	Vikram r kulakarni Layout S.no: 847/7.	-	3800
489	ವಾರ್ಡ್ ನಂ 23	ವಿಜಯಲಕ್ಷ್ಮಿ ಸಿದ್ದಪ್ಪ ಬಿರಾದಾರ ಲೇಔಟ್ ರಿ.ಸಂ. 853/1.	Vijayalaxmi s biradar Layout S.no: 853/1.	-	3000
490	ವಾರ್ಡ್ ನಂ 19	ಬಾಬು ಬಾಷ್ಯಾಸಾಬ ಕರ್ಜಗಿ ಲೇಔಟ್ ರಿ.ಸಂ. 883/1.	Babu b karjagi Layout S.no: 883/1.	-	3400
491	ವಾರ್ಡ್ ನಂ 19	ಬಸವಂತ ರಾಮಚಂದ್ರ ಕಾಂಬಳೆ ಲೇಔಟ್ ರಿ.ಸಂ. 853/3ಅ.	Basavant r kambale Layout S.no: 853/3A.	-	3000
492	ವಾರ್ಡ್ ನಂ 02	ವಿಶ್ವನಾಥ ರಾಚಪ್ಪ ಲೋಣಿ ಲೇಔಟ್ ರಿ.ಸಂ. 704/1.	Vishwanath r loni Layout S.no: 704/1.	-	3800
493	ವಾರ್ಡ್ ನಂ 19	ಸಂಗನಗೌಡ ಸಿದ್ದಪ್ಪ ಭೂಸನೂರ ಲೇಔಟ್ ರಿ.ಸಂ. 847/8.	Sanganagouda s Bhusanur Layout S.no: 847/8.	-	3800
494	ವಾರ್ಡ್ ನಂ 12	ಹಣಮಂತ್ರಾಯ ಶಿವಶರಣಪ್ಪ ಚಿಂಚೋಳ್ಳಿ ಲೇಔಟ್ ರಿ.ಸಂ. 794/2,7.	Hanamantray s chincholi Layout S.no: 794/2,7.	-	3800
495	ವಾರ್ಡ್ ನಂ 17	ಶ್ರೀಕಾಂತ ಶಾವಂತ್ರವ್ವ ಸೋಮಜ್ಯಾಳ ಲೇಔಟ್ ರಿ.ಸಂ. 993/7.	Shrikant s somajyal Layout S.no: 993/7.	-	3000
496	ವಾರ್ಡ್ ನಂ 07	ಜೋಮೆನ್ ಜೋಸ್ ಥೋಟ್ಟಿಯಲ್ ಲೇಔಟ್ ರಿ.ಸಂ. 465/4.	Jomen josTottiyal Layout S.no: 465/4.	-	3000
497	ವಾರ್ಡ್ ನಂ 02	ಬಸವರಾಜ ಕಲ್ಯಾಣಪ್ಪ ಬನ್ನಟ್ಟಿ ಲೇಔಟ್ ರಿ.ಸಂ. 757/2ಬ/1.	Basavaraj k bannetti Layout S.no: 757/2B/1.	-	3800
498	ವಾರ್ಡ್ ನಂ 03	ಆರ್ ಎಮ್ ಅಮರಣ್ಣವರ (ಮಹಾಲಕ್ಷ್ಮಿ ನಗರ) ಲೇಔಟ್. ರಿ.ಸಂ. 484.	R M Amarannavar (Mahalaxmi nagar) Layout S.no: 484.	-	3000

ಆಲಮೇಲ ಪಟ್ಟಣ/Almel Twon

499	ಆಲಮೇಲ ದಿಂದ ಇಂಡಿ ರಸ್ತಾಗೆ ಹೊಂದಿಕೆ ನಂದಿರುವವಡ- ಬಲ ಆಸ್ತಿ ನಂಬರಗ	2677/1, 2677/2, 2677/3, 2677/4, 2677/5, 2677/6, 2677/7, 2677/8, 2677/9, 2677/10, 2677/11, 2677/12, 2677/13, 2677/14, 2677/15, 2677/16, 2677/17, 2677/18, 2678, 2678/1, 2678/2, 3/2, 3/3, 3/4, 3/5, 3/6, 3/7, 3/8, 3/9, 3/10, 3/11, 3/12, 3913, 3/14, 3/15, 3/16, 3/17, 3/18, 3/19, 3/20.	4000	5000
500	ಆಲಮೇಲ ದಿಂದ ಸಿಂದಗಿ ರಸ್ತಾಗೆ ಹೊಂದಿಕೆ ನಂದಿರುವವಡ- ಬಲ ಆಸ್ತಿ ನಂಬರಗ	3482/03, 3483/04, 3484/05, 3485/06, 3487/07, 3487/08, 3488/09, 3489/10, 3490, 3491, 3346/1, 3346/1/2, 3347/2, 3348/3, 3348/4.	4000	6000
501	ಆಲಮೇಲ ದಿಂದ ಅಫಜಲಪ ನರ ರಸ್ತಾಗೆ ಹೊಂದಿಕೆ ನಂದಿರುವವಡ- ಬಲ ಆಸ್ತಿ ನಂಬರಗ	1039/51, 1817, 1818, 1819, 1820, 1899, 1900, 1901, 1902, 1928, 1929, 1904, 1910, 1911, 1912, 1913, 1914, 1926, 1925, 1927, 1931, 1935, 1941, 2000, 2011, 2020, 2026, 2029, 2022, 2023, 2024, 2025, 2030.	3000	5000
502	ಆಲಮೇಲ ಪಟ್ಟಣದ ಮುಖ್ಯ ಬಜಾರ	842, 842/1, 844, 844/1, 844,2, 846, 846/1, 848/2, 875, 876, 877, 878, 890, 891, 892.	3000	4000

503	ವಾರ್ಡ್ ನಂ 1	1) ಸುಂಬಡ ಇವರ ಪ್ಲಾಟ 2) ಮಹಾಜನ ಇವರಪ್ಲಾಟ 3) ಯು ಕೆ ಪಿ ಕ್ಯಾಂಪ ಸಿಂದಗಿ ರೋಡ 4) ಬಸವ ನಗರ 5) ದನದ ಬಜಾರ 6) ನಾಡ ಕಛೇರಿ 7) ಆರ್ಡಶ ನಗರ (ಶುಕುರಸಾಬ ಪ್ಲಾಟ) 8) ಗಾಲೀಬಸಾಹೇಬ ದರ್ಗಾ 9) ಪೋಲಿಸ್ ಠಾಣೆ 10) ಯು ಕೆ ಪಿ ರೋಡ ಇಂಡಿ ರೋಡ.	1)Sumbad Plots 2)Mahajan plots 3) U.K.P Camp Sindagi Road 4) Basav Nagar 5) Cattel Market 6) Bhoomi Office 7)Adarsh Nagar (Shukurasab plots) 8)Galibasaheb Darga 9)Police Stations 10)U.K.P Road Indi Road	2100	2300
504	ವಾರ್ಡ್ ನಂ 01	1) ಇಮಾಮುದ್ದೀನ ಕಾ ಸುಂಬಡಲೇಔಟ್. 2) ಸಂತೋಷ ಪ ಇವಣಿ ಲೇಔಟ್. 3) ಕೃಷ್ಣಾಜಿ ಗುತ್ತೇದಾರ ಲೇಔಟ್. 4) ನೀಲಪ್ಪ ರು ಮಹಾಜನ ಲೇಔಟ್. 5)ಗಣೇಶ ನಗರ (ಆಶ್ರಯ ಕಾಲೋನಿ). 6) ಶಿವಶಂಕರ ಭೀಮಸೇನ ಮಲಘಾಣ ಲೇಔಟ್. 7) ಮಹಾದೇವ ಲ	1)Imamuddin k sumbad Layout 2) Santosh P Ivani Layout 3) Krushnaji Guttedar Layout 4) Nilappa R Mahaja Layout 5) Ganesh Nagar (Ashraya Colony) 6) Shivashankar Bhimasen Malaghan Layout 7) Mahadev L Sonna Layout 8) Shoukatali K Sumbad 9) Ganesh Nagar 10) Vinayak Nagar. S.No: 618/3A, 618/6, 618/7,	-	2100
505	ವಾರ್ಡ್ ನಂ 2	1) ಒಕ್ಕಲಿಗರ ಓಣಿ ()ಅಂಬಾಬಾಯಿ ಗುಡಿ ಹತ್ತಿರ 2) ಚಿನವರ ಮಡ್ಡಿ (ಕೆರೆ ಕೆಳಗೆ) 3) ಕನ್ನಡ ಗಂಡು ಮಕ್ಕಳ ಶಾಲೆ 4) ಆರೇರ ಓಣಿ 5) ನಾಗರ ಬಾವಿ ಹತ್ತಿರ 6) ಲಾಲ ಬಂದರ ಓಣಿ 7) ನಾಶಿರವರ ಓಣಿ 8) ಮೇಟಿ ಇವರ ಓಣಿ	1) Okkaligara Area 2) Near Ambabayi Temple 3) Chinnavar Maddi (Down Of Lake)3)Government Boys School 4) Area Area 5)Near Nagar Bhavi 6)Lal Bandar Area 7) Nashi Area 8) Meti Area	2700	2700
506	ವಾರ್ಡ್ ನಂ 02	1) ಶುಕುರಸಾಬ ಬೇಪಾರಿ ಲೇಔಟ್. 2) ಪ್ರಭಾವತಿ ಶಿವಶಂಕರ ಗುಂದಗಿ ಲೇಔಟ್. 3)ದನದ ಬಜಾರ 4) ಮೇನ ಬಜಾರ ರೋಡ 5) ಒಕ್ಕಲಿಗರ ಓಣಿ 6) ಆರೇರ ಓಣಿ ರಿ.ಸ.ನಂಬರಗಳು: 802/ಎ1.	1) Shukursab Bepari Layout 2) Prabhavati Shivashankar Gundagi Layout 3) Cattel Bazar 4) Main Bazar 5) Okkaligar Area 6) Arer Area. S.No: 802/A1 & 803, 762/1.	-	2500
507	ವಾರ್ಡ್ ನಂ 3	1) ಕಾಳಮ್ಮನ ಗುಡಿ 2) ಹಿರೇಮಠ ಹತ್ತಿರ 3) ನಾಶಿವರ ಓಣಿ 4) ಅಂಬಾ ಭವಾನಿ ಚೌಕ 5) ನಣದಿ ಇವರ ಓಣಿ	1) Kamma Temple 2)Near Hireamth 3)Nashi Area 4) Ambabhavani Circle 5) Nanadi Area	2100	2300
508	ವಾರ್ಡ್ ನಂ 03	1) ಮೇನ ಬಜಾರ ರೋಡ 2) ಧನಶ್ರೀಯವರ ಓಣಿ	1) Main Bazar Road 2) Dhanashreeravar Area	-	2100
509	ವಾರ್ಡ್ ನಂ 4	1) ಮುಲ್ಲಾ ಇವರ ಓಣಿ 2) ಖಾಜಿ ಇವರ ಓಣಿ 3) ಮೌನೇಶ್ವರಿ ಗುಡಿ 4) ಜುಮ್ಮಾ ಮಸೂತಿ	1) Mulla Area 2) Khaji Area 3) Mouneshwari Teample 4) Jumma Mazid	2100	2300
510	ವಾರ್ಡ್ ನಂ 04	1) ಜೋಗೂರ ಓಣಿ	1) Jogur Area	-	2100
511	ವಾರ್ಡ್ ನಂ 5	1) ಕರ್ನಾಟಕ ಬ್ಯಾಂಕ ಹತ್ತಿರ 2) ಮೇನ ಬಜಾರ 3) ಕಾಮಣ ಕಟ್ಟಿ 4) ಮೇನ ಬಜಾರ ರೋಡ 5) ಜೋಗೂರ ಓಣಿ	1) Near Karnataka Bank 2)Kamanm Katti 4) Main Bajar Road 5) Jogur Area	3100	3300

512	ವಾರ್ಡ್ ನಂ 05	1)ರಾಮದೇವರ ಗುಡಿ ಹತ್ತಿರ ಮೇನರೋಡ 2) ಪಂಚಾಯತಿ ಆವರಣ	1)Near Ramadevar Tepmle Main Road 2) Panchayat Ground	-	3100
513	ವಾರ್ಡ್ ನಂ 6	1) ನಂದಿ ಇವರ ಅಡತಿ ಹತ್ತಿರ 2) ಬಸ್ಸಾಂಡ ಹತ್ತಿರ 3) ಮೇಲಿನಮನಿ ಇವರ ಓಣಿ 4) ಮರಗಮ್ಮ ಗುಡಿ 5) ರಂಗರ ಓಣಿ 6) ಕನ್ನೋಳ್ಳಿ ಇವರ ಓಣಿ 7) ತಳವಾರ ಓಣಿ 8) ಸಿನಿಮಾ ಟಾಕೀಜ ಹತ್ತಿರ	1) Near Nandi Yard 2)Near BusStand 3)Melinmani Area 4)Maragamma Temple 5) Rangar Area 6) Kannolli Area 8) Talawar Area 9) Near Cenima Talkies	3100	3300
514	ವಾರ್ಡ್ ನಂ 06	ಬ್ಯಾಂಕ ಹತ್ತಿರ 2) ಬಸವೇಶ್ವರ ಚೌಕ(ಪಂಚಾಯತ ಅಂಗಡಿಗಳು) 3) ಮಹೇಂದ್ರಕರ ಓಣಿ 4) ಫರಸಾರವರ	1) Near PKPS 2) Basaveshwar Circle (Panchayat Shops) 3) Mahendrakar Street 4) Farasarvar Street	-	3100
515	ವಾರ್ಡ್ ನಂ 7	1) ಕಲ್ಮನಿ ಇವರ ಓಣಿ 2) ಬೋವಿ ಇವರ ಓಣಿ 3) ಸುಂಬಡ ಇವರ ಓಣಿ 4) ಹಳೆ ದನದ ದವಾಖಾನೆ 5) ಮಾನಕರ ಇವರ ಓಣಿ 6) ಸಾಲೋಟಗಿ ಇವರ ಓಣಿ 7) ಗುರುಕಾರ ಇವರ ಓಣಿ 8) ಟೀಚರ್ ಕ್ವಾರ್ಟರ್ಸ್	1) Kalmani Area 2) Bhovi Area 3)Sumbad Area 4)Old Catteles Hospital 5) Manakar Area 6) Salotagi Area 7)Gurukar Area 8) Teachers Quarters	2100	2300
516	ವಾರ್ಡ್ ನಂ 8	1) ಕಾಚಾಪೂರ ಓಣಿ 2) ಪೀಳಬಂಟಿ ಇವರ ಓಣಿ 4) ಜಮಾದಾರ ಇವರ ಓಣಿ 5) ಅಪಘಾನ ಓಣಿ 6) ಕಮಲಾಪೂರ ಓಣಿ 7) ಪುರಾಣಿಕ ಓಣಿ 8) ಸೌದಾಗರ ಓಣಿ	1)Kachapur Area 2) Pilabanti Area 3)Jamadar Area 4)Afgan Area 5)Kamalapur Area 6)Puranik Area 7) Soudagar Area	2100	2300
517	ವಾರ್ಡ್ ನಂ 08	1) ಕಲ್ಮನಿ ಓಣಿ. 2) ವಡ್ಡರ ಓಣಿ 2) ಪುರಾಣಿಕ ಓಣಿ	1) Kalmani Street 2) Vaddar street 3) Puranik Street	-	2100
518	ವಾರ್ಡ್ ನಂ 9	1) ಗಾಂದಿ ಚೌಕ 2) ಕುಲಕುಟಗೇರ ಓಣಿ 3) ಸೌದಾಗರ ಓಣಿ 4) ಉಡಚ್ಯಾಣ ಓಣಿ 5) ಗಣಿಹಾರ ಮಾಸ್ತಾರ ಮನೆ ಹತ್ತಿರ	1) Gandhi Circle 2)Kulakutagar Area 3) Soudagar Area 4) Udachyan Area 5) Near Ganihar Teacher Home	2100	2300
519	ವಾರ್ಡ್ ನಂ 09	1) ವಡ್ಡರ ಓಣಿ	1) Vaddar Street	-	2100
520	ವಾರ್ಡ್ ನಂ 10	1) ಹೊಸಮನಿ ಓಣಿ 2) ಕಾಮಣ ಕಟ್ಟಿ 3) ವೀರಬದ್ರೇಶ್ವರ ಗುಡಿ 4) ದೇಶಮುಖ ಮನೆ ಹತ್ತಿರ 5) ವಿರಕ್ತ ಮಠ 6) ಮಕಾನದಾರ ಓಣಿ 7) ಬಸೇಟ ಭಾವಿ ಹತ್ತಿರ.	1) Hosamani Area 2) Kamanna Katti 3) Virabhadreshwar Temple 4) Near Deshmukh Home 5)Viraktha Matha 6) Makanadar Area 7) Near Baset Well	2100	2300
521	ವಾರ್ಡ್ ನಂ 10	1) ಕಂಬಾರ ಓಣಿ 2) ನಾವದಗಿಯವರ ಓಣಿ	1) Kambar Street 2) Navadagi Street	-	2100

522	ವಾರ್ಡ್ ನಂ 11	1) ಹಿಕ್ಕನಗುತ್ತಿ ಓಣಿ 2) ಗುಲ್ಬರ್ಗಾ ರೋಡ 3) ಜಾತಗಾರ ಓಣಿ ಮಸೂತಿಮುಂದೆ 4) ನಾಟೀಕಾರ ಓಣಿ 5) ಹನುಮಾನ ಗುಡಿ	1) Hikkanagutti Area 2) Kalaburgi Road 3) Jathagar Area Opposite Mazid 4) Natikar Area 5) Hanuman Temple	2100	2300
523	ವಾರ್ಡ್ ನಂ 11	1) ಕಲಕುಟಗೇರ ಓಣಿ 2) ವೀರಭದ್ರಗುಡಿ 3)ರಜಪೂತ ಓಣಿ	1) Kalakutager Street 2) Veerabhdra Temple 3) Rajaputh Street	-	2100
524	ವಾರ್ಡ್ ನಂ 12	1) ಗೊಂದಳಿಗೇರ ಓಣಿ 2) ಬಾಗವಾನ ಓಣಿ 3) ಬೇಡರ ಓಣಿ 4) ಚೌದರಿ ಓಣಿ	1) Gondaliger Area 2) Bagawan Area 3) Bedar Area 4) Choudhri Area	2100	2300
525	ವಾರ್ಡ್ ನಂ 13	1) ಸುಂಬಡದವರ ಪ್ಲಾಟ 2) ಗುಂದಗಿ ಪೆಟ್ರೋಲ ಪಂಪ 3) ಕಾಚಾಪೂರ ಪ್ಲಾಟ 4) ಬಳೂರಗಿ ಪ್ಲಾಟ 5) ಎ ಕೆ ನಂದಿ ಹೈಸ್ಕೂಲ 6) ಗೋಗಾವಿ ಪ್ಲಾಟ 7) ಸರಕಾರಿ ಆಸ್ಪತ್ರೆ 8) ಅಂಬೇಡ್ಕರ ನಗರ	1) Sumbad Plots 2) Gundagi Petrol Pump 3) Kachapur Plots 4)Baluragi Plots 5)A.K Nandi HighSchool 6)Gogavi Plots 7) Governement Hospital 8) Ambedkar Nagar	2300	2500
526	ವಾರ್ಡ್ ನಂ 13	1) ಮಮ್ಮದಶರೀಫ ಮಿ ಶರೀಫ ಲೇಔಟಿಟ 2) ಬಸಯ್ಯ ಗುತ್ತೇದಾರ ಲೇಔಟಿಟ 3) ಕಲಬುರ್ಗಿ ರೋಡ. ರಿ.ಸ.ನಂಬರಗಳು: 605/1, 609/2ಬ.	1) Mammadasharif M Layout 2) Basayya Guttedar Layout 3) Kalaburgi Road. S.No: 605/1, 609/2B.	-	2100
527	ವಾರ್ಡ್ ನಂ 14	1) ಅಂಬೆಡ್ಕರ ನಗರ 2) ಗುಲ್ಬರ್ಗಾ ರೋಡ 3) ಬಡದಾಳ ಪೆಟ್ರೋಲ ಪಂಪ 4) ಹುಚ್ಚಪ್ಪ ಮುತ್ತಾನ ಗುಡಿ 5) ಸಂದೀಪ ಪಾಟೀಲ ತೋಟ.	1) Ambedkar Nagar 2) Kalaburgi Road 3) Badadal Petrol Pump 4) Huchappa Temple 6) Sandeep Patil Land	2100	2300
528	ವಾರ್ಡ್ ನಂ 14	1) ಹುಲಗೇಮ್ಮ ಗುಡಿ	1) Hulagamma Temple	-	2100
529	ವಾರ್ಡ್ ನಂ 15	1) ಅಣೆಪ್ಪ ಬಡಿಗೇರ ಅಡ್ಡಾ 2) ಮಾದರ ಓಣಿ 3) ಮಸಾಲಿ ಪ್ಲಾಟ 4) ಬೆನಕೋಟಗಿ ಮಠ 5) ವಿಶ್ವೇಶ್ವರ ಗುಡಿ 6) ಮಕ್ಕಾ ಮಸೂದಿ(ಅಜಾದ ಗಲ್ಲಿ)	1) Annappa Bideger Area 3) Madar Area 3) Masali plots 4)Benakotagi Matha 5) Vishweshwar Temple 6) Makka Mazid (Azad Area)	2100	2300
530	ವಾರ್ಡ್ ನಂ 15	1) ಸಿಂದಗಿಯವರ ಓಣಿ 2) ಡಾಂಗೆ ಮಸೂತಿ ಹತ್ತಿರ	1) Sindagi Street 2) Near Dange Majid	-	2100
531	ವಾರ್ಡ್ ನಂ 16	1) ಪಂಡಿತ ಮೇಲಿಮನಿ 2) ಸಾಲೋಟಗಿ ಪ್ಲಾಟ 3) ನಾರಾಯಣಕರ ಓಣಿ 4) ಬಾರಾ ಮಖಾನ ಓಣಿ	1) Pandit Melinamni 2) Salotagi Plots 3) Narayanakar Area 4)Bara Makhana Area	2100	2300

532	ವಾರ್ಡ್ ನಂ 16	1) ಖಟಕರ ಒಣಿ	1) Khtakar Street	-	2100
533	ವಾರ್ಡ್ ನಂ 17	1) ಅಕ್ಕತಂಗಿಯರ ಭಾವಿ 2) ಅಜಾದ ಗಲ್ಲಿ 3) ಕುರಬತಹಳ್ಳಿ ರಸ್ತಾ 4) ಸಾಲೋಟಗಿ ಪ್ಲಾಟ 5) ಕರಿದೇವರ ಗುಡಿ 6) ಬೇಪಾರಿ ಓಣಿ 7) ವಡ್ಡರ ಓಣಿ	1) Sisters Well 2)Azad Area 3)Kurabatahalli Road 4)Salotagi Plots 5)Karidevar Temple 6) Bepari Area 7) Vaddar Area	2100	2300
534	ವಾರ್ಡ್ ನಂ 18	1) ಕರಿದೇವರ ಗುಡಿ 2) ವಡ್ಡರ ಓಣಿ 3) ಗೊಂದಳಗೇರ ಓಣಿ 4) ಕಡಣಿ ಅಗಸಿ 5) ತಿಪ್ಪಿಗುಂಡಿ	Karidevara Temple 2) Vaddar Area 3) Gondhaliger Area 4)Kadani Area 5) Tippigundi	2100	2300
535	ವಾರ್ಡ್ ನಂ 19	1) ಕೆ ಪಿ ಆರ್ ಸುಗರ್ಸ್ ಲೇಔಟ್ ರಿ.ಸ.ನಂಬರಗಳು: 199/1, 199/2, 199/3.	1) K.P.R.Sugars Layout 199/2, 199/3.	-	2100
536	ವಾರ್ಡ್ ನಂ 19	1) ನಾರಾಯಣಕರ ಪ್ಲಾಟ 2) ಹಡಪದ ಓಣಿ 3) ಕುಂಬಾರ ಓಣಿ 4) ಸಾವಳಿಗೇಶ್ವರ ಚೌಕ 5) ಅಲೋಣಿಯವರ ಓಣಿ	1) Narayanakar Plots 2) Hadapad Area 3) kumbar Area 4) Savaligeshwar Circle 5) Aloni Area	2100	2300

ಆಲಮೇಲ ಪಟ್ಟಣದ ಹೊಸ ಬಡಾವಣೆಗಳು/ New Layout

537	ವಾರ್ಡ್ ನಂ 01	ಸೈದಬಾಷಾ ಹುಸೇನಸಾಬ ಜಮಖಂಡಿ ಲೇಔಟ್ ರಿ.ಸ.ನಂ. 620/3.	Saidabasha h jamakhandi Layout S.no: 620/3.		1400
538	ವಾರ್ಡ್ ನಂ 01	ಪ್ರಭು ವಸ್ತ್ರದ ವಾಲೀಕಾರ ಲೇಔಟ್ ರಿ.ಸ.ನಂ. 622/2..	Prabhu vastrad walikar Layout S.no: 622/2.		1400
539	ವಾರ್ಡ್ ನಂ 02	ಸೋಮಶೇಖರ ಸಿದ್ದಪ್ಪ ಆಸಂಗಿಹಾಳ ಲೇಔಟ್ ರಿ.ಸ.ನಂ. 766/4	Somashekhar s asangihal Layout S.no: 766/4.		1400
540	ವಾರ್ಡ್ ನಂ 19	ಮಹ್ಮದಯೂಸುಫ್ ತಾಜೋದ್ದೀನ್ ಬೆಣ್ಣೆಶಿರೂರ ಲೇಔಟ್ ರಿ.ಸ.ನಂ. 5/4.	Mahmadayusuf t benneshiroor Layout S.no: 5/4.		1300
541	ವಾರ್ಡ್ ನಂ 19	ಮಹ್ಮದಯೂಸುಫ್ ತಾಜೋದ್ದೀನ್ ಬೆಣ್ಣೆಶಿರೂರ ಲೇಔಟ್ ರಿ.ಸ.ನಂ. 5/7.	Mahmadayusuf t benneshiroor Layout S.no: 5/7.		1300

542	ವಾರ್ಡ್ ನಂ 19	ರಾಜಅಹ್ಮದ ಮೀರಾಸಾಬ ಬೆಣ್ಣೆಶಿರೂರ ಲೇಔಟ್ ರಿ.ಸಂ. 5/6.	Rajahmad m benneshiroor Layout S.no: 5/6.		1300
-----	-----------------	---	---	--	------

ದೇವರಹಿಪ್ಪರಗಿ ಪಟ್ಟಣ/devarahipparagi Twon

543	ವಿಜಯಪೂರ ದಿಂದ ಸಿಂದಗಿ ರಾಷ್ಟ್ರೀಯ ಉ ಹೆದ್ದರಿಗೆ ಹೊಂದಿಕೆ ಗೊಂಡಿರುವ ಎಡ-ಬಲ ಆಸ್ತಿ ಸಂಬರಗಳು.	1211/1, 1212/2, 1213/3, 1214/4, 1215/5, 1221/11, 1222/12, 1372/34, 1373/35, 1374/36, 1380/42, 1381/43, 1382/44, 1383/45, 1384/46, 3180/54, 3181/55, 3182/56, 3183/57, 3184/58, 3184/58/1, 3184/58/2, 3184/58/3, 3185/59, 3571/1, 3583/13, 3597/27, 4245/1, 4246/2, 4277/34, 4780/37, 4281/38, 5083/1, 5119/37, 5708/1, 5719/12, 5725/18, 5742/35, 5743/36, 5760/53, 5761/54, 5779/8, 7243/74, 9669/1, 9709/1, 9710/2, 9711/3, 9712/4, 9819/23, 9855/17, 9867/29, 9869/31, 10148/1, 10149/2, 10150/3, 10151/4, 10152/5, 10192/45, 10573/1, 10573/2, 10573/3, 10573/4, 10573/4, 10573/5, 10573/6, 10573/7, 10573/8, 10573/9, 10573/10, 10573/11, 10573/12, 10573/13, 10573/14, 10573/15, 10573/16, 10573/17, 10573/18, 10573/19, 10573/20, 10579/1, 10579/48, 10586/1, 10590/187, 10590/187A, 10590/189, 10590/191, 10590/193, 10590/195, 10590/197, 10590/199, 10590/201, 10590/203, 10590/205, 10590/207, 10590/209, 10590/211, 10590/213, 10590/215, 10590/217, 10590/219, 10590/221, 10590/223, 10597/1, 10597/2, 10597/3, 10597/4, 10597/5, 10597/6, 10597/7, 10597/8, 10597/9, 10597/10, 10597/11, 10597/12, 10597/13, 10597/14, 10597/15, 10597/16, 10597/17, 10597/18, 10597/19, 10597/20, 10597/21, 10597/22, 10597/23, 10611/1, 10619/67, 10619/68, 10619/69, 10619/70, 10619/71, 10619/72, 10619/73, 10619/74, 10619/75, 10619/76, 10619/77, 10619/78, 10632/1, 10632/2, 10632/3, 10632/4, 10632/5, 10637/27.	7000	9000
544	ಡಾ ಬಿ. ಆರ್. ಅಂಬೇಡ್ಕರ ವೃತ್ತ ದಿಂದ ಇಂಡಿ ರಸ್ತಾಕೆ ಹೊಂದಿಕೊ ಂಡಿರುವ ಎಡ- ಬಲ ಆಸ್ತಿ ಸಂಬರಗ ಳು.	2448/1, 2449/2, 2450/3, 2451/4, 2452/5, 2453/6, 2454/7, 2455/8, 2456/9, 3048/54, 3050/56, 3051/57, 3054/60, 3055/61, 3058/64, 3061/67, 3062/68, 10598/1, 10598/2, 10598/3, 10598/30, 10598/31, 10620/1, 10620/22, 10608/1, 10628/1, 10628/13, 10628/14, 10628/15.	6000	8000

545	<p>ದೇವರಹಿಪ ಪರಗಿ ದಿಂದ ತಾಳಿಕೋಟಿ ಹಾಗೂ ಹು.ಹಿಪ್ಪರಗಿ ರಸ್ತಾಕೆ ಹೊಂದಿಕೊ ಂಡಿರುವ ಎಡ- ಬಲ ಆಸ್ತಿ ಸಂಬರಗ ಳು.</p>	<p>2530/1, 2531/2, 2534/5, 2535/6, 2546/17, 2547/18, 2547/18, 2558/29, 2559/30, 2568/39, 2569/40, 2578/49, 2579/50, 2588/59, 2588/1, 2589/60, 2598/69, 2599/70, 2606/77, 2607/78, 2615/85, 2616/86, 2622/93, 2623/94, 2630/101, 2631/102, 2636/107, 2637/108, 2642/113, 2644/115, 6741/15, 6742/16, 6773/47, 6774/48, 6801/75, 6802/76, 6875/57, 6876/58, 6877/59, 6878/60, 6879/61, 6880/62, 6881/63, 6901/1, 6901/2, 6901/3, 6902/1, 6903/2, 6906/5, 6907/6, 6929/28, 6932/31, 6933/32, 7050/2, 7052/3, 7053/4, 7054/5, 7606/1, 7624/19, 8185/1, 8198/14, 8199/15, 8200/16, 8201/17, 8202/18, 9374/38, 9375/39, 9376/40, 9377/41, 9393/57, 9544/1, 9545/2, 9546/3, 9547/4, 9548/5, 9627/1/1/2, 9627/2/1/3, 9647/21, 9647/2/21/2, 9647/3/21/3, 9648/22, 10588/1, 10588/2, 10588/3, 10588/4, 10588/5, 10588/6, 10588/7, 10588/8, 10588/9, 10588/10, 10588/11, 10588/12, 10588/13, 10588/14, 10588/15, 10588/16, 10588/17, 10588/18, 10588/19, 10588/20, 10590/224, 10592/4, 10592/38, 10592/39, 10616/1, 10616/10, 10616/13, 10616/14, 10616/15, 10616/18, 10616/31, 10616/32, 10616/33.</p>	5000	7000
-----	--	--	------	------

546	ದೇವರಹಿಪ್ಪ ಸ್ವರಗಿ ಪಟ್ಟಣದ ಮುಖ್ಯ ಬಜಾರ ಪಾಣಿಜ್ಯ ಮಳಿಗೆಗಳ ಆಸ್ತಿ	4C, 4D, 5A, 5B, 6, 7A, 7B, 8, 10, 11, 12, 16, 17, 18B1, 18B2, 18A, 21, 22, 23, 24, 726A, 755B2, 756.		4000	5000
547	ವಾರ್ಡ್ ನಂ 1	ಸದಯ್ಯನಮಠ, ಮೇನ ಬಜಾರ ಜಮಾದಾರ ಓಣಿ.	1) Sadayyan Matha, Main Bajar, Jamadar Area	2500	2700
548	ವಾರ್ಡ್ ನಂ 2	ಯಲಗಾರ ಓಣಿ,ಲಕ್ಕಮನ ಕಟ್ಟಿ, ಗದ್ದಿನಮನೆ, ಮಲ್ಲಿಕಾರ್ಜುನ ಗುಡಿ, ಜಿಡ್ಡಿಮನೆಯವರ ಓಣಿ, ಭಾವಿಕಟ್ಟಿ ಓಣಿ, ಬೇವಿನ ಕಟ್ಟಿ,	Yalagar Area, Lakkaman Katti .Gaddagimane, Mallikarjun Temlpe, Jiddi House Area , Bhavikatti Area, Bhevin Katti	2100	2300
549	ವಾರ್ಡ್ ನಂ 3	ರಾವುತರಾಯನ ಗುಡಿ ಹತ್ತಿರ, ಕನ್ನಡ ಶಾಲೆ, ಹೂಗಾರ ಓಣಿ, ಹಡಪದ ಓಣಿ, ಕೇಂದ್ರ ಶಾಲೆ.	Near Ravutaray Temple , Kannada School, Hugar Area, Hadapad Area.Centre School	2100	2300
550	ವಾರ್ಡ್ ನಂ 4	ಪತ್ತಾರ ಓಣಿ, ಅಗಸರ ಓಣಿ, ಮೂೂರ ಓಣಿ, ಹುಡೆ.	Pattar Area.Agasar Area,Manur Area Hude	2100	2300
551	ವಾರ್ಡ್ ನಂ 5	ಜಲಕತ್ತಿ ಸಿದ್ಧಣ್ಣ ಅವರ ಓಣಿ, ಕರಿದೇವರ ದೇವಸ್ಥಾನ, ವಿಲ್.ಟಿ.ಹನಮಂತ ದೇವಸ್ಥಾನ.	Jalakatti Siddabba Area,Karidevar Temple .L.T Hanamanth Temple	2100	2300
552	ವಾರ್ಡ್ ನಂ 6	ವಿಠಲ ಮಂದಿರ ಓಣಿ, ಪರದೇಶಿ ಮಠ, ನಾಡಗೌಡರ ಓಣಿ, ಲಕ್ಷ್ಮಿ ಗುಡಿ.	Vittal Temple Area.Pradeshi Matha,Nadagoudar Area,Lakshmi Temple	2100	2300
553	ವಾರ್ಡ್ ನಂ 7	ದಿಂಡವಾರ ಓಣಿ, ಗದ್ದಿಗೆ ಮಠ, ಅರಳಿಮಟ್ಟಿ ಓಣಿ, ಜಡಿಮಠ ಅವರ ಓಣಿ, ಮೇನ ಬಜಾರ, ಚೌಡಿ.	Dindavar Area,Gaddige Matha.Aralimatti Area,Jadimatha Area,Main Bajar.Choudi	2500	2700
554	ವಾರ್ಡ್ ನಂ 8	ಬಸ್ ನಿಲ್ದಾಣ, ರಿಯಾಜ ಯಲಗಾರ ಅವರ ಬಡಾವಣೆ, ಸ.ನಂ. 704/ಅ/1, ನಿಂಗನಗೌಡ ಪಾಟೀಲ ಇವರ ಬಡಾವಣೆ ರಿ.ಸನಂ 704	Bus Stand,Riyaz Yalagar Plots, R.s.no:704/A/1,Ninganagouda Plots R.s.no:704	3100	3300

555	ವಾರ್ಡ್ ನಂ 8	ಹನುಮಾನ ನಗರ, ಮಶಾನವರ ಪ್ಲಾಟ, ಚಲವಾದಿಯವರ ಓಣಿ, ಡೊರ ಇವರ ಓಣಿ, ಸಮಗಾರ ಓಣಿ, ಕಸಾಬ ಓಣಿ, ಈಳಗೇರ ಓಣಿ, ದೇಸಾಯಿಯವರ ಮನೆ. ಬಡಾವಣೆ	.Hanuman Nagar.Mashanavar Plots,BabugoudaPatil,Chalavadi Area,Dora Area Samagar Area,Kasab Area,Ilager Area.Desi Home plots	2300	2500
556	ವಾರ್ಡ್ ನಂ 08	ದಾನಪ್ಪ ದುಂಡಪ್ಪ ಮಶಾನವರ ಲೇಔಟ್ ರಿ.ಸನಂ. 555/1ಅ.	Danappa D Mashanavar Layout S.no:555/1A.	-	2900
557	ವಾರ್ಡ್ ನಂ 08	ಬಾಬುಗೌಡ ನಿಂಗನಗೌಡ ಪಾಟೀಲ ಲೇಔಟ್ ರಿ.ಸನಂ. 730/1ಡ/1	Babugouda N Patil Layout S.no: 730/1D/1	-	2900
558	ವಾರ್ಡ್ ನಂ 8	ನಿಂಗನಗೌಡ ರಾಮನಗೌಡ ಪಾಟೀಲ ಲೇಔಟ್ ರಿ.ಸನಂ. 730/1ಡ/3	Ninganagoud R Patil Layout S.no: 730/1D/3	-	2900
559	ವಾರ್ಡ್ ನಂ 8	ಚಿದಂಬರ ರಾಮಚಂದ್ರ ನಾಡಗೌಡ ಲೇಔಟ್ ರಿ.ಸನಂ. 700/2 ನಾಡಗೌಡ ಬಡಾವಣೆ	Chidambar R Nadagoud Layout S.no: 700/2	-	2700
560	ವಾರ್ಡ್ ನಂ 8	ಬಾಬುಗೌಡ ರಾಮನಗೌಡ ಪಾಟೀಲ ಲೇಔಟ್ ರಿ.ಸನಂ. 703/1,	Babugouda R Patil Layout S.no: 703/1	-	2900
561	ವಾರ್ಡ್ ನಂ 8	ಬಾಬುಗೌಡ ರಾಮನಗೌಡ ಬಿರಾದಾರ ಲೇಔಟ್ ರಿ.ಸನಂ. 793/1ಬ,	Babugouda R Patil Layout S.no: 793/1B,	-	2900
562	ವಾರ್ಡ್ ನಂ 8	ಶಶಿಧರ ಸಿದ್ದನಗೌಡ ಪಾಟೀಲ ಲೇಔಟ್ ರಿ.ಸನಂ. 707ಅ	Shashidar S patil Layout S.no: 707A	-	2900
563	ವಾರ್ಡ್ ನಂ 8	ಪ್ರಕಾಶ ಶರಣಪ್ಪ ಬಿರಾದಾರ ಲೇಔಟ್ ರಿ.ಸನಂ. 697/2	Prakash S Biradar Layout S.no: 697/2.	-	2900
564	ವಾರ್ಡ್ ನಂ 9	ವಡ್ಡರ ಓಣಿ, ಮನಿಯಾರ ಓಣಿ, ಹುಂಡೇಕಾರ ಕಾಂಪ್ಲೆಕ್ಸ್, ಹರಿಜನ ಓಣಿ, ಮಾದರ ಓಣಿ, ಶಾಸಕರ ಮಾದರಿಯ ಪ್ರಾಥಮಿಕ ಶಾಲೆ, ನಾಯಕ ದವಾಖಾನೆ, ಸಾತೇಸಾಬ ದರ್ಗಾ.	Vaddra Area, Maniyar Area, Hundekar Complex, Harijan Area, Madar Area,MLA Primary School.Nayak Hospital,Satesab Darga,	2100	2300
565	ವಾರ್ಡ್ ನಂ 10	ಅಂಬೇಡ್ಕರ ಸರ್ಕಲ್, ಬಜಂತ್ರಿ ಅವರ ಓಣಿ, ಮುಲ್ಲಾ ಅವರ ಓಣಿ, ಇಂದಿರಾ ನಗರ, ಶಿವನ ಕಲ್ಲು, ಹಳೆ ಕುಂಬಾರ ಓಣಿ, ಕರೀದೇವರ ಗುಡಿ.	Ambedkar Circle,Bajanri Area,Mulla Area,Indira Nagar,Shivan Kalli,Kumbar Area.,Karidevar Temple	2500	2700

566	ವಾರ್ಡ್ ನಂ 11	ಪೋಲಿಸ್ ಸ್ಟೇಷನ್ ಹಿಂದೆ, ೧೦೦ಕ೨೨೨೨ ರೌಢಿ ಡೆ ಂಗ, ಬಿ.ಎಲ್.ಡಿ. ಶಾಲೆ, ಹಬ್ಬಿಬ ನಗರ, ಪೇಟ್ರೋಲ ಪಂಪ್, .	BackSide Of Police Stations, Venkateshwar high school, BLDE School.Habib Nagar,Petrol Pump,	2300	2500
567	ವಾರ್ಡ್ ನಂ 11	ಭಾರತ ನಗರ ಸ.ನಂ.540	Bharat Nagar R.s.no:540	2300	2500
568	ವಾರ್ಡ್ ನಂ 11	ಕಾಸಪ್ಪ ಸಾಲಕ್ಕಿ ರಿ.ಸ.ನ: 493/12.	Kasappa Salakki Layuot S.No: 493/12.	-	2500
569	ವಾರ್ಡ್ ನಂ 11	ರಿಯಾಜ ಯಲಿಗಾರ ಲೇಔಟ್ ರಿ.ಸ.ನಂ. 488/1ಅ.	Riyaz Yalagar Layuot S.No: 488/1A.	-	2500
570	ವಾರ್ಡ್ ನಂ 11	ಜಾಕಿರ ಫರಾಹಾನ ಕಮತಗಿ ಇವರ ಬಡಾವಣೆ ಸ.ನಂ. 580/2.	Jakirfarahan Kamatagi Plots R.s.no:580/2.	2300	2500
571	ವಾರ್ಡ್ ನಂ 11	ಗೌಂಡಿ ಲೇಔಟ್ ರಿ.ಸ.ನಂ:- 562/8.	Goundi Layout S.No:562/8.	-	2500
572	ವಾರ್ಡ್ ನಂ 11	ಆದರ್ಶ ಲೇಔಟ್ ರಿ.ಸ.ನಂ:476/1	Adarsha Layuot S.No: 476/1	-	2500
573	ವಾರ್ಡ್ ನಂ 11	ಶೇಖ ಲೇಔಟ್, ಮನಿಯಾರ್ ಲೇಔಟ್. ರಿ.ಸ.ನಂ, 05.	Shekha Layout, Maniyar Layuot S.No: 05.	-	2500
574	ವಾರ್ಡ್ ನಂ 11	ಹಂಜಗಿ ಲೇಔಟ್ ರಿ.ಸ.ನಂ. 687/6	Hanjagi Layuot S.No: 687/6.	-	2500
575	ವಾರ್ಡ್ ನಂ 11	ಅಬ್ದುಲಗಫೂರ ಲೇಔಟ್, ಈಶ್ವರ ಲೇಔಟ್. ರಿ.ಸ.ನಂ. 689/5, 689/4.	Abdulagapur Layout, Ishwar Layuot S.No: 689/5, 689/4.	-	2500
576	ವಾರ್ಡ್ ನಂ 11	ರಿಕಚಂದ ಚುನ್ನಿಲಾಲ ಪೋರವಾಲ ಲೇಔಟ್ ರಿ.ಸ.ನಂ. 560/10.	Rikachand C Porawal Layout S.no:560/10	-	2900
577	ವಾರ್ಡ್ ನಂ 11	ಹಾಸೀನ ಅಬ್ದುಲಸಾಬ ಮುಲ್ಲಾ ಲೇಔಟ್ ರಿ.ಸ.ನಂ. 550/6	Hasin A Mulla Layout S.no: 550/6	-	2900
578	ವಾರ್ಡ್ ನಂ 11	ಮಲ್ಲಪ್ಪ ಶಿವಪ್ಪ ಕೌಲಗಿ ಲೇಔಟ್ ಲೇಔಟ್ ರಿ.ಸ.ನಂ.489/1	Mallappa S Koulagi Layout S.no: 489/1	-	2900
579	ವಾರ್ಡ್ ನಂ 11	ಹನಮಂತ ನಾರಾಯಣ ಲಮಾನಿ ಲೇಔಟ್ ರಿ.ಸ.ನಂ. 488/3	Hanamant N Lamani Layout S.no: 488/3	-	2900
580	ವಾರ್ಡ್ ನಂ 11	ಶಿವಪ್ಪ ಮಡಿವಾಳಪ್ಪ ಬಿರಾದಾರ ಲೇಔಟ್ ರಿ.ಸ.ನಂ.483/1ಅ	Shivappa M Biradar Layout S.no: 483/1A	-	2900

581	ವಾರ್ಡ್ ನಂ 11	ಭೀಮಾಬಾಯಿ ಮಲ್ಲೇಶಪ್ಪ ನಾವಿ ಲೇಔಟ್ ರಿ.ಸನಂ.460/2	Bhimabai M Navi Layout S.no: 460/2	-	2900
582	ವಾರ್ಡ್ ನಂ 11	ಮಹಿಬೂಬಿ ಮೈಬೂಬಸಾಬ ತಾಳಿಕೋಟಿ ಲೇಔಟ್ ರಿ.ಸನಂ.551/2ಬ, 551/2/ಬ	Mahibub M Talikoti Layout S.no: 551/2B, 551/2/B	-	2900
583	ವಾರ್ಡ್ ನಂ 11	ಪ್ರಭಾವತಿ ಶಾಂತಯ್ಯ ಹಿರೇಮಠ ಲೇಔಟ್ ರಿ.ಸನಂ.565/6, 565/2.	Prabhavati S Hiremath Layout S.no: 565/6. 565/2.	-	2900
584	ವಾರ್ಡ್ ನಂ 11	ಮಹಾಂತೇಶ ಶರಣಪ್ಪ ಹಂಜಗಿ ಲೇಔಟ್ ರಿ.ಸನಂ.687/6	Mahantesh S Hanjagi Layout S.no: 687/6	-	2900
585	ವಾರ್ಡ್ ನಂ 11	ದೇವಯ್ಯ ಚಿದಾನಂದ ಸಾಲಿ ಲೇಔಟ್ ರಿ.ಸನಂ. 469/2	Devayy C Sali Layout S.no: 469/2	-	2900
586	ವಾರ್ಡ್ ನಂ 11	ಸೈಯದ ಅಬ್ದುಲಸಾಬ ಮುಲ್ಲಾ ಲೇಔಟ್ ರಿ.ಸನಂ. 550/7	Saiyada A Mulla Layout S.no: 550/7	-	2900
587	ವಾರ್ಡ್ ನಂ 11	ಅಬ್ದುಲರಜಾಕ ಕಾಶೀಮಸಾಬ ಸುಂಬಡ ಲೇಔಟ್ ರಿ.ಸನಂ. 476/1	Abdularajak K Sumbad Layout S.no: 476/1.	-	2900
588	ವಾರ್ಡ್ ನಂ 11	ಮಹ್ಮದಶಫೀಕ ಅಬ್ದುಲಸಾಬ ಮುಲ್ಲಾ ಲೇಔಟ್ ರಿ.ಸನಂ. 550/8	Mahmadashapiq A Mulla Layout S.no: 550/8	-	2900
589	ವಾರ್ಡ್ ನಂ 11	ಕಾಸಪ್ಪ ಅಮರಪ್ಪ ಸಾಲಕ್ಕಿ ಲೇಔಟ್ ರಿ.ಸನಂ. 493/11	Kasappa A Salakki Layout S.no: 493/11	-	2900
590	ವಾರ್ಡ್ ನಂ 11	ಯಂಕಮ್ಮ ದೇವಿಂದ ಗುತ್ತೇದಾರ ಲೇಔಟ್ ರಿ.ಸನಂ. 497/7	Yankamma D Guttedar Layout S.no: 497/7	-	2900
591	ವಾರ್ಡ್ ನಂ 11	ಮಹ್ಮದಇಸ್ಮಾಯಿಲ ಅಬ್ದುಲಜಲೀಲಸಾಬಮೋಮಿನ ಲೇಔಟ್ ರಿ.ಸನಂ. 493/7	Mahmadaismail A Momin Layout S.no: 493/7	-	2900
592	ವಾರ್ಡ್ ನಂ 11	ಈಶ್ವರ ಭೀಲು ಚವ್ವಾಣ ಁಂಠಿ ಲೇಔಟ್ ರಿ.ಸನಂ. 689/4, 494/1, 490/7	Ishwar B chavan near Layout S.no: 689/4, 494/1, 490/7.	-	2900
593	ವಾರ್ಡ್ ನಂ 11	ಮಡಿವಾಳಪ್ಪ ಶಂಕ್ರಪ್ಪ ಬಿರಾದಾರ ಲೇಔಟ್ ರಿ.ಸನಂ. 497/4	Madivalappa S Biaradar Layout S.no: 497/4.	-	2900
594	ವಾರ್ಡ್ ನಂ 11	1) ಅಶೋಕ 2) ಆನಂದ ಈಶ್ವರಣ್ಣ ಗುರುಬಾಳಪ್ಪ ಪತ್ತಾರ ಲೇಔಟ್ ರಿ.ಸನಂ. 540	1) Ashok 2) Anand I Gurubalappa Pattar Layout S.no: 540.	-	2900
595	ವಾರ್ಡ್ ನಂ 11	ಖಾನೇಂದ್ರ ವಾಘು ಲಮಾಣಿ ಚವ್ವಾಣ ಲೇಔಟ್. ರಿ.ಸನಂ. 494/3, 494/1	Khanendra Lamani Layout S.no: 494/3	-	2900
596	ವಾರ್ಡ್ ನಂ 11	ನಿಂಗಪ್ಪ ಮಡಿವಾಳಪ್ಪ ವಾಡೇದಮನಿ ಲೇಔಟ್ ರಿ.ಸನಂ. 696/2	Ningappa M Vadedamani Layout S.no:696/2	-	2900
597	ವಾರ್ಡ್ ನಂ 11	ವಿಶ್ವನಾಥ ದಾನಪ್ಪ ಬಿರಾದಾರ ಲೇಔಟ್ ರಿ.ಸನಂ. 560/3	Vishwanath D Biradar Layout S.no: 560/3	-	2900
598	ವಾರ್ಡ್ ನಂ 11	ಹಾಜಿಮಸ್ತಾನ ಅಕ್ಬರಸಾಬ ಗೌಂಡಿ ಲೇಔಟ್ ರಿ.ಸನಂ. 562/8	Hajimastan A Goundi Layout S.no: 562/8.	-	2900

599	ವಾರ್ಡ್ ನಂ 11	ಕುತಬುದ್ದೀನ ರಹಿಮಾನಸಾಬ ಮುಲ್ಲಾ ಲೇಔಟ್ ರಿ.ಸನಂ. 560/4, 560/5,	Kutubadina R Mulla Layout S.no: 560/4.560/5.	-	2900
600	ವಾರ್ಡ್ ನಂ 11	ನಿಂಗನಗೌಡ ರಾಮನಗೌಡ ಪಾಟೀಲ ಲೇಔಟ್ ರಿ.ಸನಂ. 490/3, 490/2.	Ninganagoud R Patil Layout S.no: 490/3, 490/2.	-	2900
601	ವಾರ್ಡ್ ನಂ 11	ಬ್ರಹ್ಮಾನಂದ ನೀಲಕಂಠಯ್ಯ ಅಲಮೇಲ ಲೇಔಟ್ ರಿ.ಸನಂ. 490/5	Brahmanand N Alamel Layout S.no: 490/5.	-	2900
602	ವಾರ್ಡ್ ನಂ 11	ಅಬ್ದುಲಗಫೂರ ಅಬುಸಾಬ ಮುಲ್ಲಾ ಲೇಔಟ್ ರಿ.ಸನಂ. 689/5	Abdulagapur A Mulla Layout S.no: 689/5	-	2900
603	ವಾರ್ಡ್ ನಂ 11	ಗೌಸಾಬ ಅಬ್ದುಲಸಾಬ ಮುಲ್ಲಾ ಲೇಔಟ್ ರಿ.ಸನಂ. 550/1	Gousab A Mulla Layout S.no: 550/1	-	2900
604	ವಾರ್ಡ್ ನಂ 11	ಅಬ್ದುಲಖಾದೀರ ಅಬ್ದುಲಸಾಬ ಮುಲ್ಲಾ ಲೇಔಟ್ ರಿ.ಸನಂ. 550/3	Abdulakhadir A Mulla Layout S.no: 550/3.	-	2900
605	ವಾರ್ಡ್ ನಂ 11	ರಿಯಾಜ ಜಾನೇಸಾಬ ಯಲಗಾರ ಲೇಔಟ್ ರಿ.ಸನಂ.488/1ಅ	Riyaz J Yalagar Layout S.no: 488/1A.	-	2900
606	ವಾರ್ಡ್ ನಂ 11	ಮಹ್ಮದಗೌಸ ಮುಲ್ಲಾ ಲೇಔಟ್ ರಿ.ಸನಂ. 550/1	Mahmadagous Mulla Layout S.no: 550/1	-	2900
607	ವಾರ್ಡ್ ನಂ 11	ಗಣೇಶ ರಾಮನಗೌಡ ಪಾಟೀಲ ಲೇಔಟ್ ರಿ.ಸನಂ. 490/1	Ganesh R Patil Layout S.no: 490/1	-	2900
608	ವಾರ್ಡ್ ನಂ 11	ಮೋಹನ ರಾಮು ಲಮಾಣಿ ಲೇಔಟ್ ರಿ.ಸನಂ. 494/2	Mohan R Lamani Layout S.no: 494/2	-	2900
609	ವಾರ್ಡ್ ನಂ 11	ಮುನೀರಅಹ್ಮದ ನಬಿಲಾಲ ಬಿಜಾಪೂರ ಲೇಔಟ್ ರಿ.ಸನಂ. 493/1ಅ,	Munirahmad N Bijapur Layout S.no: 493/1a	-	2900
610	ವಾರ್ಡ್ ನಂ 11	ಪ್ರಶಾಂತ ಸಂಗಪ್ಪ ಪಟ್ಟಣಶೆಟ್ಟಿ ಲೇಔಟ್ ರಿ.ಸನಂ. 562/10	Prashant S Pattanashetti Layout S.no: 562/10	-	2900
611	ವಾರ್ಡ್ ನಂ 11	ನಸರುದ್ದೀನ ಗುಡುಸಾಬ ಬೇಪಾರಿ ಲೇಔಟ್ ರಿ.ಸನಂ. 501/6	Nasaruddin G Bepari Layout S.no: 501/6Layout S.no:	-	2900
612	ವಾರ್ಡ್ ನಂ 11	ರಾಜು ಡಾಕು ಚವ್ವಾಣ ಲೇಔಟ್ ರಿ.ಸನಂ. 493/3	Raju D chavan Layout S.no: 493/3	-	2900
613	ವಾರ್ಡ್ ನಂ 11	ರಮೇಶ ಕುಸು ಲಮಾಣಿ ಲೇಔಟ್ ರಿ.ಸನಂ. 491/1ಡ	Ramesh K Lamani Layout S.no: 491/1D	-	2900
614	ವಾರ್ಡ್ ನಂ 11	ನಸರುದ್ದೀನ ಮಾಣಿಕಸಾಬ ಕಸಾಬ ಲೇಔಟ್ ರಿ.ಸನಂ. 566/5	Nasaruddin M Kasab Layout S.no: 566/5.	-	2900
615	ವಾರ್ಡ್ ನಂ 11	ವೀರಭದ್ರ ಚಂದ್ರಾಮ ಮಾದರ ಲೇಔಟ್ ರಿ.ಸನಂ. 496/1	Virabhadra C Madar Layout S.no: 496/1	-	2900
616	ವಾರ್ಡ್ ನಂ 11	ಬಸಪ್ಪ ಮಡಿವಾಳಪ್ಪ ಕುಂಬಾರ ಲೇಔಟ್ ರಿ.ಸನಂ. 544/1	Basappa M Kumbar Layout S.no: 544/1	-	2900

617	ವಾರ್ಡ್ ನಂ 11	ಹಣಮಂತ ಮುದಕಪ್ಪ ಯಲಗಾರ ಲೇಔಟ್ ರಿ.ಸನಂ. 543/02	Hanamant M Yalagar Layout S.no: 543/2	-	2900
618	ವಾರ್ಡ್ ನಂ 11	ಹೈದರಾಬಾದ್ ಮೀರಾಸಾಹೇಬ ಮುಲ್ಲಾ ಲೇಔಟ್ ರಿ.ಸನಂ. 549/3	Hayadarasab M Mulla Layout S.no: 549/3	-	2900
619	ವಾರ್ಡ್ ನಂ 11	ಶಿಲ್ಪಾ ಶಿವಲಿಂಗಪ್ಪ ಅತ್ತೂರ ಲೇಔಟ್ ರಿ.ಸನಂ. 490/1	Shilpa S atnur Layout S.no: 490/1	-	2900
620	ವಾರ್ಡ್ ನಂ 11	ಮೀರಾಸಾಬ ಬಂದಗೇಸಾಬ ಯಲಗಾರ ಲೇಔಟ್ ರಿ.ಸನಂ. 491/1ಬ	Miyasab B yalagar Layout S.no: 491/1B,	-	2900
621	ವಾರ್ಡ್ ನಂ 11	ಬಸವರಾಜ ಯಮನಪ್ಪ ಭಜಂತ್ರಿ ಲೇಔಟ್ ರಿ.ಸನಂ. 560/8	Basavaraj Y Bhjantri Layout S.no: 560/8.	-	2900
622	ವಾರ್ಡ್ ನಂ 11	ಖೇಮು ಅಮರು ಲಮಾಣಿ ಲೇಔಟ್ ರಿ.ಸನಂ. 490/6	Khemu A Lamani Layout S.no: 490/6	-	2900
623	ವಾರ್ಡ್ ನಂ 11	ಮಹ್ಮದಹಬಿಬುಲ್ಲಾ ಮೀರಾಸಾಹೇಬ ಮುಲ್ಲಾ ಲೇಔಟ್ ರಿ.ಸನಂ. 549/4	Mahmadahabibulla M Mulla Layout S.no: 549/4	-	2900
624	ವಾರ್ಡ್ ನಂ 11	ಉಮಾಕಾಂತ ನರಸಿಂಗ ರಾಠೋಡ ಲೇಔಟ್ ರಿ.ಸನಂ. 491/1ಅ	Umakant N Rathod Layout S.no: 491/1A	-	2900
625	ವಾರ್ಡ್ 11	ನಿಂಗನಗೌಡ ರಾಮನಗೌಡ ಪಾಟೀಲ ಲೇಔಟ್ ರಿ.ಸನಂ. 545/3	Ninganagouda R Patil 545/3.	-	2900
626	ವಾರ್ಡ್ ನಂ 11	ಹಣಮಂತ ನಾರಾಯಣ ಜಾಧವ ಲೇಔಟ್ ರಿ.ಸನಂ. 489/5	Hanamant N jadhav Layout S.no: 489/5.	-	2900
627	ವಾರ್ಡ್ ನಂ 12	ಸರ್ಕಾರ ದವಾಖಾನೆ, ಮಣ್ಣೂರ ಅವರ ಮನೆ.	Civil Hospital.Mannur Home.	2100	2500
628	ವಾರ್ಡ್ ನಂ 12	ಚಂದ್ರಾ ಲೇಔಟ್ ರಿ.ಸನಂ: 873.	Chandra Layuot S.No: 873.	-	2500
629	ವಾರ್ಡ್ ನಂ 12	1) ಮಹ್ಮದರಫೀಕ್ 2) ಖಾಜಾಬಂದೇನವಾಜ ಸೈಯದಸಾಬ ಯಲಗಾರ ಲೇಔಟ್ ರಿ.ಸನಂ.14/2ಬ, 14/3ಅ, 14/3ಬ.	1) Mahmdarafiḡ 2) KhajaBandenavaj S yalagar Layout S.no: 14/2B, 14/3A, 14/3B.	-	2900
630	ವಾರ್ಡ್ ನಂ 12	ಈರಪ್ಪ ಗುರುಲಿಂಗಪ್ಪ ಅವಟಿ ಲೇಔಟ್ ರಿ.ಸನಂ. 210/2	Irappa G Awati Layout S.no: 210/2	-	2900
631	ವಾರ್ಡ್ ನಂ 12	1) ಮಹ್ಮದರಫೀಕ್ 2) ಅಬ್ದುರಹಿಮಾನ ಸೈಯದಸಾಬ ಯಲಗಾರ ಲೇಔಟ್ ರಿ.ಸನಂ. 14	1) Mahmdrafiḡ 2) Abdularahiman S yalagar Layout S.no: 14.	-	2900
632	ವಾರ್ಡ್ ನಂ 12	ಜಾಕೀರಪರಹಾನ ಅಲ್ಲಾಭಕ್ಷ ಕಮತಗಿ ಲೇಔಟ್ ರಿ.ಸನಂ. 541/2	Jakirparahan A Kamatagi Layout S.no: 541/2	-	2900
633	ವಾರ್ಡ್ ನಂ 12	ಕುತಬುದ್ದೀನ ರಹಿಮಾನಸಾಬ ಮುಲ್ಲಾ ಲೇಔಟ್ ರಿ.ಸನಂ. 63/6	Kutubadina R Mulla Layout S.no: 63/6	-	2900

634	ವಾರ್ಡ್ ನಂ 12	ಬಾಬುಗೌಡ ರಾಮನಗೌಡ ಬಿರಾದಾರ ಲೇಔಟ್ ರಿ.ಸನಂ. 63/2	Babugoud R Biradar Layout S.no: 63/2	-	2900
635	ವಾರ್ಡ್ ನಂ 12	ಹಸನಸಾಬ ಗೌಸಸಾಬ ತುಂಬರಮಟ್ಟಿ ಲೇಔಟ್ ರಿ.ಸನಂ. 64/2	Hasanasab G Tumbaramatti Layout S.no: 64/2.	-	2900
636	ವಾರ್ಡ್ ನಂ 12	ಮಹಾದೇವಪ್ಪ ಸಂಗಪ್ಪ ಕಕ್ಕಳಮೇಲಿ ಲೇಔಟ್ ರಿ.ಸನಂ. 12	Mahadevappa S Kakkalameeli Layout S.no: 12	-	2900
637	ವಾರ್ಡ್ ನಂ 12	ಸುನೀಲ್ ಆರ್.ಡಿ. ದೇವೀಂದ್ರಪ್ಪ ಲೇಔಟ್ ರಿ.ಸನಂ. 68/9, 68/10.	Sunil R.D. Devindrappa Layout S.no: 68/9, 68/10.	-	2900
638	ವಾರ್ಡ್ ನಂ 13	ಮೋರೆ ಹನುಮಂತರಾಯ ಸರ್ಕಲ್, ಮಡಿವಾಳೇಶ್ವರ ದೇವಸ್ಥಾನ	More Hanumantharaya Circle, Madivaleshwar Temple.	2300	2500
639	ವಾರ್ಡ್ ನಂ 14	ಮಸಳಿಯವರ ಓಣಿ, ದನದ ಬಜಾರ, ಕ್ರಿಶ್ಚಿಯನ್ ಸಂಸ್ಥೆ.	Masali Area, Cateles Bajar, Cristitions Comminity	2100	2300
640	ವಾರ್ಡ್ ನಂ 14	ತುಂಬರಮಟ್ಟಿ ಲೇಔಟ್ ರಿ.ಸನಂ. 67/1.	Tumbaramatti 67/1,	-	2300
641	ವಾರ್ಡ್ ನಂ 15	ಬೇಪಾರಿ ಅವರ ಮನೆ, ಕರ್ನಾಟಕ ಕಾಲೋನಿ, ಯರನಾಳ ಅವರ ಮನೆ, ಮದಿನಾ ಮಸಿದಿ, ದೇವಣಗಾಂವ ಅವರ ಮನೆ.	Bepari Home, Karnataka Colony, Yaranal Home	2100	2300
642	ವಾರ್ಡ್ ನಂ 15	ಈರಪ್ಪ ಬಸಲಿಂಗಪ್ಪ ಉಪಳಾಯ ಲೇಔಟ್ ರಿ.ಸನಂ. 874/1	Irappa B Upalai Layout S.no: 874/1	-	2900
643	ವಾರ್ಡ್ ನಂ 15	ಉಸ್ಮಾನಸಾಬ ದಾವುಲಸಾಬ ಮಳಖೇಡ ಲೇಔಟ್ ರಿ.ಸನಂ. 866/2	Usmanasab D Malakhed Layout S.no: 866/2	-	2700
644	ವಾರ್ಡ್ ನಂ 15	ಅಲ್ಲಾಭಕ್ಷ ಇಮಾಮಸಾಬ ಕಮತಗಿ ಲೇಔಟ್ ರಿ.ಸನಂ. 873.	Allabhaksh I Kamatgi Layout S.no: 873	-	2900
645	ವಾರ್ಡ್ ನಂ 15	ಬಸವಂತ ರಾಮಚಂದ್ರ ಕಾಂಬಳೆ ಲೇಔಟ್ ರಿ.ಸನಂ. 867/4,	Basavant R Kambale Layout S.no: 867/4.	-	2700
646	ವಾರ್ಡ್ ನಂ 15	ಕಾಸಪ್ಪ ರಾವುತಪ್ಪ ಜಮಾದಾರ ಲೇಔಟ್ ರಿ.ಸನಂ. 864/2	Kasappa R Jamadar Layout S.no: 864/2.	-	2700
647	ವಾರ್ಡ್ ನಂ 15	ನಿಂಗನಗೌಡ ರಾಮನಗೌಡ ಪಾಟೀಲ ಲೇಔಟ್ ರಿ.ಸನಂ. 874/3	Ninganagoud R Patil Layout S.no: 874/3	-	2700
648	ವಾರ್ಡ್ ನಂ 15	ನಾನಾಗೌಡ ಸೋಮಪ್ಪ ಸಾವಳಗಿ ಲೇಔಟ್ ರಿ.ಸನಂ. 864/2	Nanagoud S Savalagi Layout S.no: 864/2	-	2700
649	ವಾರ್ಡ್ ನಂ 15	ಲಕ್ಷ್ಮಣ ರಾಮಚಂದ್ರ ಸಿಂಧೆ ಲೇಔಟ್ ರಿ.ಸನಂ. 492/1	Laxman R Sindhe Layout S.no: 492/1.	-	2700

650	ವಾರ್ಡ್ ನಂ 16	ದೇವಣಗಾಂವ ಅವರ ಬಡಾವಣೆ, ಟಿಪ್ಪು ಸುಲ್ತಾನ್ ಸರ್ಕಲ್, ಮಹದಲಿ ಗೌಡಿ, ಜ್ಞಾನ ಜ್ಯೋತಿ ಶಾಲೆ.	Devanaganv Plots, Tippusulthan Circle, Mahmatali Goundi, Jnanajyoti School	2100	2300
651	ವಾರ್ಡ್ ನಂ 16	ನ್ಯಾಷನಲ್ ಲೇಔಟ್ ರಿ.ಸಂ: 04.	National Layuot S.No: 04	-	2300
652	ವಾರ್ಡ್ ನಂ 16	ಜಹಾಂಗಿರ ಮುರ್ತಜಸಾಬ ಮನಿಯಾರ ಲೇಔಟ್ ರಿ.ಸಂ.. 5	Jahangir M Maniyar Layout S.no: 5	-	2700
653	ವಾರ್ಡ್ ನಂ 16	ಸುರೇಶ ಬಸಪ್ಪ ಮಣೂರ ಲೇಔಟ್ ರಿ.ಸಂ. 8	Suresh B Manur Layout S.no: 8	-	2700
654	ವಾರ್ಡ್ ನಂ 16	ಮುಸ್ತಾಕಅಹ್ಮದ ಅಬ್ದುಲನಬಿ ಮುಲ್ಲಾ ಲೇಔಟ್ ರಿ.ಸಂ. 4/4, 4/2.	Mustakahmad A Mulla Layout S.no: 4/4, 4/2.	-	2700
655	ವಾರ್ಡ್ ನಂ 16	ನವಾಜಸಾಹೇಬ ಶದುಲಸಾಹೇಬ ಶೇಖ ಲೇಔಟ್ ರಿ.ಸಂ. 5	Navazasaheb S Shekh Layout S.no: 5	-	2700
656	ವಾರ್ಡ್ ನಂ 16	ಲಾಲಸಾಬ ಮಹ್ಮದಸಾಬ ಮಳಖೇಡ ಲೇಔಟ್ ರಿ.ಸಂ. 21	Lalasaab M Malakhed Layout S.no: 21	-	2700
657	ವಾರ್ಡ್ ನಂ 16	ಗುಂಡಪ್ಪ ನಿಂಗಪ್ಪ ಕೋರಿ ಲೇಔಟ್ ರಿ.ಸಂ. 04	Gundappa N Kori Layout S.no: 4	-	2700
658	ವಾರ್ಡ್ ನಂ 16	ಅಬ್ದುಲರಜಾಕ ಕಾಶೀಮಸಾಬ ಸುಂಬಡ ಲೇಔಟ್ ರಿ.ಸಂ. 19/2, 19/3	Abdularajak K Sumbad Layout S.no: 19/2, 19/3.	-	2700
659	ವಾರ್ಡ್ ನಂ 17	ವೇಂಕಟೇಶ್ವರ ಪ್ರೌಡ ಶಾಲೆ, ಸೇವಾಲಾಲ ನಗರ, ನರಸಿಂಗ್ ಪೂಜಾರಿ ಓಣಿ, ಬಸವ ನಗರ.	Venkateshwar HighSchool, Sevalal Nagar, Narasingh Pujari Area, Basava Nagar.	2100	2300

ದೇವರಹಿಪ್ಪರಗಿ ಪಟ್ಟಣದ ಹೊಸ ಬಡಾವಣೆಗಳು/ New Layout

660	ವಾರ್ಡ್ ನಂ 05	ಚನ್ನಪ್ಪ ಸಾಹೇಬಗೌಡ ಪ್ರಭುಗೋಳ ಲೇಔಟ್ ರಿ.ಸಂ. 482/1ಡ.	Channappa s prabhugol Layout S.no: 482/1D.	-	2000
661	ವಾರ್ಡ್ ನಂ 08	ಬಸಯ್ಯ ಕಲ್ಲಯ್ಯ ಮಲ್ಲಿಕಾರ್ಜುನಮಠ ಲೇಔಟ್ ರಿ.ಸಂ.558.	Basayya k mallikarjunmath Layout S.no: 558	-	2000
662	ವಾರ್ಡ್ ನಂ 08	ಹವಳಪ್ಪ ಗುರಪ್ಪ ಮಸಬಿನಾಳ ಲೇಔಟ್ ರಿ.ಸಂ. 864/1.	Havalappa g masabinal Layout S.no: 864/1.	-	1900
663	ವಾರ್ಡ್ ನಂ 08	ಪ್ರಕಾಶ ಶಂಕಪ್ಪ ಬಿರಾದಾರ ಲೇಔಟ್ ರಿ.ಸಂ. 697/12.	Prakash s biradar Layout S.no: 697/12.	-	2000
664	ವಾರ್ಡ್ ನಂ 08	ದಾನಮ್ಮ ಗಂ. ಶಿದಗೊಂಡ ನಾಗರಳ್ಳಿ ಲೇಔಟ್ ರಿ.ಸಂ. 687/5.	Danamma s nagaralli Layout S.no: 687/5	-	2000
665	ವಾರ್ಡ್ ನಂ 08	1) ಕಾಂತಪ್ಪ ಮಲಕಾಜಪ್ಪ 2) ರೇವಣಸಿದ್ದಪ್ಪ ಕಾಂತಪ್ಪ ಕೋರಿ 3) ಸಚಿನ್ ಕಾಂತಪ್ಪ ಕೋರಿ ಲೇಔಟ್ ರಿ.ಸಂ. 556/1+2+3+4+5+6/5. 556/1+2+3+4+5+6/7.	1) Kantappa M. 2) Revanasiddappa K kori 3) sachin k kori Layout S.no: 556/1+2+3+4+5+6/5. 556/1+2+3+4+5+6/7.	-	2000
666	ವಾರ್ಡ್ ನಂ 08	ನಾಗೇಂದ್ರ ಕಾಸಪ್ಪ ಮಾದರ (ಸಂಗಣ್ಣವರ) ಲೇಔಟ್ ರಿ.ಸಂ. 699/3ಕ1.	Nagendra K madar (sangannavar) Layout S.no: 699/3K1.	-	1900
667	ವಾರ್ಡ್ ನಂ 11	ಸಿದ್ದಪ್ಪ ಯಲ್ಲಪ್ಪ ಬೈರವಾಡಗಿ ಲೇಔಟ್ ರಿ.ಸಂ. 542/3.	Siddappa y bairawadagi Layout S.no: 542/3.	-	2000
668	ವಾರ್ಡ್ ನಂ 11	ಕಲ್ಲಪ್ಪ ಯಲ್ಲಪ್ಪ ಬೈರವಾಡಗಿ ಲೇಔಟ್ ರಿ.ಸಂ. 542/2.	Kallappa y bairawadagi Layout S.no: 542/2.	-	2000
669	ವಾರ್ಡ್ ನಂ 11	ಅರ್ಜುನ್ ಆಲೂ ರಾಹೋಡ ಲೇಔಟ್ ರಿ.ಸಂ. 490/4, 490/9, 490/12.	Arjun A Rathod Layout S.no: 490/4, 490/ 490/12.	-	2000
670	ವಾರ್ಡ್ ನಂ 11	ಮಲ್ಲನಗೌಡ ವಿಜಯಕುಮಾರ ಪಾಟೀಲ ಲೇಔಟ್ ರಿ.ಸಂ. 578/3.	Mallanagouda v patil Layout S.no: 578/3	-	2000
671	ವಾರ್ಡ್ ನಂ 11	1) ಸುರೇಶ್ ಬಸವರಾಜ ಬಿರಾದಾರ 2) ಬೇಬಿ ಗಂ. ಮಾಂತೇಶ ಗಂಗಾನವರ, 3) ಶಾಂತಪ್ಪ ಈರಸಂಗಪ್ಪ ಬಿರಾದಾರ 4) ಮಡಿವಾಳಪ್ಪ ಈರಸಂಗಪ್ಪ ಬಿರಾದಾರ ಲೇಔಟ್ ರಿ.ಸಂ.542/1.	1) Suresh b biradar 2) Bebi m ganganavar 3) Shantappa I biradar 4) Madivalappa I biradar Layout S.no: 542/1.	-	2000

672	ವಾರ್ಡ್ ನಂ 11	ಸೋಮು ಹಣಮಂತ ಜಾಧವ ಲೇಔಟ್ ರಿ.ಸನಂ.490/8, 490/10.	Somu h jadhav Layout S.no: 490/8, 490/10.	-	2000
673	ವಾರ್ಡ್ ನಂ 11	ನಸರುದ್ದೀನ ಮಣಿಕಸಾಬ ಬೇಪಾರಿ ಲೇಔಟ್ ರಿ.ಸನಂ.493/13.	Nasaruddin m bepari Layout S.no: 493/13.	-	2000
674	ವಾರ್ಡ್ ನಂ 11	ಗುರುರಾಜ ಕೃಷ್ಣಾಜಿ ಕುಲಕರ್ಣಿ ಲೇಔಟ್ ರಿ.ಸನಂ.546/4.	Gururaj k kulakarni Layout S.no: 546/4.	-	2000
675	ವಾರ್ಡ್ ನಂ 11	1) ಹಣಮಂತಗೌಡ ಗುರನಗೌಡ ಬಿರಾದಾರ 2) ಅಬ್ದುಲ್ಲರಜಾಕ ಸೈಯ್ಯದಸಾಬ ಯಲಗಾರ ಲೇಔಟ್ ರಿ.ಸನಂ. 496/4, 496/5, 496/6.	1) Hanamantagouda g biradar 2) Abdularajak s yalagar Layout S.no: 496/4, 496/5, 496/6.	-	2000
676	ವಾರ್ಡ್ ನಂ 11	ಬಸೀರಹ್ಮದ ಮಣಿಕಸಾಬ ಕಸಾಬ ಲೇಔಟ್ ರಿ.ಸನಂ.563/1.	Basirahmad m kasab Layout S.no: 563/1.	-	2000
677	ವಾರ್ಡ್ ನಂ 11	ಶಾಂತಾಬಾಯಿ ಬಾಬು ರಾಠೋಡ ಲೇಔಟ್ ರಿ.ಸನಂ. 493/9.	Shantabai b rathod Layout S.no:493/9.	-	2000
678	ವಾರ್ಡ್ ನಂ 11	ರಯಿಸಫಾತಿಮಾ ಗಂ. ಆಶೀಫ ಅತ್ತಾರ ಲೇಔಟ್ ರಿ.ಸನಂ. 560/2.	Rayisafatima A Attar Layout S.no: 560/2.	-	2000
679	ವಾರ್ಡ್ ನಂ 11	ಅನಿತಾ ಅರ್ಜುನ ರಾಠೋಡ ಲೇಔಟ್ ರಿ.ಸನಂ. 478/5.	Anita a rathod Layout S.no: 478/5.	-	2000
680	ವಾರ್ಡ್ ನಂ 11	ಮಹ್ಮದಇಸ್ಮಾಯಿಲ ಅಬ್ದುಲಜಲೀಲಸಾಬ ಮೋಮಿನ ಲೇಔಟ್ ರಿ.ಸನಂ. 496/3.	Mahmdaismail A Momin Layout S.no: 496/3	-	2000
681	ವಾರ್ಡ್ ನಂ 11	ಲಕ್ಷ್ಮಣ ಶ್ರೀಪಾದ ರೇವಣಕರ ಲೇಔಟ್ ರಿ.ಸನಂ. 478/2.	Laxman s Revanakar Layout S.no: 478/2	-	2000
682	ವಾರ್ಡ್ ನಂ 12	ಈರಪ್ಪ ಮಡಿವಾಳಪ್ಪ ಕಡ್ಲೇವಾಡ ಲೇಔಟ್ ರಿ.ಸನಂ. 63/1.	Irappa m kadlewad Layout S.no: 63/1	-	2000
683	ವಾರ್ಡ್ ನಂ 13	ಶಂಕರಗೌಡ ರಾಮನಗೌಡ ಯರನಾಳ ಲೇಔಟ್ ರಿ.ಸನಂ. 874/ಅ/1ಬ.	Shankaragouda R yaranal Layout S.no: 874/A/1B.	-	1700
684	ವಾರ್ಡ್ ನಂ 13	ಶಿವರಾಯಗೌಡ ಬಾಳಾಸಾಹೇಬ ಪಾಟೀಲ ಲೇಔಟ್ ರಿ.ಸನಂ. 877/3.	Shivarayagouda B patil Layout S.no: 877/3.	-	1700
685	ವಾರ್ಡ್ ನಂ 13	ರಿಯಾಜ ಜಾನೇಸಾಬ ಯಲಗಾರ ಲೇಔಟ್ ರಿ.ಸನಂ. 710/2	Riyaz J yalagar Layout S.no:710/2.	-	2500
686	ವಾರ್ಡ್ ನಂ 13	1) ಸಚಿನ್ ಶಾಂತವೀರ ಮಂಗಳವೇಡೆ 2) ಚಂದ್ರಶೇಖರ ದಾನಪ್ಪ ಕೋಟಿನ ಉರ್ಫ ಪೂಜಾರಿ ಲೇಔಟ್ ರಿ.ಸನಂ.881/1 881/2.	1) Sachin s Mangalavede 2) Chandrashekhar D Kotin urf pujari Layout S.no: 881/1. 881/2.	-	2000
687	ವಾರ್ಡ್ ನಂ	ಗೋವಿಂದ ಲಕ್ಷ್ಮಣ ಸಿಂಧೆ ಲೇಔಟ್ ರಿ.ಸನಂ. 868/3, 868/4.	Govind L sindhe Layout S.no: 868/3, 898/4.	-	2000

	15				
688	ವಾರ್ಡ್ ನಂ 15	ಸೈಯದ ಉಸ್ತಾನಸಾಬ ಮಳಖೇಡ ಲೇಔಟ್ ರಿ.ಸನಂ. 875/2ಬ.	Saiyad U Malakhed Layout S.no: 875/2B.	-	2000
689	ವಾರ್ಡ್ ನಂ 16	ಶಂಕ್ರಪ್ಪ ದಾನಪ್ಪ ಸಾಸಟ್ಟಿ ಲೇಔಟ್ ರಿ.ಸನಂ. 21/5.	Shankreppa D sasatti Layout S.no: 21/5	-	2000
690	ವಾರ್ಡ್ ನಂ 16	ನಾಗಮ್ಮ ಮಲ್ಲಿಕಾರ್ಜುನ ಸಜ್ಜನ ಲೇಔಟ್ ರಿ.ಸನಂ. 21/2, 21/3.	Nagamma M sajjan Layout S.no: 21/2 21/3.	-	2000